

ಕೇರಳ ಪಾಠಾವಳಿ

ಕನ್ನಡ

ಮೂಲ ಪತ್ರ

ತರಗತಿ



KERALA READER

KANNADA

BASIC TEXT



ಕೇರಳ ಸರಕಾರ

ಸಾಹಜನಿಕ ಶಿಕ್ಷಣ ಇಲಾಖೆ

ತಯಾರಿಸಿದವರು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಮಿತಿ (SCERT) ಕೇರಳ

2011

ರಾಷ್ಟ್ರೀಯ

ಜನಗಣ ಮನ ಅಧಿನಾಯಕ ಜಯಹೇ!
ಭಾರತ ಭಾಗ್ಯ ವಿಧಾತಾ,
ಪಂಚಾಬ ಸಿಂಧು ಗುಜರಾತ ಮರಾಠಾ
ದ್ವಾರಿಡ ಉತ್ಸಲ ವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ,
ಉಚ್ಛಲ ಜಲಧಿತರಂಗ,
ತವಶಿಭ ನಾಮೇ ಜಾಗೇ
ತವಶಿಭ ಆಶಿಷ ಮಾಗೇ,
ಗಾಹೇ ತವ ಜಯ ಗಾಥಾ
ಜನಗಣ ಮಂಗಲದಾಯಕ ಜಯಹೇ
ಭಾರತ ಭಾಗ್ಯ ವಿಧಾತಾ.
ಜಯಹೇ, ಜಯಹೇ, ಜಯಹೇ,
ಜಯ ಜಯ ಜಯ ಜಯಹೇ!

ಪ್ರತಿಜ್ಞೆ

ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ,
ಸಹೋದರಿಯರು.

ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಅದರ ಸಂಪನ್ಮೂಲಗೂ
ವೈವಿಧ್ಯಪೂರ್ಣವಾದ ಪರಂಪರೆಗೆ ನಾನು ಹೆಮ್ಮೆಪಡುತ್ತೇನೆ.

ನಾನು ನನ್ನ ತಂದೆ, ತಾಯಿ ಮತ್ತು ಗುರುಹಿರಿಯರನ್ನು ಗೌರವಿಸುತ್ತೇನೆ
ಮತ್ತು ಎಲ್ಲರೊಡನೆ ಸೌಜನ್ಯದಿಂದ ವಶಿಂಶಸುತ್ತೇನೆ.

ನಾನು ನನ್ನ ದೇಶ ಮತ್ತು ನನ್ನ ದೇಶದ ಜನರಿಗೆ ನನ್ನ ಶ್ರದ್ಧೆಯನ್ನು
ಮುದಿಪಾಗಿಡುತ್ತೇನೆ. ಅವರ ಕ್ಷೇಮ ಮತ್ತು ಸಮೃದ್ಧಿಯಲ್ಲೇ ನನ್ನ ಆನಂದವಿದೆ.

Prepared by :

State Council of Educational Research and Training (SCERT)

Poojappura, Thiruvananthapuram 695012, Kerala

Website : www.scert.kerala.gov.in

e-mail : scertkerala@asianetindia.com

Phone : 0471 - 2341883, Fax : 0471 - 2341869

First Edition : 2011

Typesetting : SCERT

Lay out : SCERT

Cover design : SCERT

Printed at : KBPS, Kakkanad, Kochi

© Department of Education, Government of Kerala

ಪ್ರಿಯ ವಿದ್ಯಾರ್ಥಿಗಳೇ,

ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಹೆಚ್ಚಿನ ಒಳನೋಟಗಳೊಂದಿಗೆ ಕಲಿಯಲು ಸಹಾಯಕವಾಗುವಂತೆ ಹತ್ತನೇಯ ತರಗತಿಯ ಪಠಕ್ರಮವನ್ನು ಸಿದ್ಧಗೊಳಿಸಲಾಗಿದೆ. ಭಾಷಾ ಪ್ರಯೋಗಗಳ ಮೂಲಕ ಭಾಷೆಯ ವಿಶೇಷವಾದ ರಚನೆಗಳನ್ನು ಗುರುತಿಸಲೂ ವಿಭಿನ್ನ ರೀತಿಗಳಲ್ಲಿ ಅವುಗಳನ್ನು ವಿಶ್ಲೇಷಿಸಲೂ ವಿದ್ಯಾರ್ಥಿ ಸಮಫಂನಾಗಬೇಕು. ಅದಕ್ಕಾಗಿ ವಿದ್ಯಾರ್ಥಿ ವಿವಿಧ ಸಾಹಿತ್ಯ ಪ್ರಕಾರಗಳ ಪರಿಚಯ ಮಾಡಿಕೊಳ್ಳಬೇಕು; ಆಯಾ ವಿನಿಮಯದ ಹಲವು ಮಜಲುಗಳನ್ನು ಅರಿತುಕೊಳ್ಳಬೇಕು.

ನಮ್ಮ ಸಾಂಸ್ಕೃತಿಕ ಪರಂಪರೆಯ ಮತ್ತು ಜೀವನ ಮೌಲ್ಯಗಳ ಪರಿಕಲ್ಪನೆಯ ಮೂಲಗಳನ್ನು ಶಿಳೆಯಲು ಸಾಹಿತ್ಯದ ಕಲಿಕೆ ಸಹಕಾರಿಯಾಗಿದೆ. ಸಮಕಾಲೀನ ಸಾಮಾಜಿಕ ಜೀವನದ ಸಮಸ್ಯೆಗಳು ಮತ್ತು ಸಂಕೀರ್ಣತೆಗಳು ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿತವಾಗುತ್ತವೆ. ಹಾಗೆ ನೋಡಿದರೆ ಭಾಷಾ ಸಾಹಿತ್ಯಗಳ ಕಲಿಕೆಯ ವ್ಯಾಪ್ತಿಯಲ್ಲಿ ಸಮಾಜ ವಿಜ್ಞಾನ ಮತ್ತು ಇತರ ವಿಜ್ಞಾನಗಳು ಸೇರಿಕೊಳ್ಳುತ್ತವೆ. ಇದರಿಂದ ಹೊಸ ಅನ್ವೇಷಣೆಗಳ ಮತ್ತು ಹೊಳಹುಗಳ ದಾರಿ ತೆರೆದುಕೊಳ್ಳುತ್ತದೆ.

ವೈವಿಧ್ಯಮಯವಾದ ಸಾಹಿತ್ಯ ಪ್ರಕಾರಗಳನ್ನು ಮತ್ತು ಚಟುವಟಿಕೆಗಳ ಸೂಚನೆಗಳನ್ನು ಒಳಗೊಂಡ ಈ ಪಾಠಪ್ರಸ್ತುಕ್ರಮ ಅಳವೂ ವಿಸ್ತಾರವೂ ಅದ ಭಾಷಾ ಕಲಿಕೆಗೆ ದಾರಿಮಾಡಿಕೊಡುವುದೆಂದು ನಂಬಿದ್ದೇನೆ.

ಪ್ರೀತಿಪುರುಷ,

ಪ್ರೆ. ಎಂ.ಎ. ಖಾದರ್

ನಿರ್ದೇಶಕರು

ಎಸ್.ಸಿ.ಇ.ಆರ್.ಟಿ. ಕೇರಳ

TEXTBOOK DEVELOPMENT COMMITTEE

STD. X - KANNADA Basic Text

Chairman

Sri. Rama Bhat.C.H., HOD Kannada, Govt. College, Kasaragod

Advisor

Dr. Srikrishna Bhat.P, Professor (Rtd.), Govt. College, Kasaragod.

Participants

Balakrishna Hosangadi, Asst. Professor, GPM Govt. College, Manjeshwar.

Chandrahasa. P, HSST, GHSS Bekur

Radhakrishna. M, HSA, GVHSS Mulleria

Shashiraja. N, HSST, GHSS Uppala.

Vani. P.S, HSA, MSCHS Peradala, Neerchal

Vishalaksha Puthrakala. M, HSA, SGKHS Kudlu

Experts

Dr. Kamalaksha, Professor (Rtd.) Govt. College, Kasaragod

Dr. Mahalinga Bhat, Associated Professor, St. Aloysius Evening College, Mangalore.

Padmanabha Poojari, Professor (Rtd), Govt. College, Kasaragod

Dr. Radhakrishna. N, Asst. Professor, Govt. College, Kasaragod

Dr. Subba Krishna, Reader & Research Officer, CIIL, Mysore.

Dr. Varadaraja Chandragiri, Principal, Govt. First Grade College, Bettampady.

Artists

Bala Madhurakanana, 'Madhurakanana', Bela.

Mohammed Faisal, GHSS Adoor.

Rajan Karayad, GHSS Athavand, Malappuram

Satish, Guruvayoor Devaswam EHS, Guruvayoor.

Academic Co-ordinator

Dr. Basheer.P, Research Officer, SCERT, Kerala



ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಮಿತಿ (SCERT) ಕೇರಳ

ವಿದ್ಯಾಭಿನ್ಯಾಸ, ಪ್ರಾಜ್ಯಾರ್ಥ, ತಿರುವನಂತಪುರ 695012

ಅನುಕ್ರಮಣಿಕೆ

ಪುಟ ಸಂಖ್ಯೆ

1. ಮನೆ - ಮನ 7

- ಮನೆ ‘ಮಾರು’
- ಮನೆಯೆಂದರೆ
- ಕೊಡಲೆ

2. ಕಲೆಯ ನೆಲೆ 25

- ನೋವ ನುಂಗಿ ನಲಿವ ನೀಡಿದ ಚಾಲೆ ಚಾಪ್ಪಿನ್
- ಭಾಗವತ
- ಜಕ್ಕುಳಾ

3. ಸ್ವಾತಂತ್ರ್ಯ - ಸಾಮರಸ್ಯ 43

- ಸ್ವಾತಂತ್ರ್ಯದ ವರ್ಧಣಿ
- ಶ್ರೀಪುರು
- ಸ್ವಾತಂತ್ರ್ಯ

ಭಾರತದ ಸಂವಿಧಾನ

ಭಾಗ 4(ಕ)

ಮೂಲಭೂತ ಕರ್ತವ್ಯಗಳು

51ಕ. ಮೂಲಭೂತ ಕರ್ತವ್ಯಗಳು – ಈ ಕೆಳಗಿನವುಗಳು ಭಾರತದ ಪ್ರತಿಯೊಬ್ಬ ಪೌರನ ಕರ್ತವ್ಯಗಳಾಗಿವೆ. –

- (ಕ) ಸಂವಿಧಾನವನ್ನು ಅನುಸರಿಸುವುದು, ಅದರ ಆದರ್ಶಗಳನ್ನು ಮತ್ತು ಸಂಸ್ಥಾಗಳನ್ನು, ರಾಷ್ಟ್ರಧರ್ಮ ಮತ್ತು ರಾಷ್ಟ್ರಗೀರೀತೆಯನ್ನು ಗೌರವಿಸುವುದು.
- (ಇ) ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಹಕ್ಕೆ ಸ್ವಾತಿತದಾಯಕವಾದ ಉದಾತ್ತ ಆದರ್ಶಗಳನ್ನು ಪೋಷಿಸುವುದು ಮತ್ತು ಅನುಸರಿಸುವುದು.
- (ಒ) ಭಾರತದ ಸಾರ್ಥಕ ಮತ್ತೆಯನ್ನು, ವರ್ಕತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು.
- (ಓ) ದೇಶವನ್ನು ರಕ್ಷಿಸಲು ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಕರೆ ಬಂದಾಗ, ಹಾಗೆ ಮಾಡುವುದು.
- (ಔ) ಧಾರ್ಮಿಕ, ಭಾಷಿಕ ಮತ್ತು ಪ್ರಾದೇಶಿಕ ಅಧಿವಾ ಜಾತಿ ಪಂಗಡಗಳ ಭಿನ್ನತೆಗಳಿಂದ ಅತೀತವಾಗಿ ಭಾರತದ ಎಲ್ಲ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭೂತ್ಯತ್ವದ ಭಾವನೆಯನ್ನು ಬೆಳೆಸುವುದು, ಶ್ರೀಯರ ಗೌರವಕ್ಕೆ ಕುಂದುಂಟುಮಾಡುವ ಆಚರಣೆಯನ್ನು ಬೀಟ್ಟು ಬಿಡುವುದು.
- (ಒ) ನಮ್ಮ ಸಮೃದ್ಧಿ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು.
- (ಔ) ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ಸ್ನೇಹಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿ ಮಾಡುವುದು, ಪ್ರಾಣಿಗಳಿಗೆ ಅನುಕಂಪ ತೋರಿಸುವುದು.
- (ಒ) ವೈಜ್ಞಾನಿಕ ಮನೋಭಾವ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರණಾ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವುದು.
- (ಇ) ಸಾರ್ಥಕನಿಕ ಸೊಕ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು.
- (ಇಂ) ರಾಷ್ಟ್ರವು ನಿರಂತರವಾಗಿ ಸಾಧನೆ ಮತ್ತು ಸಿದ್ಧಿಯ ಜೀನ್ತನ್ಯಕ್ಕೆ ತಲುಪಲು ವೈಯಕ್ತಿಕ ಹಾಗೂ ಸಾಮಾಜಿಕ ಚಟುವಟಿಕೆಯ ಎಲ್ಲ ಕಾರ್ಯಕ್ರೇತ್ರಗಳಲ್ಲಿ ಸಮರ್ಪಕವಾಗಿ ಶ್ರಮಿಸುವುದು.
- (ಓ) ಆರು ಮತ್ತು ಹದಿನಾಲ್ಕು ವರ್ಷಗಳ ನಡುವಳಿ ತನ್ನ ಮಕ್ಕಳಿಗೋ, ತನ್ನ ರಕ್ಷಣೆಯಲ್ಲಿರುವ ಬಾಲಕರಿಗೋ, ಅಯಾ ಸಂಭಾಂಸುಷಾರ ಹೆತ್ತವರೋ ರಕ್ಷಕರೋ ವಿದ್ಯಾಭ್ಯಾಸಕ್ಕಿರುವ ಅವಕಾಶವನ್ನು ಏರ್ಪಡಿಸುವುದು.

1

ಮನ - ಮನ

ಮಧುರ ನೀನಪ್ಪು

ವೀರನ ಗೌಡ ಬಹುದಿನಗಳಿಂದಲೂ ತಮ್ಮ ಹಳ್ಳಿಗೆ ಬರಲು ನನ್ನನ್ನು ಕರೆಯುತ್ತಿದ್ದ. ಹಳ್ಳಿ ನನಗೆ ಅಪ್ರೀತಿಯ ವಿಷಯವೇನೂ ಅಲ್ಲ; ಏಕೆಂದರೆ ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ಹಳ್ಳಿಯ ಸೋಗಸು-ಸೋಬಗು ಎಂತಹವೆಂಬುದನ್ನು ಎಳೆಯತನದಲ್ಲಿ ಕಂಡುಂಡವನು. ಹಳ್ಳಿಗರ ಸೊಹಾದ್ವರ್ಮಯ ಸಾಮಾಜಿಕ ಜೀವನ, ಕಟ್ಟು-ನಿಟ್ಟುಗಳ ಕೃತ್ಯಾರ್ಥ ಇಲ್ಲದ ಸರಳ ಸಹಜ ಸ್ವಭಾವ-ಇವುಗಳ ಸಮಿಯನ್ನು ಅನುಭವಿಸಿದವನು. ಉಸಿರುಗಟ್ಟಿಸುವಂತಿರುವ ಇಂದಿನ ತನ್ನ ಪಟ್ಟಣದ ಜೀವನದಲ್ಲಿ, ಹಳ್ಳಿಯಲ್ಲಿ ಕಳೆದ ಬಿಕ್ಕತನದ ಸಿಹಿ ನೀನಪುಗಳು ಸುಖ ಸ್ವಷ್ಟಗಳಂತೆ ಆಗಾಗ ಮನದ ಪಟಲದ ಮೇಲೆ ಮೂಡಿ ಮೂಡಿ ಹೋಗುತ್ತಿರುತ್ತವೆ. ಆದುದರಿಂದಲೇ ನನಗೆ ಹಳ್ಳಿಗೆ ಹೋಗಬೇಕೆಂದು ಆಗಾಗ ಎನಿಸುವುದು. ಆದರೆ ಹೋಟ್ಟಿಯ ಹೋರಾಟ ಪಟ್ಟಣದಲ್ಲಿ ನನ್ನ ಕಾಲುಗಳನ್ನು ಕಟ್ಟಿ ಹಾಕಿರುವುದು.

ವೀರನ ಗೌಡನ ಒಲವಿನ ಜೈತಣವನ್ನು ಎರಡು ಮೂರು ಸಲ ಅನಿವಾರ್ಯವಾಗಿ ನಿರಾಕರಿಸಬೇಕಾಗಿ ಬಂದಿತು. ಆಗಿನ ಗೆಳೆಯನ ನೋಂದ ಹೃದಯದ ಅನುಭಾವ ನನ್ನ ಹೃದಯವನ್ನು ಅಳುಕೊಂಡು. ಈ ಸಲ ಬಂದೇ ತೀರಬೇಕೆಂದು ಗೌಡ ಹಟವನ್ನೆ ಹಿಡಿದ. ಗೆಳೆಯನ ಮನಸ್ಸನ್ನು ಮತ್ತೆ ಮತ್ತೆ ನೋಯಿಸಬಾರದೆಂದು ನಿಣಂ ಯಿಸಿ, ಆರು ದಿನಗಳ ರಚಿ ಪಡೆದುಕೊಂಡು ವೀರನ ಗೌಡನ ಹಳ್ಳಿಗೆ ಹೋರಟುಬಿಟ್ಟೆ.

ಹಳ್ಳಿಯ ಗೌಡನ ಮನೆಯಲ್ಲಿ ನಾನು ಅತಿಧಿ. ಮನೆಗೆ ಬಂದವರೆಲ್ಲ ಬೆರಗುಗಟ್ಟಿಂದ ನನ್ನನ್ನು ನೋಡುತ್ತ, ಗೌಡರ ಮಗನ ಗೆಳೆಯನೆಂದು ಅರಿತುಕೊಂಡು ಸಹಜವಾದ ಆದರ, ಪ್ರೀತಿಗಳನ್ನು ಸಲ್ಲಿಸುತ್ತಿದ್ದರು. ವೀರನ ಗೌಡನ ತಂದೆ ಹಿರಿಯ ಗೌಡರು ಹೆಚ್ಚಿಗೆ ಕಲಿತವರಲ್ಲವಾದರೂ ಹುಟ್ಟಿಬೆಳೆದ ದೊಡ್ಡ ಮನೆತನದ ಪರಂಪರೆ ಅವರ ಮನಸ್ಸು-ಹೃದಯಗಳನ್ನು ಅರಳಿಸಿತು. ನಾನು ತಮ್ಮ ಮನೆಗೆ ಬಂದುದು ಅವರಿಗೆ ತುಂಬ ಸಂತೋಷವನ್ನುಂಟುಮಾಡಿತ್ತು. ಆದುದರಿಂದಲೇ ನಾನು ಎಷ್ಟು ತಿಂದರೂ ಕಡಿಮೆ; ಎಷ್ಟು ಉಂಡರೂ ಕಡಿಮೆ. ನನಗೆ ಯಾವುದರ ಕೊರತೆ ಎನಿಸಿತೋ ಎಂದು ಯಾವಾಗಲೂ ನನ್ನ ಮುಖವನ್ನು ಅವರು ನಿಟ್ಟಿಸುತ್ತಿದ್ದರು. ವೀರನ ಗೌಡನಿಗೆ ಅವರಿಂದ ತಂದೆಯ ಪ್ರೀತಿಯೋಂದೇ ಸಲ್ಲಿಸುತ್ತಿದ್ದರೆ ನನಗೆ ಅಂತಹ ಪ್ರೀತಿಯೋಂದಿಗೆ ಅತಿಧ್ಯಾದ ಮಾನ-ಸನ್ಯಾಸಗಳೂ ಸಲ್ಲಿಸುತ್ತಿದ್ದವು.

ಅತ್ಯೇಯ ಮನೆಯಿಂದ ತವರು ಮನೆಗೆ ಬಂದಿದ್ದ ವೀರನ ಗೌಡನ ತಂಗಿ ಸಿಂಗಾರಮ್ಮ, ತಂಗಿಯಿಲ್ಲದಿರುವ ನನ್ನ ಕೊರತೆಯನ್ನು ಕಳೆದುಬಿಟ್ಟಳು. ಕತೆ, ಕಾದಂಬರಿಗಳನ್ನೋದಿ, ನಾಟಕ, ಚಲಬಿತ್ರಗಳನ್ನು ನೋಡಿ, ಹೆಣ್ಣಿನ ಪ್ರೀತಿಯೆಂದರೆ ಶೃಂಗಾರ ಸಂಬಂಧವಾದುದೇ ಎಂದು ನಂಬಿಬಿಟ್ಟಿದ್ದ ನನ್ನನ್ನು ಸಿಂಗಾರಮ್ಮನ ತಂಗಿತನದ ಪ್ರೀತಿ ಚೆನ್ನಾಗಿ ಕಣ್ಣಿ ತೆರೆಯಿಸಿತು. ವೀರನ ಗೌಡನ ಹೆಂಡತಿ ಚಿನ್ನಮ್ಮನ ಮೇಲುನಗೆಯ ಮೋನ ಸತ್ಯಾರವಂತೂ ನನ್ನನ್ನು ಬೆರಗುಗೊಳಿಸಿಬಿಟ್ಟು. ನೋಡಿದರೆ ನನ್ನ ಜಾತಿ ಬೇರೆ; ವೀರನ ಗೌಡನ ಜಾತಿ ಬೇರೆ. ಆದರೆ ಅವರೆಲ್ಲರ ಸೈಹ-ಪ್ರೀತಿಗಳ ಪ್ರವಾಹ ನನ್ನ ಜಾತಿಯ ನೆನಪನ್ನೇ ಕೊಚ್ಚಿಕೊಂಡುಹೋಗಿದ್ದಿತು.

– ಬೆಂಗಾರಿ ಕೃಷ್ಣಶರ್ಮ –

- ಲೇಖಕರಿಗೆ ವೀರನ ಗೌಡನ ಮನೆಯಲ್ಲಿ ಲಭಿಸಿದಂತಹ ಆದರೋಪಚಾರಗಳನ್ನು ಇಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಕಾಣಲು ಸಾಧ್ಯ? ಚಟ್ಟಿಂದಿಸಿ ಅನಿಸಿಕೆಗಳನ್ನು ಬರೆದು ತರಗತಿಯಲ್ಲಿ ಮಂಡಿಸಿರಿ.





ಮನೆ ‘ಮಾರು’

ನಮ್ಮ ಮನೆ ಅಷ್ಟೇನೂ ಸುಂದರವಾಗಿರಲಿಲ್ಲ. ನಮ್ಮಿಂದ ಬಳ್ಳಿಯ ಮನೆಯನ್ನೇ ಕಟ್ಟಿರಬೇಕು. ಆದರೆ ಅರುಜನ ಗಂಡು ಮಕ್ಕಳಿಗೆ ಹರಿದು ಹಂಚಿ ಕೊಟ್ಟಾಗ ಎಲ್ಲಾ ತುಣುಕುಗಳು ಅಂದಗೆಟ್ಟಿದ್ದವು. ನಮ್ಮ ಮನೆಗೆ ಸರಿಯಾಗಿ ಬೆಳಕೂ ಇರಲಿಲ್ಲ. ಇದ್ದ ಒಂದು ಕಟ್ಟಿಕೆಯನ್ನು ಯಾರೋ ನೆರೆಯವರು ಗಲಾಟಿ ಮಾಡಿ ಮುಜ್ಜಿಸಿಬಿಟ್ಟಿದ್ದರು. ಗವಾಕ್ಷಿಯಿಂದ ಕ್ಷೀಣವಾಗಿ ಬೆಳಕು ಬರುತ್ತಿತ್ತು. ರಣಬಿಸಿಲ ಮಧ್ಯಾಹ್ನ ಯಾರಾದರೂ ಮನೆಯ ಬಳಗೆ ಬಂದರೆ ಕಣ್ಣ ಹೊಂದಿಕೊಳ್ಳಲು ಕೆಲವು ಕ್ಷಣಿಗಳು ಹಿಡಿಯುತ್ತಿದ್ದವು. ಕೋತಿಗಳು ಮಾಳಿಗೆಯಲ್ಲಿ ಶಣಿದರೂ ಸಾಕು, ಮಣ್ಣ ಉದುರುತ್ತಿತ್ತು. ಮಳೆಗಾಲದಲ್ಲಿ ಹೊರಗೂ ಮಳೆ, ಬಳಗೂ ಮಳೆ. ಬಚ್ಚಲು ಮನೆಯನ್ನು ಪರಿವರ್ತಿಸಿ ದೇವರ ಮನೆ ಮಾಡಿಕೊಂಡಿದ್ದೇವು. ಅದಿಗೆ ಮಾಡುವ ಹತ್ತಿರವೇ ಬಚ್ಚಲಿತ್ತು. ಒಂದೇ ಒಂದು ಕೋಣೆಯೂ ಇರಲಿಲ್ಲ. ಎಲ್ಲರೂ ಪಡಸಾಲೆಯಲ್ಲಿ ಸಾಲಾಗಿ ಮಲಗಿಕೊಳ್ಳುತ್ತಿದ್ದೇವು. ಇಲಿಗಳು ರಾತ್ರಿ ಸರಿಹೊತ್ತಿನಲ್ಲಿ ಪಾತ್ರೆಗಳನ್ನು ಉರುಳಿಸಿ ನಮ್ಮನ್ನು ವಚ್ಚರಿಸುತ್ತಿದ್ದೇವು. ಜೀಳಂಗಳು ಹಾಸಿಗೆಯ ಪಕ್ಷದಲ್ಲಿಯೇ ಹರಿದಾಡಿ ಎಲ್ಲೋ ಸಂದಿನಲ್ಲಿ ಮರೆಯಾಗಿದ್ದು ಗಾಥನಿದ್ದೆಯಲ್ಲಿದ್ದ ನಮಗೆ ತಿಳಿಯುತ್ತಲೇ ಇರಲಿಲ್ಲ. ಸೊಳ್ಳಿ ಪರದೆಯ ಮೂಲೆಯಲ್ಲಿ ತಿಗಣಿಗಳು ಗುಂಪು ಸೇರಿರುತ್ತಿದ್ದವು.

ಅಪ್ಪಗೆ ಈ ಮನೆಯೆಂದರೆ ಜೀವಕ್ಕೆ ಸಮಾನ. ಸ್ವಂತ ಮನೆಯಿದೆಯೆಂದು ಅಭಿಪೂನ. ಆತ ಬದುಕಿರುವ ತನಕ ಈ ಮನೆಯನ್ನು ಮಾರುವ ಯೋಚನೆಯನ್ನೂ ಮಾಡಲಿಲ್ಲ. ಒಮ್ಮೆ ನಾನು ಯಾವುದೋ ಸಂದರ್ಭದಲ್ಲಿ ‘ಮನೆ ಮಾರೋಣ’ ಎಂದಿದ್ದೇ ಸಿಟ್ಟಿಗೆದ್ದು ‘ಮನೆ ಇಲ್ಲ ಅಂದರೆ ಮಯಾದ ದೇನೂ ಇಲ್ಲಾನೋ, ದಿವಾಳಿ ಎದ್ದೋರಷ್ಟೇ ಮನೆ ಮಾರೋದು’ ಎಂದು ಕೂಗಾಡಿದ್ದು. ಬೆಂಗಳೂರಿಗೆ ಬಂದು ನನ್ನ ಜೊತೆ ನೆಲೆಸಿದರೂ ಆ ಮನೆಯ ಬಗ್ಗೆ ಆತನಿಗೆ ವಿಶೇಷ ಕಾಳಜಿ ಇರುತ್ತಿತ್ತು. ಗೆಳೆಯರ ಮನೆಯ ಗೃಹಪ್ರವೇಶಕ್ಕೆ ಕರೆದುಕೊಂಡು ಹೋದರೆ, ಅವರ ಮುಂದೆ ‘ನಮ್ಮದೂ ಸ್ವಂತ ಮನೆ ಆದೆ, ನಮ್ಮಾರಾಗೆ’ ಅಂತ ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದು. ಈ ಬೆಂಗಳೂರಿನ ಹೊಸಮನೆಯ ನೆಲಕ್ಕೆ ಹಾಸಿದ ಹಾಲುಗಲ್ಲಾಗಳ ಅಧಿಕ ಬೆಲೆಗೂ ನಮ್ಮ ಹಳ್ಳಿಯ ಮನೆ ಸರಿತೂಗುವುದಿಲ್ಲವೆಂದು ಬಲ್ಲ ನಾನು ಸಣ್ಣಗೆ ಬೆವರುತ್ತಿದ್ದೆ. ಅಪ್ಪಗೆ ಮಾತ್ರ ಅಂತಹ ಯಾವುದೇ ಮುಜುಗರವಿರುತ್ತಿರಲಿಲ್ಲ.

ಅಪ್ಪ ಸತ್ತ ಎರಡೇ ವರ್ಷಕ್ಕೆ ನನಗೆ ನಮ್ಮ ಹಳ್ಳಿಯ ಮನೆ ಬೇಡದ ಲಗೇಜಾಗಿಬಿಟ್ಟಿತ್ತು. ಅಲ್ಲಿ ಬಾಡಿಗಿರುವ ಜನರು ಹೊತ್ತುಲ್ಲದ ಹೊತ್ತಲ್ಲಿ ನನ್ನ ಮೊಬೈಲಿಗೆ ಘೋನಾಯಿಸಿ ‘ಬಚ್ಚಲು ಮೋರಿ ನೀರು ಹೋಗವಲ್ಲದು’, ‘ಪಾಯಿಖಾನೆ ಕುಣಿ ತುಂಬ್ಯಿದೆ’ ಅಂತ ದೂರು ಮಾಡಿದರೆ ಮೈಯಲ್ಲಾ ಉರಿಯುತ್ತಿತ್ತು. ಅದೇ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ಒಂದು ಅಪಾಟ್ ಮೆಂಟ್ ಕೊಂಡುಕೊಂಡೆ. ತಿಂಗಳು ತಿಂಗಳು ಸಾಲದ ಕಂತನ್ನು ಕಟ್ಟುವಾಗ ಉಂಟಾಗಿ ಮನೆಯನ್ನು ಮಾರಬೇಕೆಂಬ ಆಲೋಚನೆ ಬರುತ್ತಿತ್ತು. ಹಳ್ಳಿ ಮನೆಯ ದೇವರೇಖೆ ನೋಡಿಕೊಳ್ಳಲು ಆಗುವುದಿಲ್ಲ ಎಂದು ಎಲ್ಲರ ಮುಂದೆ ನೆಪ ಕೊಡುತ್ತಾ ಮನೆ ಮಾರಿಬಿಟ್ಟೆ. ಪತ್ರಗಳಿಗೆ ಸಹಿ ಮಾಡಿ ಮನೆಯನ್ನು ಬಿಟ್ಟು ಬರುವಾಗ ಯಾಕೋ ದುಃಖವಾಗಿತ್ತು. ಹಾಲು ಕೊಟ್ಟು ಸಲುಹಿದ ಮುದಿ ಹಸುವನ್ನು ಕಷಾಯಿಖಾನೆಗೆ ಕಳುಹಿಸುವಂತೆ ಸಂಕಟವಾಗಿತ್ತು. ಮನೆಯನ್ನು ಕೊಂಡ ವ್ಯಕ್ತಿಯ ಕೈ ಹಿಡಿದುಕೊಂಡು





‘ಮನೀನ ಭಂದಾಗಿ ನೋಡಿಕೊಳ್ಳು’ ಎಂದು ಗದ್ದಿತನಾಗಿದ್ದೆ. ಭಾರದ ಡಿ.ಡಿಯನ್ನು ಜೀಬಿನಲ್ಲಿ ಹಾಕಿಕೊಂಡು ಮೆಜ್ಜಿಕ್ಸ್‌ನಲ್ಲಿ ಇಳಿದಿದ್ದೆ. ‘ಹೌ ಸಿಲ್ಲಿ, ತುಂಬಾ ಭಾವುಕನಾಗಿ ವತ್ತಿಸಿಬಿಟ್ಟೆ’ ಎಂದು ಪೇಚಾಟವಾಗಿತ್ತು.

ಅಪಾಟ್‌ ಮೆಂಟ್ ಬಿರೀದಿಸುವುದಕ್ಕೆ ಮುಂಚೆ, ಕಟ್ಟಿದ ಮನೆಯನ್ನು ಕೊಳ್ಳಬೇಕೆಂದು ಪ್ರಯತ್ನ ಮಾಡಿದ್ದೆ. ಮನೆ ಕಟ್ಟಿಸುವ ತಲೆನೋವಿಂದ ತಪ್ಪಿಸಿಕೊಳ್ಳಬೇಕೆಂದು ನನ್ನ ಅಲೋಚನೆ. ಅಪ್ಪ ಮಾತ್ರ ಅದನ್ನು ವಿರೋಧಿಸಿದ್ದು. ‘ಕಷ್ಟಪಟ್ಟು ಮನೆ ಕಟ್ಟಿಸದಿದ್ದರೆ ಅದರ ಮೇಲೆ ಪ್ರೀತಿ ಹೇಗೆ ಹುಟ್ಟುತ್ತೋ?’ ಎಂಬುದು ಅವನ ವಾದ. ನಾನು ಮಾತ್ರ ಅವನ ಮಾತನ್ನು ಕಿರಿಗೆ ಹಾಕಿಕೊಳ್ಳದೆ ‘ಪ್ರಾಕ್ಷಿಕಲ್’ ಅಗಿ ವತ್ತಿಸಿದ್ದೆ. ಆದರೆ ಕಟ್ಟಿದ ಮನೆಗಳು ಪೂರ್ತಿಯಾಗಿ ನಮಗೆ ಒಪ್ಪಿಗೆಯಾಗುವುದಾದರೂ ಹೇಗೆ? ಹತ್ತಾರು ಮನೆಗಳನ್ನು ನೋಡಿದ್ದೆ. ಕೊನೆಗೆ ಒಂದು ಮನೆ ಒಂಚೊರು ಒಪ್ಪಿಗೆಯಾಗಿತ್ತು. ಆ ಮನೆಯ ಯಜಮಾನ ಉತ್ಸಾಹದಿಂದ ಇಡೀ ಮನೆಯನ್ನು ತೋರಿಸಿದ್ದು. ಅಡಿಗೆ ಮನೆಯ ಒಳಹೊಕ್ಕಾಗ ಒಬ್ಬಳೇ ಕುಳಿತು ತರಕಾರಿ ಹೆಚ್ಚುತ್ತಿದ್ದ ಅವನ ಪತ್ತಿ ನನ್ನ ಕಡೆ ಆದ್ರ್ಯ ದೃಷ್ಟಿಯಿಂದ ನೋಡಿದ್ದಳು. ಪಡಸಾಲೆಯಲ್ಲಿ ಕಾಫಿ ಕುಡಿಯುತ್ತಾ ಚೌಕಾಸಿ ಮಾಡಲು ಶುರುಮಾಡಿದಾಗ, ಯಜಮಾನರ ಮೊಬ್ಬೆಲ್ ಸದ್ಗುರಿ ಹೊರಗೆ ಹೋದರು.

ಆ ಅವಕಾಶಕ್ಕಾಗಿಯೇ ಕಾದವರಂತೆ ಅಡಿಗೆ ಮನೆಯಿಂದ ಅವರ ಪತ್ತಿ ಹೊರಬಂದಿದ್ದೇ ನನ್ನ ಮುಂದೆ ಕ್ಯೆ ಮುಗಿದು ನಿಂತುಬಿಟ್ಟಿರು. ಅವರ ಕಣ್ಣಾಲಿಗಳು ತುಂಬಿದ್ದವು. “ದಯವಿಟ್ಟು ನಮ್ಮನಿ ಕೊಳ್ಳಬೇಟ್ಟಿ, ನಮಗೆ ಬೇಕೆಂದು. ಈ ಮನೆ ಕಟ್ಟಿಸಲಿಕ್ಕೆ ನನ್ನ ಬಂಗಾರ ಎಲ್ಲಾ ಮಾರಿ ಹಣ ಹೊಂದಿಸಿ ಕೊಟ್ಟಿನೀ. ನೋಡಿ ಇಲ್ಲಿ, ನನ್ನ ಮೈಮೇಲೆ ಒಂಚೊರು ಬಂಗಾರ ಇಲ್ಲ” ಎಂದು ತಮ್ಮ ಬಂಗಾರವಿಲ್ಲದ ಬೆರಳು, ಕೊರಳನ್ನು ತೋರಿಸಲಾರಂಭಿಸಿದರು. ಅಷ್ಟರಲ್ಲಿ ಪ್ರೋನ್ ಮುಗಿಸಿ ಒಳಗೆ ಬಂದ ಯಜಮಾನ ಅಲ್ಲಿಯ ದೃಶ್ಯವನ್ನು ನೋಡಿದ್ದೇ ಕೆಂಡಾಮಂಡಲವಾಗಿಬಿಟ್ಟು. “ನೀನು ಒಳಗೊಂಗು ಒಳಗೊಂಗು” ಎಂದು ಆಕೆಯನ್ನು ಅಡಿಗೆ ಮನೆಗೆ ದಬ್ಬಲಾರಂಭಿಸಿದ. ಆಕೆ “ನಾನು ಮನಿ ಮಾರೋಕೆ ಬಿಡಲ್ಲ” ಅಂತ ವಿರೋಧಿಸಲಾರಂಭಿಸಿದಳು. ನನಗೆ ಕೈಕಾಲಲ್ಲಿ ನಡುಕ ಬಂದು ಮನೆಯಿಂದ ಹೊರಗೆ ಬಂದು ಬಿಟ್ಟೆ. ಓಣಿಯ ತಿರುವಿನ ತನಕ ಬಿರುಸಿನ ಹೆಜ್ಜೆಯನ್ನು ಹಾಕುತ್ತಾ ಗುಹೆಯಿಂದ ಹೊರ ಬಂದಂತೆ ಒಡಿದ್ದೆ. ಆದರೆ ಯಜಮಾನ ಏದುಸಿರು ಬಿಡುತ್ತಾ ನನ್ನ ಬಳಿ ಒಡಿ ಬಂದು “ತಪ್ಪು ತಿಳೊಽಬೇದಿ, ಸಾರ್, ಹೆಣ್ಣು ಹೆಂಗಸರಿಗೆ ವ್ಯವಹಾರ ಏನು ಗೊತ್ತಾಗುತ್ತೇ ಹೇಳಿ? ಮೈ ತುಂಬಾ ಸಾಲ ಆಗಿ ಬಿಟ್ಟಿದೆ ಸಾರ್. ತೀರಸೋಕೆ ಆಗ್ನಾ ಇಲ್ಲ. ಸಾಲದ ಹಣ ನೆನಸಿಕೊಂಡೆ ರಾತ್ರಿ ನಿದ್ದೆ ಕೂಡ ಬರವಲ್ಲದು” ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದರು. ನಾನು ಅವರ ಬೇಡಿಕೆಗೆ ಕಿರಿಗೊಡದೆ ಮನೆಗೆ ಬಂದಿದ್ದೆ. ಕಟ್ಟಿದ ಮನೆ ಬೇಡವೆಂದು ನಿರ್ಧರಿಸಿಬಿಟ್ಟೆ.

ಇಂಗ್ಲಿಂಡಿನಲ್ಲಿ ಮಾತ್ರ ಇದಕ್ಕೆ ವ್ಯತಿರಕ್ತವಾದ ಸ್ವಭಾವವನ್ನು ಗಮನಿಸಿದ್ದೆ. ನನ್ನ ಸಹೋದ್ರೋಗಿ ಬಳ್ಳಕ್ಕೊಮೋ ತನ್ನ ಹಳೆ ಮನೆಯನ್ನು ಮಾರಿ ಹೊಸ ಮನೆಯೊಂದನ್ನು ಕೊಂಡು ಎಲ್ಲರಿಗೂ ಪಾಟೆ ಕೊಟ್ಟಳು. ಅವಳ ಹಳೆಯ ಮನೆಗೂ ನಾನೋಮೈ ಭೇಡಿಕೊಟ್ಟಿದ್ದೆ. ಅದು ನನಗೆ ತುಂಬಾ ಸೋಗಸಾದ ಮನೆಯಾಗಿ ಕಂಡಿತ್ತು. ತನ್ನ ಮದುವೆಯಾದಾಗ ಕೊಂಡಿದ್ದೆಂದು ಬಳ್ಳಕ್ಕೊಮೋರ್ ಹೇಳಿದ್ದಳು. ಅದನ್ನು ಅವಳಿಗೆ ಜ್ಞಾಪಿಸಿ “ಅದನ್ನು ಯಾಕೆ



ಮಾರಿದೆ?” ಎಂದು ಕೇಳಿದೆ. “ಓ ಡಿಯರ್, ಅದು ತುಂಬಾ ಹಳೆಯದಾಗಿತ್ತು. ಎಲ್ಲಾ ಸಾಮಾನುಗಳು ಬಣ್ಣ ಕೆಳೆದುಕೊಂಡಿದ್ದವು. ಬಾಗಿಲುಗಳೂ ಆಗಲೇ ಸದ್ಯ ಮಾಡುವ ಸ್ಥಿತಿಗೆ ಬಂದಿದ್ದವು. ಅಂತಹ ಹಳೆಯ ಮನೆಯಲ್ಲಿ ಎಷ್ಟು ದಿನವಂತ ಇರೋದು ಹೇಳು? ಈ ಮನೆ ನೋಡು, ಸೊಗಸಾಗಿದೆಯಲ್ಲವಾ? ಗೆಳೆಯರ ಮಧ್ಯದಲ್ಲಿ ನನ್ನ ಗೌರವ ಹೆಚ್ಚುವುದಿಲ್ಲವಾ, ನೀನೇ ಹೇಳು” ಎಂದು ಕೇಳಿದ್ದಳು. ಯಾಕೋ ಅಪ್ಪ ನೆನಪಾಗಿ, ಆತ ತನ್ನ ಹಳೆಯ ಮನೆ ಮಾರಲು ಒಪ್ಪದೇ ಇದ್ದ ಸಂಗತಿಯನ್ನು ಹೇಳಿದೆ. ಅದಕ್ಕಾಗಳು ಕೊಟ್ಟ ಉತ್ತರ ಮಾತ್ರ ನನ್ನನ್ನು ಬೆಂಜಿ ಬೀಳಿಸಿತ್ತು.

“ನಿಮ್ಮದು ಬಡ ದೇಶ. ದೇಶದ ಆರ್ಥಿಕ ಮಟ್ಟ ನಮ್ಮ ದೇಶದಷ್ಟು ಗಟ್ಟಿಯಾಗಿಲ್ಲ. ಆದ್ದರಿಂದಲೇ ವಸ್ತುಗಳ ಮೇಲೆ ಪ್ರೀತಿ-ಪ್ರೇಮ ಮೂಡುತ್ತೇ. ನಮ್ಮಲ್ಲಿ ಹೊಸತನ್ನ ಕೊಳ್ಳುವ ಆರ್ಥಿಕ ಶಕ್ತಿ ಇಲ್ಲಿದ್ದಾಗ, ಹಳೆಯದನ್ನು ಮಿಶ್ರಿತೀರ ಪ್ರೀತಿಸುವ ಕೆಟ್ಟ ಚಟವನ್ನು ಬೆಳೆಸಿಕೊಳ್ಳುತ್ತೇವೆ. ಅದು ಸರಿ ಎಂದು ಸಮರ್ಥಿಸಿಕೊಳ್ಳುವ ಹತಮಾರಿಗಳಾಗುತ್ತೇವೆ” ಎಂದಳು. ನನಗೆ ಅವಳ ಉತ್ತರ ಸಿಟ್ಟು ತರಿಸಿತ್ತು. ಅವಳು ನನ್ನ ಅಪ್ಪನನ್ನು ಕೇವಲವಾಗಿ ಮಾತನಾಡುತ್ತಿದ್ದಾಳೆ ಎಂದು ಒಳಗೇ ಸಂಕಟವಾಗಿತ್ತು. “ನಿಮ್ಮ ದೇಶದಲ್ಲಿ ಭಾವನೆಗಳಿಗೆ ಬೆಲೆಯಿಲ್ಲ ಎಂದ ಮಾತ್ರಕ್ಕೆ ಪ್ರಪಂಚವೆಲ್ಲವೂ ಹಾಗೇ ಎಂದು ಭಾವಿಸಬೇಡ. ಅಲ್ಲಿ ಎಷ್ಟೇ ಶ್ರೀಮಂತರಾದರೂ ತಮ್ಮ ಸ್ವಂತ ಮನೆಯನ್ನು ಪ್ರೀತಿಸುತ್ತಾರೆ” ಎಂದೆಲ್ಲಾ ಬಡಬಡಿಸಿದೆ. ಅವಳು ನನ್ನ ಮಾತಿಗೆ ನಕ್ಷಿದ್ದಳು. “ನನ್ನ ಅಪ್ಪ-ಅಮ್ಮೆ ಪ್ರೋಲಂಡಿನವರು. ಅವರೂ ಹೀಗೇ ಹಳೆಯನೆಯ ಬಗ್ಗೆ ಭಾವುಕರಾಗುತ್ತಾರೆ. ನೀನು ಹೇಳುವುದು ನನಗೆ ಅರ್ಥವಾಗುವುದಿಲ್ಲ ಎಂದು ತಿಳಿದುಕೊಳ್ಳಬೇಡ. ಕೊನೆಗೂ ಇವೆಲ್ಲಾ ಸ್ವಭಾವಗಳು ದೇಶದ ಎಕಾನಮಿಗೆ ಸಂಬಂಧಿಸಿದ್ದು ಎಂದು ನಿನಗೆ ಮುಂದೆ ಗೊತ್ತಾಗುತ್ತದೆ” ಎಂದು ಅತ್ಯಂತ ಸಮಾಧಾನದಲ್ಲಿ ಹೇಳಿದ್ದಳು.

ಅವಳ ಮಾತು ಕಹಿಸತ್ತೇವೆಂದು ಕೆಲವೇ ವರ್ಣಗಳಲ್ಲಿ ಗೊತ್ತಾಗಲಾರಂಭಿಸಿತು. ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೆ ಮುಟ್ಟುತ್ತಿದ್ದ ಹೊತ್ತದು. ಎಲ್ಲಾ ಸಹೋದ್ರೋಗಿಗಳ ಬಳಿಯೂ ಸಾಕಷ್ಟು ಹಣ. ಸಾಲದಾದರೆ ಸಾಲ ಕೊಡಲು ಒಂಟಿಕಾಲ ಮೇಲೆ ನೀತ ಬ್ಯಾಂಕ್‌ಗಳು. ವಾರಾಂತ್ಯ ಬಂದರೆ ಸಾಕು, ಹೊಸ ಮನೆ ಹುಡುಕುವುದು ಅವರ ಕಾಲಹರಣದ ಕೆಲಸವಾಯಿತು. ಆಫೀಸ್ ಬಡಲಾದರೆ ಸಾಕು, ಮನೆಯೂ ಬದಲು ಮಾಡಿಬಿಟ್ಟರು. ಅಪಾಟ್‌ಮೆಂಟ್‌ನ್ನು ಕೊಟ್ಟ ಎಲ್ಲಾ ಕೊಂಡರು. ಪಕ್ಕದ ಬಿಡ್ಲಿಂಗಿನವರಿಗೆ ನಮ್ಮ ಮನೆಯ ಕೆಲವು ಭಾಗ ಕಾಣಿಸುತ್ತವೆಂದು ‘ನೋ ನೈಬಸೋ’ ಅಂತ ಡಂಗುರ ಸಾರಿದ ಬಿಡ್ಲಿರಿನ ಬಳಿ ದಬಾದುಬಿ ಓಡಿ ಹೊಸ ಮನೆ ಕೊಂಡರು. ಈಗ ಎಲ್ಲರೂ ಉದ್ದೋಂಗ ಕಳೆದುಕೊಂಡು, ಸಾಲ ತೀರಿಸುವುದು ಹೇಗೆಂದು ತಿಳಿಯದೆ ರಾತ್ರಿ ನಿದ್ದೆ ಕೆಡಿಸಿಕೊಂಡು ಕೂತಿದ್ದಾರೆ.

ಅಮೆರಿಕಾ ದೇಶದ ಪ್ರಜೆ ಜಿಫರಿ ಎನ್ನುವವನೊಬ್ಬ ನಮ್ಮ ಕಂಪನಿಯಿಂದ ಒಂದು ವಿಶೇಷ ವೆಬ್‌ಸೈಟ್ ಮಾಡಿಸಿದ್ದ. ಅವನೊಬ್ಬನೇ ಆ ಪ್ರಾಜಿಕ್‌ಸ್ಟ್ ಹಣ ಹಾಕಿದ್ದ. ನಾನೇ ಆ ಪ್ರಾಜಿಕ್‌ಸ್ಟ್ ನೋಡಿಕೊಂಡಿದ್ದೆನಲ್ಲದೆ ಅವನೊಡನೆ ದಿನನಿತ್ಯ ಟೆಲಿಕಾನ್‌ನೆನ್ನೇ ಮಾಡುತ್ತಿದ್ದೆ. ಈ ಪ್ರಾಜಿಕ್‌ಸ್ಟ್ ಅತ್ಯಂತ ವಿಚಿತ್ರದ್ವಾಗಿತ್ತು. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಮಾರಾಟದ ಮನೆಗಳನ್ನು ಜಿಫರಿ ಹುಡುಕುತ್ತಿದ್ದು. ಆ ಮನೆಗಳ ಪ್ರೋಟೋ, ವೀಡಿಯೋ ಕ್ಲಿಪ್‌ಎಂಬು ಸಮೀತ ಆ ವೆಬ್‌ಸೈಟಿನಲ್ಲಿ ವಿವರಗಳನ್ನು ಹಾಕಬೇಕಿತ್ತು. ಈ ಪ್ರೋಟೋಗಳನ್ನು, ವೀಡಿಯೋ ಕ್ಲಿಪ್‌ಎಂಬು ನೋಡಲು ಆ ದೇಶಕ್ಕೆ ಹೊಗುತ್ತಲೂ ಇರಲಿಲ್ಲ. ಜಪಾನಿನಲ್ಲಿದ್ದವನು ಅಸ್ಟ್ರೇಲಿಯಾದಲ್ಲಿ ಮನೆ ಕೊಳ್ಳುತ್ತಿದ್ದು. ಅಮೆರಿಕದ ಪ್ರಜೆಯೊಬ್ಬ ಸೈಪ್ರಸ್‌ನಲ್ಲಿ ಮನೆಕೊಳ್ಳುತ್ತಿದ್ದು. ಹಣ, ರಿಜಿಸ್ಟ್ರೇಷನ್ ಎಲ್ಲವೂ ಇಂಟರ್‌ನೆಟ್ ಮೂಲಕವೇ ಆಗುತ್ತಿತ್ತು. ಆ ಮನೆಗಳ ಉಸ್ತುವಾರಿ ನೋಡಿಕೊಳ್ಳುವುದೆಲ್ಲಾ ಜಿಫರಿಯ ಕಂಪನಿಗೆ ಸಂಬಂಧಿಸಿದ್ದಾಗಿತ್ತು. ತಿಂಗಳಿಗೆ ಭಾಡಿಗೆಯ ರೂಪದಲ್ಲಿ



ಹಣವೂ ಮನೆಯೊಡೆಯನಿಗೆ ಸೇರುತ್ತಿತ್ತು. ಕೊನೆಗೆ ಮನೆಯೊಡೆಯ ಮನೆ ಮಾರಲು ಸಿದ್ಧವಾದರೆ ಮತ್ತೊಮ್ಮೆ ಆ ಮನೆ ವೆಬ್ಬಾಸೈಟೇರುತ್ತಿತ್ತು. ಕೇವಲ ಭೂಗೋಳದ ಯಾವ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಬಾಹ್ಯ ಇದೆ ಎನ್ನವುದಷ್ಟೇ ಇಲ್ಲಿ ಮಾನದಂಡವಾಗಿತ್ತು. ಮನೆಯ ಮೇಲಿನ ಪ್ರೀತಿ ಪ್ರೇಮವನ್ನೆಲ್ಲಾ ಇಲ್ಲಿ ಮಾತನಾಡುವುದೂ ತಪ್ಪಾಗುತ್ತಿತ್ತು.

ಈ ವೆಬ್ಬಾಸೈಟ್‌ಗೆ ಪ್ರತಿಕ್ರಿಯೆ ತುಂಬಾ ಚೆನ್ನಾಗಿಯೇ ಬಂತು. ಜಿಫರಿ ಸಾಕಷ್ಟು ಹಣ ಮಾಡಿದ. ಆದರೆ ಅವನಿಗೆ ಇನ್ನೂ ಅಸಮಾಧಾನ. ಇನ್ನಷ್ಟು ಜನರನ್ನು ತನ್ನ ವೆಬ್ಬಾಸೈಟ್‌ಗೆ ಸೆಳಿಯುವ ಆಸೆ. ಅದಕ್ಕಾಗಿ ಅವನೊಂದು ವಿಚಿತ್ರ ಯೋಜನೆಯನ್ನು ನನ್ನ ಮುಂದಿಟ್ಟು. ಇದೇ ಮನೆಯನ್ನು ಕೊಳ್ಳುವುದಕ್ಕೆ ತುಂಬಾ ಹಣ ಬೇಕಾಗುತ್ತದೆ. ಸಾಕಷ್ಟು ಜನರ ಬಳಿ ಅಷ್ಟೇಂದು ಹಣವಿಲ್ಲದಿರುವುದರಿಂದ ನಮ್ಮ ಗ್ರಾಹಕರಾಗಲು ಹಿಂಜರಿಯುತ್ತಾರೆ. ಆದರೆ ಅವರ ಬಳಿ ಇರುವ ಹಣಕ್ಕೆ ತಕ್ಕಂತೆ ನಾವೇನಾದರೂ ವ್ಯಾಪಾರ ಕುದುರಿಸಬೇಕಲ್ಲವೇ? ಅದಕ್ಕಾಗಿ ಮನೆಯ ತುಂಡನ್ನು ಮಾರುವಂತೆ ಆ ವೆಬ್ಬಾಸೈಟಿಗೆ ಬದಲಾವಣ ತರಲು ನನಗೆ ಅಜ್ಞಾಪಿಸಿದ. ಬಂದು ಮನೆಯನ್ನು ಹತ್ತು ತುಂಡುಮಾಡಿದರೆ, ಆ ಮನೆಯನ್ನು ಹತ್ತು ಜನರು ಕೊಳ್ಳಬಹುದು ಎಂಬುದು ಅವನ ವಿಚಾರ.

ಮೊದಲಿಗೆ ನಾನು ಈ ವಿಚಿತ್ರ ಯೋಜನೆಗೆ ವಿರುದ್ಧವಾಗೇ ಮಾತನಾಡಿದೆ. ತುಂಡು ಮನೆಯನ್ನು ಕೊಳ್ಳುವುದು ಅದ್ಯಾಕೋ ನನ್ನ ಹೃದಯಕ್ಕೆ ವಿಚಿತ್ರ, ವೇದನೆಯನ್ನು ಕೊಟ್ಟಿತ್ತು. ಆದರೆ ಜಿಫರಿ ನನ್ನ ಮಾತು ಕೇಳುತ್ತಾನೆಯೇ ಹಣ ಕೊಟ್ಟವನು ಅವನು; ನಾನೇನಿದ್ದರೂ ಐ.ಎಂ. ಕೊಲಿ. ತೆಪ್ಪಗೆ ಅವನು ಹೇಳಿದಂತೆ ವೆಬ್ಬಾಸೈಟನ್ನು ಬದಲಾಯಿಸಿ ಕೊಟ್ಟಿ. ಆದರೆ ನನ್ನ ಮುಖಕ್ಕೆ ಹೊಡೆದಂತೆ ಜನರು ತುಂಡು ಮನೆಗಳನ್ನು ಕೊಳ್ಳಲು ಮುಂದೆ ಬಂದರು. ಗ್ರಾಹಕರ ಸಂಖ್ಯೆ ಹತ್ತುಪಟ್ಟು ಹೆಚ್ಚಾಯಿತು. ಅದರ ಯಶಸ್ವನ್ನು ಆಚರಿಸಲು ಜಿಫರಿ ಲೀಲಾ ಪ್ರಾಲೇಸಿನಲ್ಲಿ ಬಂದು ಭಜರಿ ಶಿತಣವನ್ನು ಕೊಟ್ಟಿ. ಯಾಕೋ ನನಗೆ ಸಿಹಿ ತಿನ್ನುವಾಗಲೂ ಕಹಿಯೆನ್ನಿಸಿತ್ತು. ಇದೇ ಮನೆಯನ್ನು ವಾಸ್ತವವಾಗಿಯಲ್ಲದಿದ್ದರೂ, ಮಿಥ್ಯಾಲೋಕದಲ್ಲಿ ಒಡೆಯುವಂತಹ ಕೆಲಸ ಮಾಡುತ್ತಿರುವೆಲ್ಲಾ ಎಂದು ಖೇದವಾಗಿತ್ತು.

– ವಸುಧೀಂದ್ರ

ವಸುಧೀಂದ್ರ

ವಸುಧೀಂದ್ರ ಅವರು ಗಣರಾಜ್ಯ ಬಳಾರಿ ಜಿಲ್ಲೆಯ ಸಂಡೂರಿನಲ್ಲಿ ಜನಿಸಿದರು. ಇಂಜನಿಯರಿಂಗ್ ಪದವಿ ಮತ್ತು ಎಂ.ಇ. ಪದವಿಯನ್ನು ಪಡೆದರು. ಜೆನಿಸಿಸ್ ಸಾಫ್ಟ್‌ವೇರ್ ಕಂಪನಿಯಲ್ಲಿ ಪ್ರೇಸ್ ಪ್ರೈಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ನಮ್ಮುಮ್ಮೆ ಅಂದ್ರೆ ನಂಗಿಷ್ಟು ಹಾಗೂ ಕೋತಿಗಳು ಸಾರ್ ಕೋತಿಗಳು (ಪ್ರಬಂಧ ಸಂಕಲನಗಳು), ಮನೀಷ್ ಯುಗಾದಿ, ಚೇಳು, ಹಂಪಿ ಎಕ್ಸ್‌ಪ್ರೈಸ್ (ಕಥಾ ಸಂಗ್ರಹಗಳು), ಮಿಥ್ಯಾನ (ತೆಲುಗು ಕಥೆಗಳ ಅನುವಾದ), ಹರಿಚಿತ್ರ ಸತ್ಯ (ಕಾದಂಬರಿ) ಇವರ ಕೃತಿಗಳಾಗಿವೆ. ಕನಾಡಕದ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಮಾಸ್ತಿ ಕಥಾಪುರಸ್ವಾರ, ಬೇಂದ್ರೆ ಪ್ರಸ್ತಕ ಬಹುಮಾನಗಳಲ್ಲದೆ ಎಂಂಂರ ವರ್ಧಮಾನ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಈ ಪ್ರಬಂಧವನ್ನು ವಸುಧೀಂದ್ರರ ರಕ್ಷಕ-ಅನಾಧ ಎಂಬ ಲಲಿತ ಪ್ರಬಂಧಗಳ ಸಂಕಲನದಿಂದ ಆರಿಸಲಾಗಿದೆ.

- ‘ಮನೆ ಮಾರು’ ಪಾಠಭಾಗದ ಪ್ರಥಾನ ಆಶಯಗಳು ಉತ್ತರವಾಗಿ ಬರುವಂತೆ ಸಾಧ್ಯವಿರುವಷ್ಟು ಪ್ರಶ್ನೆಗಳನ್ನು ತಯಾರಿಸಿರಿ.



- ಪಾಠಭಾಗದಲ್ಲಿ ಬಂದಿರುವ ಗ್ರಾಮ್ಯರೂಪದ ವಾಕ್ಯಗಳನ್ನು ಶಿಷ್ಟರೂಪದಲ್ಲಿ ಬರೆಯಿರಿ.
- ಲೇಖಕರು ಮನೆಯೋಂದನ್ನು ಕೊಳ್ಳಲು ಹೋದಾಗ ಆ ಮನೆಯೋಡತಿ ಕಣ್ಣಲಿಗಳನ್ನು ತುಂಬಿಕೊಂಡು “ದಯವಿಟ್ಟು ನಮ್ಮನಿ ಕೊಳ್ಳಬೇಡ್ರಿ. ನಮಗೆ ಬೇಕಿದು. ಈ ಮನೆ ಕಟ್ಟಿಸಲಿಕ್ಕೆ ನನ್ನ ಬಂಗಾರ ಎಲ್ಲಾ ಮಾರಿ ಹಣ ಹೋಂದಿಸಿ ಕೊಟ್ಟಿನಿ. ನೋಡಿ ಇಲ್ಲಿ, ನನ್ನ ಮೈಮೇಲೆ ಬಂಚೂರು ಬಂಗಾರ ಇಲ್ಲ” ಎಂದು ನುಡಿದಳಲ್ಲವೇ? ಅವಳ ಮನಸ್ಸಿನಲ್ಲಿ ಮೂಡಿರಬಹುದಾದ ಭಾವನೆಗಳನ್ನು ಉಹಿಸಿ ಬರೆಯಿರಿ.
- ಸರಕಾರ ಅಥವಾ ಯಾವುದಾದರೂ ಹಣಕಾಸು ಸಂಸ್ಥೆಯ ಆರ್ಥಿಕ ನೇರವಿನಿಂದ ಮನೆ ಕಟ್ಟಿಸಿದವರ ಸಂದರ್ಶನ ನಡೆಸಿ ಸಂದರ್ಶನ ಲೇಖನ ತಯಾರಿಸಿರಿ.


ಮನೆಯೆಂದರೆ

ಗೋಡೆ ಮಾಡು ಕಿಟಕಿ ಕದ ಹೋಸತಿಲು
ಬಜ್ಜಲು ಹಿತ್ತಿಲು ಕಾಂಪೊಂಡು ಸುತ್ತಲೂ;
—ಮನೆಯೆಂದರೆ ಇಷ್ಟೇ ಅಲ್ಲ.
 ಟಿ.ಎ. ಘ್ಯಾನು ಘ್ಯೋನು ವಿಡಿಯೋ ಗೇಮು
 ಕಾರು ಅಲಮಾರು
 ಸಾಮಾನು ಸರಂಚಾಮು
 ನೂರಾರು.
 ಮಂಚ ಕುಚಿಕ ಸೋಫ್ ಮೇಜು
 ಅವುಗಳ ಕೆಳಗೆ ಕಣ್ಣರೆಸಿದ ಗಲೀಜು
 —ಮನೆಯೆಂದರೆ ಇಷ್ಟೇ ಅಲ್ಲ
ಹೋಗೆ ಧಗೆಯ ಬಗೆಬಗೆಯ ಹೆಗ್ಗಣ ಬಿಲು;
ಮಲಮೂತ್ರ ಮುಸುರೆ ಮೀಹದ ಜಲ
ಸಂಗಮಿಸುವ ಸ್ವಮೀನ ಹೆಮ್ಮೋರಿ
ಮೇಲಿನ ಗಾಳಿ ಸುಳಿಯದ ಗೋರಿ;
ಜಂಚೋ ಥರ ಲಂಬೋದರ
ನೋಟದ ರಸಗುಲ್ಲ
ವಿಲ್ಲಾ;
ಜಂಬದ ಸೋಂಕಿಲ್ಲದ ಹುಂಬ
ಕುಗ್ರಾಮದ ಕರಿ ಹೆಂಚಿನ, ಸೋಗೆಯ ಹಟ್ಟಿಯ ಮಂಕು;
ಷಹರಿನ ಬಹುಮಹಡಿಯ ಕಷ್ಟಿಂಥ ಶ್ರೀಶಂಕು
—ಮನೆಯೆಂದರೆ ಇಷ್ಟೇ ಅಲ್ಲ.
 ಮನೆಯೆಂದರೆ ಮಡದಿಯ ಮಮತೆಯ ಸಕ್ಕರೆ
 ಹೆತ್ತೊಡಲಿನ ಜೊತೆ ಒಡಹುಟ್ಟಿನ ಎಡವಟ್ಟಿಲ್ಲದ ಅಕ್ಕರೆ
 ಬ್ಯಾಗೂ ಬೆಳಗೂ ಅಡಗೂ



ಲಜ್ಜಿಯ ಕತೆ ಹೇಳುವ ಅಜ್ಜಿ
ಯ ಗೊಣಗು.
ಮನೆಯೋಡತಿ ಮನೆ
ಯೋಳಿದ್ದಾಕೋ ಇಲ್ಲವೂ ಎಂದು
ಸರೆಹೊರಕೆಯ ಗರತಿಯರ್ಥಂದು
ಯಾರೇ ಬಂದರೂ, ಯಾರೇನೇಂದರೂ
ತುಸುವೇಳಿ ತಂಗುವ ಪಟ್ಟಾಂಗದ ಬಂದರು.
ಕಂದಮೃಗಳ ಕೇರೆ ಹಷಟ;
ಒಟ್ಟಾರೆ ಸಚೀವ ಸ್ವಶರೆ;
ಇವು ಇಲ್ಲದ ಏನೆಲ್ಲವು ಇರುವ ಗೃಹ
ಮಂಗಳ ಗ್ರಹ

ಮನೆ ಮತ ಮನೆ ಕಳೇರಿ ಮನೆ ಮಾರುಕಟ್ಟೆ
ಮೂರಾಬಟ್ಟೆ
ಮನೆ ಮದುವೆ ಮನೆ
ಭತ್ತೆ
ಮನೆ ಸೆರೆ
ಮನೆ ಕುರುಕ್ಕೇತ್ತೆ
—ಸಮರಸವಿರದಿದ್ದಾಗ ಈ ಎಲ್ಲವೂ ಒಗ್ಗೂಡಿದ ಸಮರ;
ಪ್ರೇತಗಣ ರಿಂಗಣಿಸುವ ಕಣ,
ಖಬರಸ್ತಾನದ ಬೇವು ಮರ
ಮನೆ ದೈನಿಕ ಕೊರತೆ
ಮರೆಸುವ ನೆಮ್ಮೆದಿಯೋರತೆ
ರಸಗವಿತೆ.
ಮನೆಗಿದೆ ತನ್ನದ ಸ್ವತ್ತೆ
ಭಾವ ಸ್ವಭಾವ ವ್ಯಕ್ತಿತ್ವ;
ಅದು ಅದೃಷ್ಟದ ಗರುಡ
ಇಳಿಸಿರುವ ಅವೃತದ ಭಾಂಡ;
ಬಾಗಿಲಿನೊಳಗಿನ ಬ್ರಹ್ಮಾಂಡ.
ಮನೆಯೆಂದರೆ.....



—ಪ್ರೇತಿ | ಕೆ.ಎಸ್. ನಿಶಾರ್ | ಆಹಮೃದ್ರೋ



ಕೆ.ಎಸ್. ನಿಸಾರ್ ಅಹಮ್ಮದ್

ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಗಣಾರಳ್ಲಿ ಜನಿಸಿದ ಕೆ.ಎಸ್. ನಿಸಾರ್ ಅಹಮ್ಮದ್ ರವರು (ಕೊಕ್ಕರೆ ಹೊಸಳ್ಳಿ ಶೇರ್ವಾ ಹೈದರ್‌ ನಿಸಾರ್ ಅಹಮ್ಮದ್) ಕನ್ನಡನಾಡಿನ ನಿತ್ಯಾಶ್ವರದ ಕವಿ. ಇವರು ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಮನಸು ಗಾಂಥೀ ಬಜಾರು, ಸಂಚೆ ಇದರ ಮಳ್ಳಿ, ನಿತ್ಯಾಶ್ವರ, ಎ ಮೀಡ್ ಸಮ್ಮರ್ ನೈಟ್‌ ಟ್ರೈಮ್‌, ಒಫ್‌ಲೈನ್, ಹಕ್ಕಿಗಳು, ಇದು ಬರಿಬೆಳಗಲ್ಲೋ ಅಣ್ಣಿ ಇವರ ಮುಖ್ಯ ಕೃತಿಗಳು. ‘ಹಕ್ಕಿಗಳು’ ಕೃತಿಗೆ ಎನ್.ಸಿ.ಇ.ಆರ್.ಟಿ. ರಾಷ್ಟ್ರೀಯ ಬಹುಮಾನ ಲಭಿಸಿದೆ. ಅಲ್ಲದೆ ಸೋವಿಯತ್ ಲ್ಯಾಂಡ್ ಪುರಸ್ಕಾರ, ನೇಹರು ಅಂತಾರಾಷ್ಟ್ರೀಯ ಪುರಸ್ಕಾರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯಾಶ್ವರ ಪ್ರಶಸ್ತಿ, ನಾಡೋಜ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ಅವರನ್ನು ಕನಾಡಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮನೆಯೆಂದರೆ ಕವನವನ್ನು ಶ್ರೀಯುತರ ಆಕಾಶಕ್ಕೆ ಸರಹದ್ದುಗಳಿಲ್ಲ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ.

- ‘ಮನೆಯೆಂದರೆ’ ಕವನದಲ್ಲಿ ಬಂದಿರುವ ಅನ್ವಯೇಶೀಯ ಪದಗಳಿಗೆ ಸಂಖಾದಿಯಾದ ಕನ್ನಡ ಪದಗಳನ್ನು ಬಳಸಿಕೊಂಡು ಬೇರೆಬೇರೆ ವಾಕ್ಯಗಳನ್ನು ರಚಿಸಿರಿ.
- ‘ಮನೆ ಎಂದರೆ ಗೋಡೆ, ಮಾಡು, ಕಿಟಿಕೆ ಇಷ್ಟೆ ಅಲ್ಲ’ ಎಂಬ ಮಾತನ್ನು ಕವನದ ಆಧಾರದಲ್ಲಿ ಸಮಾಧಿಕ ಬರೆಯಿರಿ.
- ‘ಅಧನಿಕ ಯಾಂತ್ರಿಕ ಬದುಕಿನ ನಡುವೆ ಇಂದು ಮನೆಗಳು ಜೀವಂತಿಕೆಯನ್ನು ಕಳೆದುಕೊಳ್ಳುತ್ತಿವೆಯೇ?’ – ಈ ವಿಷಯದ ಕುರಿತು ತರಗತಿಯಲ್ಲಿ ನಡೆಯಲಿರುವ ಚರ್ಚಾ ಕೂಟದಲ್ಲಿ ಭಾಗವಹಿಸುವುದಕ್ಕೆ ಅಗ್ರಹಿವಾದ ಟಿಪ್ಪಣಿ ಬರೆಯಿರಿ.
- ಕೆಳಗಿನ ಗದ್ಯಭಾಗಕ್ಕೆ ಸೂಕ್ತವಾದ ಲೇಖನ ಚಿಹ್ನೆಗಳನ್ನು ಅಳವಡಿಸಿರಿ.

ಮನಸ್ಸು ವೇದನೆಯಿಂದ ನರಭೂತಿತ್ವ ನಿನಗೆ ಈ ಮನೆಯನ್ನು ಬಿಟ್ಟು ಹೋಗಬೇಕೇ ಮನೆಯೆಂದರೆ ಕೇವಲ ಕಟ್ಟಡವಲ್ಲ ಮಗೂ ಅಲ್ಲಿ ಜೀವನದ ಏರಿಳಿತಗಳಿವೆ ಭಾವನೆಗಳ ತಾಕಲಾಟವಿದೆ ಪ್ರೀತಿಯ ಸೇಳಿತವಿದೆ ಇಲ್ಲದಿದ್ದರೆ ಅದೆಂತಹ ಮನೆ ಅದೆಂತಹ ಬದುಕು ಎಂದು ನಿಟ್ಟಿಸಿರು ಬಿಡುತ್ತಾ ಆ ತಾಯಿ ಕಣ್ಣೀರಿಟ್ಟಿಕು



ಕೊಡಲಿ

ಆ ಹಳ್ಳಿಯ ಮೂಲಕ ಹಾದುಹೋಗುತ್ತಿದ್ದ ಜ್ಯೋತಿಷಿಯೊಬ್ಬನು ಅನೇಕ ಎಕರೆ ತೋಟದಿಂದ ಸುತ್ತುವರಿಯಲ್ಪಟ್ಟ ಮೂರು ಮಹಡಿ ಮನೆಯೊಂದರಲ್ಲಿ ವೇಲನ್ ವಾಸಮಾಡುತ್ತಾನೆ ಎಂದು ಭವಿಷ್ಯ ಹೇಳಿದ. ಇದರಿಂದ ಎಲ್ಲರೂ ವೇಲನ್ ಸುತ್ತ ನೇರೆದು ಅವನನ್ನು ಹಾಸ್ಯ ಮಾಡತೊಡಗಿದರು. ಪಿಕೆಂದರೆ ಕೊಡಲ್ ಗ್ರಾಮದಲ್ಲಿ ವೇಲನ್ ಕುಟುಂಬಕ್ಕೆಂತಲೂ ಹೆಚ್ಚು ಸೋತುಹೋದ, ದೇವರೂ ಕೃಬಿಟ್ಟಿದ್ದಂತಹ ಇನ್ನೊಂದು ಬಡ ಕುಟುಂಬವಿರಲೀಲ್. ಅವನ ತಂದೆ ತನಿಗ್ದೆ ಎಲ್ಲ ಅಸ್ತಿಯನ್ನು ಅಡವಿಟ್ಟು, ತಾನು ತನ್ನ ಕುಟುಂಬದವರೆಲ್ಲರ ಜೊತೆಗೆ ಇನ್ನೊಬ್ಬಿರ ಜಮೀನನಲ್ಲಿ ವಾರಕ್ಕೆ ಕೆಲವೇ ಆಣಿಗಳ ಕೊಲಿಗಾಗಿ ದುಡಿಯುತ್ತಿದ್ದನು. ಎಂದಮೇಲೆ ವೇಲನ್‌ಗೆ ಮೂರು ಮಹಡಿ ಮನೆ-ನಿಜಕ್ಕೂ! ಆದರೆ ಹಾಗೆ ನಗೆಯಾದಿದವರು ವೇಲನ್‌ನನ್ನು ಏನಾದರೂ ಮೂವತ್ತು-ನಲವತ್ತು ವರ್ಷಗಳ ನಂತರ ನೋಡಿದ್ದಿದ್ದರೆ ಆ ಜ್ಯೋತಿಷಿಯನ್ನು ಖಂಡಿತ ಅಭಿನಂದಿಸುತ್ತಿದ್ದರೇನೋ! ಮಾಲ್ಗಳಿ ಪಟ್ಟಣದ ಹೊರಭಾಗದಲ್ಲಿರುವ ಆ ಮನೆಯಂತಹ ‘ಕುಮಾರ್ ಬಾಗ್’ನಲ್ಲಿನ ಏಕಮಾತ್ರ ನಿವಾಸಿ ಅವನಾಗಿಬಿಟ್ಟನು. ಹದಿನೆಂಟು ವರ್ಷ ವಯಸ್ಸಿಗೆ ವೇಲನ್ ಮನೆಬಿಟ್ಟನು. ಒಂದು ದಿನ ಮುಧ್ಯಾಹ್ನ ಮನೆಯಿಂದ ಬುತ್ತಿಯೂಟವನ್ನು ತಡವಾಗಿ ತಂದ ಎಂಬ ಕಾರಣಕ್ಕೆ ಅವನ ತಂದೆ ಹೊಲದಲ್ಲಿ ಎಲ್ಲರೆದುರಿಗೆ ಅವನ ಕಪಾಳಕ್ಕೆ ಹೊಡಿದರು. ವೇಲನ್ ಬುಟ್ಟಿಯನ್ನು ಕೆಳಗಿಟ್ಟು ಅಪ್ಪನನ್ನು ದುರುಗುಟ್ಟಿ ನೋಡಿದವನೇ ಅಲ್ಲಿಂದ ಹೊರಟು ಹೋದನು. ಹಳ್ಳಿಯಿಂದ ಸುಮ್ಮನೇ ದಾರಿಗುಂಟು ನಡೆದನು. ಪಟ್ಟಣ ಸಿಗುವ ತನಕ ನಡೆದೇ ನಡೆದನು. ಒಂದರೆಡು ದಿನ ಉಪವಾಸವಿದ್ದನು. ಸಾಧ್ಯವಿದ್ದಲ್ಲಿ ಭಿಕ್ಷೆ ಬೇಡಿದನು. ಕೊನೆಗೆ ಮಾಲ್ಗಳಿಗೆ ಬಂದು ಸೇರಿದನು. ಇಲ್ಲಿ ಅಲೆದೂ ಅಲೆದೂ ಕೊನೆಗೆ ವ್ಯಧರೊಬ್ಬರು ಅವನನ್ನು ತಮಗೊಂದು ತೋಟ ಬೆಳೆಸಿಕೊಡುವುದಕ್ಕೆ ಎಂದು ತಮ್ಮ ಸಹಾಯಕನನ್ನಾಗಿ ನಿಯಮಿಸಿಕೊಂಡರು. ತೋಟ ಇನ್ನೂ ಕೇವಲ ಅವರ ಕಲ್ಪನೆಯ ಕೂಸಾಗಿತ್ತು. ಈಗ ಕಾಣುತ್ತಿದ್ದದೆಂದರೆ ಎಕರೆಗಟ್ಟಲ್ಲಿ ಇದ್ದ ಕಳೆ, ಬೆಳೆ, ಬಂಜರು ಭೂಮಿ. ವೇಲನ್‌ನ ಮುಖ್ಯವಾದ ಕೆಲಸ ಎಂದರೆ ಕಂಡಕಂಡ ಗಿಡಗಳನ್ನೇಲ್ಲ ಕಿತ್ತುಹಾಕತೊಡಗಿದನು. ಜಂಗಲಿಯಂತಿದ್ದ ಭೂಮಿ ಮೇಲ್ಮೇಲನೆ ಪ್ರುಟೋಬಾಲ್ ಮೈದಾನದಂತೆ ಕಾಣತೊಡಗಿತು. ಜಮೀನಿನ ಮೂರು ಭಾಗಗಳನ್ನು ತೋಟ ಬೆಳೆಸುವುದಕ್ಕಾಗಿ ಗುರುತಿಸಿಟ್ಟಿರು. ಇನ್ನೂಳಿದ ಒಂದು ಭಾಗದಲ್ಲಿ ಮನೆ ಕಟ್ಟುಪ್ರದೆಂದು ಶೀಮಾನಿಸಿದರು. ಮಾವಿನ ಸಸಿಗಳು ಜಿಗುರೋಡೆಯುವ ವೇಳೆಗೆ ಮನೆಗೆ ತಳಪಾಯ ಹಾಕತೊಡಗಿದ್ದರು. ಬೇವಿನ ಗಿಡಗಳು ಏದಾರು ಅಡಿ ಬೆಳೆಯವಷ್ಟರಲ್ಲಿ ಗೋಡೆಗಳೂ ಮೇಲೇಜುತ್ತಿದ್ದವು.

ಒಂದು ಬೇಸಿಗೆಯ ಪ್ರಾರಂಭದಲ್ಲಿ ಮನೆಯ ಮುಂದಿನ ಕೃತೋಟದಲ್ಲಿ ಹೂಗಳು-ದಾಸವಾಳ, ಸೇವಂತಿಗೆ, ಮಲ್ಲಿಗೆ, ಗುಲಾಬಿ, ಚಿಂಡುಹಾವು-ಇದ್ದಕ್ಕಿದ್ದಂತೆ ಒಂದು ಮಾಯಾಲೋಕವನ್ನೇ ನಿಮಿಂದಿಸಿಬಿಟ್ಟವು. ವೇಲನ್ ಬೇಗಬೇಗನೆ ಇಟ್ಟಿಗೆ ಸಾಲುಗಳನ್ನು ಇರಿಸುವ ಕೆಲಸ ಮುಗಿಸಬೇಕಾಗಿತ್ತು. ಅವನು ಯಾರಿಗೆ ಸಹಾಯಕನಾಗಿ ಬಂದು ಸೇರಿಕೊಂಡಿದ್ದನೋ ಆ ವ್ಯಧರು ಕಾಹಿಲೆ ಮಲಗಿದ್ದದರಿಂದ ಅವನೇ ಈಗ ತೋಟಕ್ಕೆ ಮುಖ್ಯ ಮಾಲಿ. ತನಗೆ ದೊರಕಿದ ಸ್ಥಾನಮಾನಗಳ ಬಗ್ಗೆ ವಹಿಸಿದ್ದ ಜವಾಬ್ದಾರಿಯ ಬಗ್ಗೆ ವೇಲನ್‌ಗೆ ಹೆಮ್ಮೆ. ಇಟ್ಟಿಗೆ ಇರಿಸುವ ಕೆಲಸ ಮುಂದುವರೆಯುವುದನ್ನು ಅವನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದನು. ಗಿಡಗಳಿಗೆ ನೀರು ಹಾಕುವಾಗ “ನೋಡಿ



ಸಸಿಗಳೇ, ನೀವು ಬೇಗ ಬೇಗ ಬೆಳೆಯಬೇಕು. ಕಟ್ಟಡ ದಿನೇದಿನೇ ಮೇಲೇರುತ್ತಿದೆ. ಅದು ಸಿದ್ದವಾಗಿಬಿಟ್ಟು ನಾವೇ ಹಿಂದೆ ಬಿಧ್ದರೆ ಎಲ್ಲರೆಡುರಿಗೆ ನಗೆಪಾಟಲಾಗುವುದಿಲ್ಲವೇ?” ಎಂದು ಪಿಸುಗುಟ್ಟಿದ್ದನು. ಅವನು ಅವುಗಳಿಗೆ ಗೊಬ್ಬರ ಹಾಕಿದನು. ಗಳಿಯಾಡುವಂತೆ ಬೇರು ಬಿಡಿಸಿದನು. ಬೇಡವೆನಿಸಿದ ರೆಂಬಕೊಂಬಗಳನ್ನು ಕತ್ತರಿಸಿ ತ್ವಿಮಾ ಮಾಡಿದನು. ದಿನಕ್ಕೆರಡು ಬಾರಿ ನೀರುಣಿಸಿದನು. ಒಟ್ಟಾರೆ ಅವನು ಪ್ರಕೃತಿಯನ್ನು ಅನುನಯದಿಂದ ಒತ್ತಾಯಿಸುತ್ತಿದ್ದಂತೆ ತೋರಿತು; ಪ್ರಕೃತಿಯೂ ಒಲಿಯತ್ತಿರುವಂತೆ ಕಾಣುತ್ತಿತ್ತು. ಏಕೆಂದರೆ ಯಜಮಾನರು ಕುಟುಂಬ ಸಮೇತ ಅಲ್ಲಿ ವಾಸಿಸಲು ಬಂದಾಗ ಅವನು ಶೋಭಾಯಮಾನವಾಗಿ ಕಾಣುತ್ತಿದ್ದ ದೊಡ್ಡದೊಂದು ತೋಟವನ್ನೇ ಅವರಿಗೆ ಉಡುಗೊರೆಯಾಗಿ ಕೊಡುವಂತಾಯಿತು.

ಮನಗೆ ಎದ್ದು ಕಾಣುವ ಉಪ್ಪರಿಗೆಯಿತ್ತು. ಭವ್ಯವಾಗಿ ತೋರುತ್ತಿದ್ದ ಒಂದು ಗುಮ್ಮಟಾಕಾರದ ಭಾವಣೆಯಿತ್ತು. ಸೂಕ್ಷ್ಮವಾಗಿ ಕೆತ್ತನೆ ಕೆಲಸ ಮಾಡಿದ ಮರದ ಬಾಲ್ಯನಿಗಳು ಪ್ರಾಸಾದದ ಪಕ್ಕಗಳಿಂದ ಕೆಳಕ್ಕಿಳಿದಿದ್ದವು. ಸಮವಾದ ದುಂಡನೆಯ ಕಂಭಗಳು, ದೊಡ್ಡ ವರಾಂಡಗಳು, ಚೊಕಳಿಯಾಗಿ ಹಾಕಿದ ಅಮೃತಶಿಲೆಯ ನೇಲ, ಒಂದರ ಹಿಂದೊಂದಾಗಿ ವಿಶಾಲವಾದ ಹಜಾರಗಳು, ತೊಟ್ಟಿಗಳು... ಅದೆಷ್ಟು ಭವ್ಯವಾಗಿದ್ದವೆಂದರೆ, ವೇಲನ್ ತನ್ನಲ್ಲಿ ತಾನು ‘ಮನಷ್ಯಮಾತ್ರದವರು ಇಲ್ಲಿ ವಾಸಿಸಲು ಸಾಧ್ಯವೇ? ಸ್ವಗಂತೋಕದಲ್ಲಿ ಮಾತ್ರ ಇಂತ ಸೌಧಗಳು ಇರುವುದೆಂದು ತಿಳಿದಿದ್ದೇ’ ಎಂದುಕೊಳ್ಳುವಂತಾಯಿತು. ಅಡುಗೆ ಮನೆ, ಉಟದ ಮನೆಗಳನ್ನು ನೋಡಿದಾಗಲಂತೂ ಯಾಕೆ, ನಮ್ಮ ಇಡೀ ಹಳ್ಳಿಯೇ ಈ ಉಟದ ಮನೆಯಲ್ಲಿ ಹಿಡಿಸುವುದೋ ಏನೋ!’ ಎಂದನು. ಮನೆ ಕಟ್ಟಿದ ಮೇಸ್ತಿಯ ಸಹಾಯಕನು, ‘ಇದಕ್ಕಂತಲೂ ದೊಡ್ಡ ಸೌಧಗಳನ್ನು ನಾವು ಕಟ್ಟಿದ್ದೇವೆ ಗೊತ್ತೆ-ಎರಡು ಲಕ್ಷ ಬೆಲೆ ಬಾಳುವಂಥವುಗಳನ್ನು. ಇದೇನು ಮಹಾಮನೆ? ಹೆಚ್ಚಿಂದರೆ ನಿವ್ವು ಯಜಮಾನರಿಗೆ ಒಂದು ಲಕ್ಷ ರೂಪಾಯಿ



ಖಚಾಗಿರಬಹುದು. ಸಾಧಾರಣ ಮನೆಗಳಿಗಿಂತಲೂ ಸ್ವಲ್ಪ ವಾಸಿ ಅಷ್ಟೇ...’ ಎಂದುಬಿಟ್ಟನು. ತನ್ನ ಗುಡಿಸಲಿಗೆ ಹಿಂದಿರುಗಿದ ಮೇಲೆ ವೇಲನ್‌ ಈ ಮನೆ ಕಟ್ಟುವವರ ಕಲ್ಪನೆಗಳನ್ನು, ಲಕ್ಷ್ಮಿಭಾರತಗಳನ್ನು, ವ್ಯಾಪ್ತಿಯನ್ನು ಗ್ರಹಿಸಿಕೊಳ್ಳಲು ಯಶ್ಚಿಸಿದನು. ಆದರೆ ಅವನಿಗೆ ಅದನ್ನೇಲ್ಲ ಉಪಿಸಿಕೊಂಡರೆ ಬವಳಿಬರುವಂತಾಯಿತು. ಬೇವಿನ ಗಿಡದ ಬಳಿಗೆ ಹೋಗಿ, ಆದರ ಕಾಂಡವನ್ನು ಬೆರಳುಗಳಿಂದ ಹಿಡಿದುಕೊಂಡು, ‘ಎಲೋ ನರವೇತಲ, ಇಷ್ಟೇನೆ ನಿನ್ನ ಬೆಳವಣಿಗೆ? ನನ್ನ ತಲೆಯ ಮೇಲೆ ನಿನ್ನ ಎಲೆಗಳನ್ನು ಬೀಸಿಬಿಟ್ಟರೆ ಆಯಿತೆ? ನಾನು ನಿನ್ನನ್ನು ಬೆರಳಿನಿಂದಲೇ ಸುತ್ತುವರೆದು ಹಿಗೆ ಅಲ್ಲಾಡಿಸಿಬಿಡುಬಬಹುದು. ಬೆಳಿಯವು ಮರಿ, ಬೆಳಿಬೆಳಿದು ದೊಡ್ಡವನಾಗು, ದಪ್ಪವಾಗು ಇಬ್ಬಿಬ್ಬರು ಒಟ್ಟಿಗೆ ಸೇರಿ ಅಪ್ಪಿಕೊಳ್ಳಲಾರದಷ್ಟು ದಪ್ಪವಾಗಲಿ ನಿನ್ನ ಕಾಂಡ, ಮೇಲೇರ ಆಕಾಶದಲ್ಲಿ ಹರಡಿಕೋ. ಈ ಅರಮನೆಯ ಪಕ್ಕದಲ್ಲಿ ಹೆಮ್ಮೆಯಿಂದ ನಿಲ್ಲಲು ಯೋಗ್ಯನಾಗು; ಇಲ್ಲವಾದರೆ ನಿನ್ನನ್ನು ಕಿತ್ತುಹಾಕಬಿಡುತ್ತೇನೆ’ ಎಂದು ಉದ್ದರಿಸಿದ.

ಬೇವಿನ ಮರಪು ಅವನ ಈ ಕಲ್ಪನೆಗೆ ತಕ್ಷಾಗೆ ಎತ್ತರಕ್ಕೆ ಬೆಳಿದು ನಿಲ್ಲುವಷ್ಟರಲ್ಲಿ ಮನೆಯ ಚಹರೆಯೂ ಒಂದು ಮಾಡುವತ್ತೆಯನ್ನು ಪಡೆದುಕೊಂಡಿತ್ತು. ಮಳಿಗಾಲದ ಮಳಿ, ಬೀಸಿಗೆಯ ಬಿಸಿಲು ಒಂದಾದ ಮೇಲೆ ಒಂದರಂತೆ ಬಡಿದು ಬಾಗಿಲು ಕಿಟಕಿಗಳ ಬಣ್ಣವನ್ನು ನುಂಗಿಹಾಕಿದ್ದವು. ಮರದ ಕೆತ್ತನೆಗಳ ಹೊಳಪನ್ನು ಮಂಕಾಗಿಸಿದ್ದವು. ಗೋಡೆಗಳ ಮೊದಲಿದ್ದ ರಂಗನ್ನು ಅಳಿಸಿಹಾಕಿ ತಮ್ಮದೇ ಏಯ್ಯಿಯ ವಣಣಾಯಿಗಳನ್ನೂ ರೂಪರೇಷನ್ಗಳನ್ನೂ ಅದರ ಜಾಗದಲ್ಲಿ ಹುಟ್ಟಿಹಾಕಿದ್ದವು. ಮನೆಯು ತನ್ನ ಮೊದಲಿನ ಪ್ರಕಾಶವನ್ನು ಕಳೆದುಕೊಂಡಿದ್ದರೂ ಈಗ ಅದಕ್ಕೆ ಒಂದು ಮಾನವೀಯ ಅಭಿವೃತ್ತಿ ಬಂದಿತ್ತು. ನೂರಾರು ಗಳಿಗಳು, ಮೈನಾಹಕ್ಕಿಗಳು, ಮತ್ತಿತರ ಹೆಸರಿಲ್ಲದ ಪಕ್ಕಿಗಳು ಬೇವಿನ ಮರದ ರೆಂಬಿಕೊಂಬಿಗಳಲ್ಲಿ ವಾಸವಾಗಿದ್ದವು. ಅದರ ನೇರಲಿನಲ್ಲಿ ಯಜಮಾನರ ಮರಿಮಕ್ಕಳು ಮತ್ತು ಜಿಕ್ಕವಯಸ್ಸಿನ ಮೊಮ್ಮೆಕ್ಕಳು ಅಟವಾಡುತ್ತಿದ್ದರು. ಜಗತ್ವನ್ನೂ ಆಡುತ್ತಿದ್ದರು. ಯಜಮಾನರು ಕೋಲೂರಿಕೊಂಡು ಕಷ್ಟಪಟ್ಟಿ ಅಲ್ಲಿಲ್ಲ ನಡೆದಾಡುತ್ತಿದ್ದರು. ಗೃಹಪ್ರವೇಶದ ದಿವಸ ಅಷ್ಟೇಲ್ಲ ಅಧ್ಯತವಾಗಿ ಅರಳಿದ ಸೌಂದರ್ಯ ಪ್ರಷ್ಟದಂತೆ ಶೋಭಿಸುತ್ತಿದ್ದ ಗ್ರಹಿಣಿಯು ಭಾಡಿಹೋಗಿ ಬೆಳ್ಳಿಗಾಗಿದ್ದರು. ತನ್ನ ಕಾಲದ ಬಹುಭಾಗವನ್ನು ವರಾಂಡದಲ್ಲಿ ಚಕ್ರದ ಕುಚಿಂ ಯಲ್ಲಿ ಕುಳಿತು ತನ್ನ ಮಬ್ಬಿಕಣ್ಣಗಳಿಂದ ತೋಟದತ್ತ ದೃಷ್ಟಿ ಹಾಯಿಸುತ್ತಿದ್ದಳು. ವೇಲನ್‌ ಸಹ ತುಂಬ ಬದಲಾಗಿ ಹೋಗಿದ್ದನು. ಈಗ ಅವನು ತೋಟವನ್ನು ಸ್ಥಿರಿಸಲ್ಪಟಿರುವುದಕ್ಕೆ ತನ್ನ ಸಹಾಯಕರ ಮೇಲೆಯೇ ಹೆಚ್ಚು ಹೆಚ್ಚು ಅವಲಂಬಿಸಬೇಕಾಗಿದ್ದಿತು. ಅವನು ತನ್ನ ತಂದೆ ತಾಯಿಗಳು, ಹೆಂಡತಿ ಹಾಗೂ ಹದಿನಾಲ್ಕು ಮಕ್ಕಳ ಪೈಕಿ ಎಂಟು ಮಕ್ಕಳು ಇವರೆಲ್ಲರನ್ನೂ ಕಳೆದುಕೊಂಡಿದ್ದನು. ತನ್ನ ಹಿರಿಯರಿಂದ ಬಂದ ಆಸ್ತಿಯನ್ನು ಪುನಃ ಗಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದನು. ಅದನ್ನು ಅವನ ಅಳಿಯಂದಿರು ಮತ್ತು ಮಕ್ಕಳು ನೋಡಿಕೊಳ್ಳುತ್ತಿದ್ದರು. ಪ್ರೋಂಗಲ್ ಹಬ್ಬಕ್ಕೆ, ಯುಗಾದಿ, ದೀಪಾವಳಿಗಳಿಗೆ ಅವನು ತನ್ನ ಹಳ್ಳಿಗೆ ಹೋಗಿಬರುತ್ತಿದ್ದನು. ಬರುವಾಗ ತನ್ನ ಪ್ರೀತಿಯ ಒಂದೆರಡು ಮೊಮ್ಮೆಕ್ಕಳನ್ನೂ ತನ್ನ ಜೊತೆಗೆ ಕರೆತರುತ್ತಿದ್ದನು.

ವೇಲನ್‌ಗೆ ತನ್ನ ಬದುಕಿನಲ್ಲಿ ಸಂಪೂರ್ಣ ಶೈಲಿಯಿತ್ತು; ಸಂತೋಷವಾಗಿದ್ದನು. ಅವನಿಗೆ ಇನ್ನಾವುದೂ ಆಸೆ ಇರಲಿಲ್ಲ. ಅವನಿಗೆ ತಿಳಿದ ಹಾಗೆ ಬಂಗಲೆಯಲ್ಲಿದ್ದವರೆಲ್ಲರೂ ಸಹ ಶಾಂತಿಯಿಂದಲೇ ಬದುಕುತ್ತಿದ್ದರು. ಈ ಬಳ್ಳಿಯತನ ಸುಖ, ಸಂಶೈಲಿ ಚಿರಂತನವಾಗಿ ಉಳಿಯದೆ ಇರಬಹುದಾದ ಯಾವ ಕಾರಣವೂ ಅವನಿಗೆ ಗೋಚರಿಸುತ್ತಿರಲಿಲ್ಲ. ಆದರೆ ಮೃತ್ಯುದೇವತೆ ಮೂಲೆಯಲ್ಲಿ ಕುಳಿತು ಇಣುಕಿ ನೋಡುತ್ತಿತ್ತು. ಯಜಮಾನರು ತೀರ ಅಸ್ಥರಾಗಿರುವರೆಂದೂ, ನೆಲಮಟ್ಟದ ಒಂದು ಕೊತಡಿಯಲ್ಲಿರುವರೆಂದೂ (ತಮಗಾಗಿ ಅದ್ವಾರಿಯಿಂದ ನಿರ್ಮಿಸಿಕೊಂಡ ಮಹಡಿಯಲ್ಲಿನ ಕೊತಡಿಯನ್ನು ವಯಸ್ಸಾದ ಕಾರಣ ಬಿಟ್ಟುಬರಲೇ ಬೇಕಾಗಿತ್ತು) ಆಳುಕಾಳುಗಳ ಸಾಲುಮನೆಗಳಿಂದ ಪಿಸುಮಾತು



ತನ್ನ ಗುಡಿಸಲಿನಲ್ಲಿದ್ದ ಈ ತೋಟಗಾರನವರೆಗೂ ಬಂದು ತಲುಪಿತ್ತು. ಡಾಕ್ಟರುಗಳೂ, ಸಂದರ್ಶಕರೂ ಬಂದುಹೋಗುತ್ತಿರೇ ಇದ್ದರು; ಬಂದವರು ಹೂ ಕೀಳಿದಂತೆ ನೋಡಿಕೊಳ್ಳಲು ವೇಲನ್ನು ತುಂಬ ಎಚ್ಚರಪಿಸಬೇಕಾಗಿತ್ತು. ಬಂದು ಮಧ್ಯರಾತ್ರಿ ಯಾರೋ ವೇಲನ್ನು ಎಬ್ಬಿಸಿ ಯಜಮಾನರು ಸತ್ತಮೋದರೆಂದು ತಿಳಿಸಿದರು. ‘ತೋಟಕೂ ನನಗೂ ಇನ್ನೇನು ಗತಿ? ಯಜಮಾನರ ಮಕ್ಕಳು ಒಳ್ಳೆಯವರಲ್ಲ’ ಎಂಬ ಯೋಚನೆ ಬಂದು ಸಲ ಅವನ ಮನಸ್ಸಿನಲ್ಲಿ ಹಾದುಹೋಯಿತು.

ಅವನ ಈ ಭಯ ಸಂಪೂರ್ಣ ಆಧಾರರಹಿತವೇನೂ ಆಗಿರಲಿಲ್ಲ. ಮಕ್ಕಳು ನಿಜಕ್ಕೂ ಒಳ್ಳೆಯವರಾಗಿರಲಿಲ್ಲ. ಬಂದು ವರ್ಷಕ್ಕೂ ಮಿಕ್ಕೆ ಅಲ್ಲಿಯೇ ಉಳಿದ ಅವರು ತಮ್ಮ ತಮ್ಮಲ್ಲಿಯೇ ಜಗತ್ ವಾಡಿಕೊಂಡು ಇನ್ನೊಂದು ಮನೆಯಲ್ಲಿರುವುದಕ್ಕೆ ಹೊರಟುಹೋದರು. ಬಂದು ವರ್ಷ ಕಳೆಯುವುದರೊಳಗೆ ಇನ್ನಾವುದೋ ಕುಟುಂಬದವರು ಬಾಡಿಗೆದಾರರಾಗಿ ಬಂದರು. ಅವರು ವೇಲನ್ನು ನೋಡಿದವರೇ, “ಎಲೋ, ಮುದುಕ ಮಾಲಿ, ಕುತಂತ್ರ ಹೂಡುವುದಕ್ಕೆ ಯಶ್ಚಿಸಬೇದ. ನೀನು ಎಂಥವನೆಂಬುದು ನಮಗೆ ಗೊತ್ತು. ಸರಿಯಾಗಿ ನಡೆದುಕೊಳ್ಳಿದ್ದರೆ ನಿನ್ನನ್ನು ತೆಗೆದುಹಾಕಿ ಬಿಡುತ್ತೇವೆ” ಎಂದರು. ವೇಲನ್ನು ಜೀವನವೇ ದುಭರವನಿಸಿಟ್ಟಿತು. ಈ ಜನಗಳಿಗೆ ತೋಟವೆಂದರೆ ಲಕ್ಷ್ಯವೇ ಇಲ್ಲ. ಹೊಗಿಡಗಳ ಪಾತಿಗಳ ಮೇಲೆ ಬೇಕಾಬಿಟ್ಟಿಯಾಗಿ ಓಡಾಡುತ್ತಾರೆ; ಮಕ್ಕಳು ಹಣ್ಣಿನ ಗಿಡಗಳನ್ನೇರಿ ಹಿಚುಗಾಯಿಗಳನ್ನು ಕೊಯ್ದುಹಾಕುತ್ತಾರೆ. ತೋಟದ ಹಾದಿಗಳ ಮೇಲೆಲ್ಲ ಗುಂಡಿಗಳನ್ನು ಅಗೆಯುತ್ತಾರೆ. ಇದನ್ನು ವಿರೋಧಿಸಲು ವೇಲನ್ನು ಧೈಯರವಾಗಲಿಲ್ಲ. ವೇಲನ್ ಮೇಲೆ ಅವರು ಅಧಿಕಾರ ಚಲಾಯಿಸಲಾರಂಭಿಸಿದರು; ಆ ಕೆಲಸ ಈ ಕೆಲಸ ಎಂದು ದುಡಿಸುವರು; ಹೊರಗಡೆ ಯಾವುದೋ ಕಾಯಂದ ಮೇಲೆ ಕಳಿಸುವರು; ಹಸುಗಳನ್ನು ತೋಳಿಯಲು ಹೇಳುವರು; ಅಲ್ಲದೆ ತೋಟ ಬೆಳೆಸುವುದು ಹೇಗೆ ಎಂದು ದೀರ್ಘವಾಗಿ ಉಪನ್ಯಾಸವನ್ನೂ ಕೊಡುವರು. ಇದನ್ನೆಲ್ಲ ತಾಳಿಕೊಳ್ಳುವುದು ಅವನಿಗೆ ಕಷ್ಟವಾಗತೊಡಗಿತು. ಕೆಲಸವನ್ನು ಬಿಟ್ಟುಕೊಟ್ಟು ಹಳ್ಳಿಗೆ ಹಿಂದಿರುಗುವ ಯೋಚನೆಯನ್ನೂ ಮಾಡಿದನು. ಆದರೆ ತಾನು ನೆಟ್ಟಬೆಳಿಸಿದ ಗಿಡಗಳಿಂದ ದೂರವಾಗಿ ಬದುಕುವ ಕಲ್ಪನೆಯೇ ಅವನಿಗೆ ಸಹಿಸಲಸಾಧ್ಯವಾಗಿತ್ತು. ಅದೇನೇ ಇರಲಿ, ಅಧ್ಯಾತ್ಮ ಬೇಗನೆ ಅವನ ಕಡೆಗೆ ಒಲಿಯಿತು. ಈ ಬಾಡಿಗೆದಾರರು ಬಿಟ್ಟುಹೋದರು. ಮನೆಯನ್ನು ಕೆಲವು ವರ್ಷಗಳ ಕಾಲ ಬೀಗ ಹಾಕಿಟ್ಟಿದ್ದರು. ಯಾವಾಗಲೋ ಒಮ್ಮೊಮ್ಮೆ ಯಜಮಾನರ ಮಕ್ಕಳಲ್ಲಿ ಒಬ್ಬರು ಬಂದು ತೋಟವನ್ನು ವಿಳ್ಳಿಸಿ ಹೋಗುತ್ತಿದ್ದರು. ಕ್ರಮೇಣ ಇದೂ ನಿಂತುಹೋಯಿತು. ಬಂಗಲೆಯ ಕೀಗಳನ್ನು ವೇಲನ್ ಹತ್ತಿರವೇ ಬಿಟ್ಟಿದ್ದರು. ಒಮ್ಮೊಮ್ಮೆ ಬಾಡಿಗೆ ಮನೆ ಬೇಕಾದವರು ಬಂದು ಮನೆ ಬಾಗಿಲು ತೆಗೆಸಿ ನೋಡಿ – ಪಾಳುಬಿದ್ದು ಹೋಗಿದೆ. ಗಿಲಾಪು ಹೆಪ್ಪಳಿಕೆಯಾಗಿ ಉದುರುತ್ತಿದೆ. ಬಾಗಿಲು ಕಟಿಕಿಗಳಿಗೆ ಹಚ್ಚಿದ ಬಣ್ಣ ಕೆಲವೇ ಕಡೆ ಉಳಿದಿದೆ. ಅಟ್ಟಣಿಗೆ ನಾಗೋಂದಿಗೆ ಇತ್ಯಾದಿಗಳ ಮರವನ್ನು ಗೆದ್ದಲು ತಿಂದಿವೆ – ಇತ್ಯಾದಿಯಾಗಿ ಟೀಕೆಮಾಡಿ ಹೊರಟುಹೋಗುತ್ತಿದ್ದರು. ಬಂದು ವರ್ಷದ ನಂತರ ಒಬ್ಬರು ಬಾಡಿಗೆದಾರರು ಬಂದರು. ಆಮೇಲೆ ಇನ್ನೊಬ್ಬರು, ಅನಂತರ ಮಗದೊಬ್ಬರು. ಯಾರೂ ಮನೆಯಲ್ಲಿ ಕೆಲವು ತಿಂಗಳಿಗೆ ಮೇಲೆ ಇರುತ್ತಿರಲಿಲ್ಲ. ಮನೆಯು ಕೊನೆಗೆ ಭೂತಗಳ ನಿವಾಸಸ್ಥಾನ ಎಂಬ ಅಪಕೀರ್ತಿಯನ್ನೂ ಗಳಿಸಿಕೊಂಡಿತು.

ಕ್ರಮೇಣ ಮನೆಯ ಮಾಲಿಕರೂ ಸಹ ಬಂದು ನೋಡಿಕೊಂಡು ಹೋಗುವ ಅಭ್ಯಾಸವನ್ನೇ ಬಿಟ್ಟುಬಿಟ್ಟರು. ಹೆಚ್ಚುಕಡಿಮೆ ಈಗ ಮನೆಯು ವೇಲನ್ನು ಅಧೀಕ್ಷತೆಯಲ್ಲಿ ಇರುವಂತಾಯಿತು. ಅವನೇ ಈಗ ಮನೆಯ ಯಜಮಾನ – ಕೀಗಳು ಅವನ ಹತ್ತಿರವೇ ಇದ್ದವಲ್ಲ! ಆದರೆ ಅವನೂ ಮುದುಕನಾದನು. ಸಾಧ್ಯವಿದ್ದಪ್ಪು ನೋಡಿಕೊಂಡರೂ



ದಾರಿಗಳ ಮೇಲೆ ಹುಲ್ಲು ಬೆಳೆಯಿತು. ಮುಂಭಾಗದ ತೋಟದ ಹೊಗಿಡಗಳ ಮೇಲೆ ಬ್ಲೈಗಳು ಹಬ್ಬಿದವು; ಕಚ್ಚಿ ಬೆಳೆಯಿತು. ಹಣ್ಣಿನ ಮರಗಳು ಮಾತ್ರ ತಪ್ಪದೆ ಫಲ ಕೊಡುತ್ತಿದ್ದವು. ಮಾಲಿಕರು ಹಣ್ಣಿನ ತೋಟವನ್ನು ಮೂರು ವರ್ಷಗಳ ಭೋಗ್ಯಕ್ಕೆ ಕೊಟ್ಟಬಿಟ್ಟರು.

ವೇಲನ್‌ ತುಂಬ ಮುದುಕನಾದ. ಸೋರುತ್ತಿದ್ದ ಗುಡಿಸಲಿಗೆ ಹೊಸ ಹುಲ್ಲು ಹಾಕಕೊಳ್ಳಲೂ ಅವನಿಗೆ ಶ್ರುತಿಯಿರಲಿಲ್ಲ. ಅದ್ದರಿಂದ ತನ್ನ ವಾಸವನ್ನು ಅವನು ಮನೆಯ ಮುಂಭಾಗದ ವರಾಂಡಕ್ಕೆ ಸ್ಥಳಾಂತರಿಸಿಕೊಂಡ. ಮೂರು ಭಾಗಕ್ಕೂ ಸೇರಿ ಅಮೃತತೀಲೆ ಹಾಸಿದ ಒಂದೇ ವರಾಂಡ. ಅಲ್ಲಿ ತಾನು ವಾಸಿಸಬಾರದೆಂಬುದಕ್ಕೆ ಅವನಿಗೆ ಯಾವ ಕಾರಣವೂ ಹೊಳೆಯಲಿಲ್ಲ. ಇಲಿಗಳಿಗೂ ಬಾವಲಿಗಳಿಗೂ ಇರುವ ಹಕ್ಕು ಇಷ್ಟು ವರ್ಷ ದುಡಿದ ತನಗಿಲ್ಲವೇ!

ವರ್ಷಕ್ಕೊಂಡಾವತ್ತಿ, ಲಹರಿ ಬಂದಾಗ ಅವನು ಮನೆಯ ಬಾಗಿಲು ತೆರೆದು ನೆಲವನ್ನು ಗುಡಿಸಿ ಸಾರಿಸಿ ಶುಭಗೊಳಿಸುತ್ತಿದ್ದನು. ಆದರೆ ಕ್ರಮೇಣ ಈ ಅಭ್ಯಾಸವೂ ತಪ್ಪಿತು; ಅವನು ಇಷ್ಟನ್ನು ಮಾಡಲೂ ಆಗದಷ್ಟು ವ್ಯಾಧನಾಗಿದ್ದನು.

ಯಾವ ಬದಲಾವಣೆಯೂ ಇಲ್ಲದೆ ವರ್ಷವರ್ಷಗಳೇ ಕಳೆದವು. ಭೂತಬಂಗಲೆ ಎಂದೇ ಹೆಸರಾದ ಆ ಮನೆಯಿಂದ ಜನಸಾಮಾನ್ಯರು ದೂರವೇ ಇರುತ್ತಿದ್ದರು. ಈ ಪರಿಸ್ಥಿತಿಯನ್ನು ಕುರಿತು ವೇಲನ್ ಗೊಣಗಬೇಕಾಗಿರಲಿಲ್ಲ. ಅವನಮಟ್ಟಿಗೆ ಅದು ತುಂಬ ಒಪ್ಪವಾಗಿಯೇ ಇತ್ತು. ಮೂರು ತಿಂಗಳಾಗಳಿಗೊಂದು ಸಲ ಅವನು ನಗರದಲ್ಲಿರುವ ಯಜಮಾನರ ಬಳಿಗೆ ತನ್ನ ಮಗನನ್ನು ಸಂಬಳಕ್ಕಾಗಿ ಕಳೆಸುವನು. ಈ ವ್ಯವಸ್ಥೆ ಅನೂಭಾನವಾಗಿ ನಡೆದುಕೊಂಡು ಹೋಗದಿರಲು ಯಾವ ಕಾರಣವೂ ಇರಲಿಲ್ಲ. ಆದರೆ ಒಂದು ದಿನ ಒಂದು ಕಾರು ಗೇಟಿನ ಬಳಿ ನಿಂತು ಸಿಟ್ಟಿನಿಂದ ರಭಸವಾಗಿ ಹಾನ್‌ ಮಾಡಿತು. ವೇಲನ್ ಕೇಗಳೊಂದಿಗೆ ಕುಂಟಿಕೊಂಡು ಬಂದನು.

“ಕೇಗಳಿವೆಯಾ ನಿನ್ನ ಬಳಿ?” ಗೇಟನ್ ತೆಗೆದು ಕಾರಿನಲ್ಲಿದ್ದ ಯಾರೋ ಆಜ್ಞೆಮಾಡಿದರು.

ವೇಲನ್ ವಿನಯದಿಂದ “ಪಕ್ಕದಲ್ಲೇ ಸಣ್ಣ ಗೇಟಿದೆ ಸ್ವಾಮಿ” ಎಂದ.

“ಕಾರಿಗಾಗಿ ದೊಡ್ಡ ಗೇಟ್ ತೆಗೆಯಷ್ಟು!”

ವೇಲನ್ ಹಾರೆಯೊಂದನ್ನು ತಂದು, ಕಾರು ಒಳಬರುವುದಕ್ಕೆ ಅಡ್ಡಿಯಾಗಿದ್ದ ಕೆಲವು ಕಳೆಯ ಪ್ರೌದೆಗಳನ್ನು ಕೆತ್ತಿ ತೆಗೆಯಬೇಕಾಯಿತು. ತುಕ್ಕ ಹಿಡಿದ ಕೇಲುಗಳ ಮೇಲೆ ಕಿರುಗುಟ್ಟತ್ತಾ ದೊಡ್ಡ ಗೇಟು ಕೊನೆಗೂ ತೆಗೆಯಲ್ಪಟ್ಟಿತು.

ಅವರು ಕಟೆಕಿ ಬಾಗಿಲುಗಳನ್ನು ತೆಗೆದರು. ಮನೆಯೊಳಗೆ ಹೋಗಿ ಪ್ರತಿಯೊಂದು ಭಾಗವನ್ನೂ ಕೊಲಂಕವಾಗಿ ಪರೀಕ್ಷೆಸಿದರು. ಕೊನೆಗೆ ತಮ್ಮಲ್ಲೇ ಮಾತಾದಿಕೊಂಡರು. “ಗುಮ್ಮಟದಲ್ಲಿ ಸೀಳು ಬಂದಿರುವುದನ್ನು ಗಮನಿಸಿದೆಯಾ? ಗೋಡೆಗಳಲ್ಲಾ ಸೀಳುಗಳು ಬಂದಿವೆ. ಬೇರೆ ದಾರಿಯೇ ಇಲ್ಲ. ಶಿಧಿಲವಾಗಿ ಹೋಗಿರುವ ಇದನ್ನು ಎಚ್ಚರಿಕೆಯಿಂದ ಬೀಳಿಸಿದರೆ ಕೆಲವು ಮರಮಟ್ಟಗಳು ಉಪಯೋಗಕ್ಕೆ ಬರಬಹುದು. ಆದರೂ ಅವು ಒಳಗಡೆ ಅಲ್ಲಲ್ಲಿ ಟೋಕ್ಕಾಗಿಲ್ಲ ಎಂದೂ ಹೇಳಬರುವಂತಿಲ್ಲ.. ಇಂಥ ಮನೆಗಳನ್ನು ಕಟ್ಟಿ ಹೀಗೆ ಬಿಟ್ಟುಬಿಡುವುದಕ್ಕೆ ಜನಗಳಿಗೆ ಅದೇನು ಹುಚ್ಚೊ ದೇವರೊಬ್ಬನಿಗೆ ಗೊತ್ತು...”

ತೋಟದಲ್ಲೇಲ್ಲಾ ಸುತ್ತಾಡಿ ಬಂದು ಹೇಳಿದರು. “ಈ ಕಾಡಿನ ಒಂದೊಂದು ಅಂಗುಲವನ್ನು ನಾವು ತೆಗೆಸಬೇಕು. ಈ ಎಲ್ಲವೂ ಹೋಗಬೇಕು...” ಅವರಲ್ಲೇ ಧಡೊತಿ ವ್ಯಕ್ತಿಯೊಬ್ಬ ವೇಲನ್‌ನನ್ನು ಮೇಲಕ್ಕೂ ಕೆಳಕ್ಕೂ ನೋಡಿ,



“ನೀನೇ ಇಲ್ಲಿಯ ಮಾಲಿ ಅಂತ ಕಾಣುತ್ತೇ? ನಮಗೀಗ ಈ ತೋಟದಿಂದ ಉಪಯೋಗವೇನೂ ಇಲ್ಲ. ಆಸ್ತಿಯ ಅಂಚೆನಲ್ಲಿ ಇರುವ ಬದಾರು ಮರಗಳನ್ನು ಬಿಟ್ಟರೆ, ಉಳಿದಂತೆ ಎಲ್ಲ ಮರಗಳೂ ಹೋಗಬೇಕು. ನಾವು ಜಾಗವನ್ನು ವ್ಯಧಕೊಳಿಸಲಿಕ್ಕೆ ಆಗುವುದಿಲ್ಲ. ಈ ಹೂತೋಟ... ಹುಂ, ಅದು... ಹಳೆಯ ಕಾಲದ ಮಾದರಿಯದು. ನಯವಿಲ್ಲದ್ದು; ಅಷ್ಟಲ್ಲದೆ ಸೈಟಿನ ಮುಂಭಾಗ ನಮಗೆ ತುಂಬ ಬೀಲೆಯಳ್ಳದ್ದು. ಅದನ್ನು ವ್ಯಧವಾಗಿ ಬಿಡುಪುದಂತೂ ಸಾಧ್ಯವೇ ಇಲ್ಲ..” ಎಂದನು.

ಒಂದು ವಾರದ ನಂತರ ಬಂದ ಹಳೆಯ ಯಜಮಾನರ ಒಬ್ಬ ಮಗ ವೇಲನ್ನಾನನ್ನು ಕುರಿತು, “ಅಪ್ಪ ಮುದುಕಪ್ಪ, ನೀನು ನಿನ್ನ ಹಳ್ಳಿಗೆ ಹಿಂದಿರುಗಬೇಕಾಗುತ್ತೇ. ಮನೆಯನ್ನು ಕಂಪನಿಯೊಂದಕ್ಕೆ ನಾವು ಮಾರಾಟ ಮಾಡಿಯಾಗಿದೆ. ಅವರು ತೋಟವನ್ನು ಇಟ್ಟಕೊಳ್ಳುವುದಿಲ್ಲ. ಹಣ್ಣಿನ ಮರಗಳನ್ನು ಸಹ ಅವರು ತೆಗೆಸುತ್ತಾರೆ. ಅವನ್ನು ಭೋಗ್ಯಕ್ಕೆ ತೆಗೆದುಕೊಂಡಿರುವವರಿಗೆ ಪರಿಹಾರವನ್ನು ಕೊಡುತ್ತಾರೆ. ತೋಟವನ್ನು ನೇಲಸಮ ಮಾಡುತ್ತಾರೆ. ಅಷ್ಟೇ ಅಲ್ಲ, ಕಟ್ಟಡವನ್ನು ಕೆಡುವುತ್ತಾರೆ. ಒಂದು ಹುಲ್ಲಕಟ್ಟಿಗಾಗುವಷ್ಟು ಜಾಗವನ್ನು ಬಿಡದೆ ಹತ್ತಾರು ಸಣ್ಣ ಸಣ್ಣ ಕಟ್ಟಡಗಳನ್ನು ಕಟ್ಟಲಿದ್ದಾರೆ...” ಎಂದು ಹೇಳಿದ.

ತರಾತುರಿಯಲ್ಲಿ ಕೆಲಸ ಘರುವಾಯಿತು. ಜನರು ಬಂದು ಹೋಗಿ ಮಾಡತೋಡಿದರು. ವೇಲನ್ನಾ ವರಾಂಡವನ್ನು ಬಿಟ್ಟು ತನ್ನ ಹಳೆಯ ಗುಡಿಸಲಿಗೆ ಹಿಂದಿರುಗಿದ. ಆಯಾಸವನಿಸಿದಾಗ ಮಲಗಿ ನಿಬ್ರಿಸುತ್ತಿದ್ದ; ಉಳಿದ ಕಾಲದಲ್ಲಿ ತೋಟಕ್ಕೆ ಹೋಗಿ ತಿರುಗಾಡುತ್ತಿದ್ದ; ತನ್ನ ಗಿಡಗಳನ್ನೇ ನೋಡುತ್ತ ನಿಲ್ಲುತ್ತಿದ್ದ. ಅವನಿಗೆ ಹದಿನ್ಯೇದು



ದಿನಗಳ ಕಾಲಾವಕಾಶ ಕೊಟ್ಟಿದ್ದರು. ಈ ಅವಧಿಯ ಪ್ರತಿಕ್ಷಣವೂ ಅವನಿಗೆ ಬಹಳ ಬೆಲೆಯುಳ್ಳದ್ವಾಗಿತ್ತು. ಅದರ ಕೊನೆಯ ಸೆಕೆಂಡನವರೆಗೆ ಅವನು ತನ್ನ ಗಿಡಗಳ ಜೊತೆಗೇ ಕಳೆಯುತ್ತಿದ್ದನೇನೋ—ಆದರೆ ನೋಟೀಸ್ ಕೊಟ್ಟ ಎರಡೇ ದಿನಗಳಲ್ಲಿ ಒಂದು ಮಧ್ಯಾಹ್ನ ಅವನು ನಿದ್ರಿಸುತ್ತಿರುವಾಗ ಕೊಡಲಿಯ ಶಬ್ದ ಅವನನ್ನು ಬಡಿದೆಬ್ಬಿಸಿದಂತಾಯಿತು. ಕರಿಣ ಮೇಲ್ಮೈಯನ್ನು ಅಲಗೊಂಡು ಬಂದು ತಾಗುತ್ತಿರುವ ಶಬ್ದ ಅವನ ಕಿವಿಗೆ ಬಿತ್ತು. ಮೇಲೆದ್ದವನೇ ಹೊರಗೊಡಿ ಬಂದು ನೋಡುತ್ತಾನೆ—ಹಳೆಯ ಆ ಬೇವಿನ ಮರದ ಆಗಧವಾದ ಕಾಂಡಕ್ಕೆ ನಾಲ್ಕು ಜನ ಕಟ್ಟಳೆಗಳು ಸುತ್ತುವರೆದು ಏಟು ಹಾಕುತ್ತಿದ್ದಾರೆ. “ನಿಲ್ಲಿಂ!” ಎಂದು ಅವನು ಕಿರಿಚಿಕೊಂಡ. ಕ್ಯಾಗೆ ಸಿಕ್ಕಿದ ಕೋಲನ್ನು ಬೇಗನೆ ಕಡಿಯುತ್ತಿರುವವರ ಕಡೆಗೆ ಬೀಸಿದ. ಅವರು ಅನಾಯಾಸವಾಗಿ ಅವನ ಗುರಿಯಿಂದ ತಪ್ಪಿಸಿಕೊಂಡರು.

“ಎನಾಯಿತು?” ಅವರು ವಿಚಾರಿಸಿದರು.

ವೇಲನ್ ಬಿಕ್ಕಬಿಕ್ಕ ಅಳತೊಡಗಿದ. “ಇದು ನಾನು ಬೆಳಿಸಿದ ಮಗು. ನಾನದನ್ನು ನೆಟ್ಟಿ, ಇಷ್ಟು ವಷಟ್ ಅದು ಬೆಳೆಯುತ್ತಿರುವುದನ್ನು ನೋಡುತ್ತೆ ಬಂದಿರುವೆ. ಅದನ್ನು ನಾನು ತುಂಬ ಪ್ರೀತಿಸುತ್ತೇನೆ. ಅದನ್ನು ಕಡಿಯಬೇದಿ...”

“ಆದರೆ ಇದು ಕಂಪೆನಿಯ ಅಜ್ಞೆ. ನಾವೇನು ಮಾಡೋಣ? ನಾವು ಅವರಿಗೆ ವಿಧೇಯರಾಗಿಲ್ಲದೆ ಇದ್ದರೆ, ನಮ್ಮನ್ನು ಅವರು ಕಳುಹಿಸಿಬಿಡುತ್ತಾರೆ, ಇನ್ನಾರೋ ಬಂದು ಇದೇ ಕೆಲಸ ಮಾಡುತ್ತಾರೆ...”

ವೇಲನ್ ಸ್ವಲ್ಪಹೊತ್ತು ಯೋಚಿಸುತ್ತ ನಿಂತ. ಅನಂತರ “ನೀವು ನನಗೆ ಒಂದು ಉಪಕಾರ ಮಾಡುತ್ತೀರಾ? ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ನಾನು ನನ್ನ ಬಟ್ಟೆಬರೆಯನ್ನೇಲ್ಲ ಗಂಟುಕಟ್ಟಿಕೊಂಡು ಹೊರಟು ಹೋಗುತ್ತೇನೆ. ನಾನು ಹೋದ ಮೇಲೆ ನಿಮಗಿಷ್ಟು ಬಂದಂತೆ ಮಾಡಿ” ಎಂದ. ಅವರು ತಮ್ಮ ಕೊಡಲಿಗಳನ್ನು ಕೆಳಗಿಟ್ಟು ಕಾಯತೊಡಗಿದರು.

ಕಂಗ ವೇಲನ್ ತಲೆಯ ಮೇಲೆ ಒಂದು ಗಂಟು ಹೊತ್ತುಕೊಂಡು ತನ್ನ ಗುಡಿಸಲಿನಿಂದ ಹೊರಗೆ ಬಂದ. ಅವನು ಮರ ಕಡಿಯುವವರನ್ನು ನೋಡಿ ಹೇಳಿದ: “ಮುದುಕನೊಬ್ಬನ ಮೇಲೆ ಬಹಳ ಕರುಣೆಯಿಟ್ಟಿರಿ. ಕರುಣೆಯಿಟ್ಟು ಕಾದಿರಿ”. ಬೇವಿನ ಮರದ ಕಡೆಗೊಮ್ಮೆ ನೋಡಿ ಕಣ್ಣಿರಸಿ ಕೊಂಡ. “ಅಣ್ಣ, ನಾನು ನಿಜವಾಗಿಯೂ ದೂರ, ಬಹು ದೂರ ಹೋಗುವವರಿಗೆ ಕಡಿಯಬೇದಿರಿ”.

ಮರ ಕಡಿಯುವವರು ನೆಲದ ಮೇಲೆ ಚಕ್ಕಳಿಮುಕ್ಕಳ ಹಾಕಿ ಕುಳಿತುಕೊಂಡು ಮುದುಕನು ಹೋಗುವುದನ್ನೇ ನೋಡುತ್ತಿದ್ದರು. ಸುಮಾರು ಅಥವಾ ಗಂಟೆಯ ನಂತರ ದೂರದಿಂದ ಅವನ ದನಿ ಅಸ್ವಷ್ಟವಾಗಿ ಕೇಳಿಬಂತು. “ಇನ್ನೂ ಕಡಿಯಬೇದಿ, ನಾನಿನ್ನೂ ಕೇಳಿಸುವ ದೂರದಲ್ಲಿದ್ದೇನೆ. ನಾನು ಇನ್ನೂ ದೂರ ಹೋಗುವವರಿಗೆ ದಯವಿಟ್ಟು ಕಾಯಿರಿ”.

—ಆಗ್ ಮೂಲಃಾರ್.ಕೆ. ನಾರಾಯಣ್

ಕನ್ನಡಕ್ಕೆ: ಡಾ. ಎಚ್. ರಾಮಚಂದ್ರಸ್ವಾಮಿ.



ಆರ್.ಕೆ. ನಾರಾಯಣ್

ಆರ್.ಕೆ. ನಾರಾಯಣ್ ಅವರು ಇಂಡರಲ್ಲಿ ಚೆನ್ನೀಯಲ್ಲಿ ಜನಿಸಿದರು. ರಾಸಿಪುರಂ ಕ್ಷಣಿಸ್ತಾಮಿ ಅಯ್ಯರ್ ನಾರಾಯಣ ಸ್ಥಾಮಿ ಎಂಬುದು ಅವರ ಪೂರ್ವ ಹೆಸರು. ಶಾಲಾ ವಿದ್ಯಾಭ್ಯಾಸವನ್ನು ಚೆನ್ನೀಯಲ್ಲಿ ಮುಗಿಸಿದ ನಂತರ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಶಾಲಾ ಆಧ್ಯಾಪಕರಾಗಿ ವೃತ್ತಿ ಜೀವನಕ್ಕೆ ಕಾಲೆರಿಸಿದ್ದರೂ ಬರವಣಿಗೆಯನ್ನೇ ನೆಚ್ಚಿಕೊಂಡು ವೃತ್ತಿಯನ್ನು ತ್ಯಜಿಸಿದರು. ಪ್ರಮುಖ ಭಾರತೀಯ ಇಂಗ್ಲಿಷ್ ಬರಹಗಾರರಲ್ಲಿ ಒಬ್ಬರಾಗಿದ್ದ ಆರ್.ಕೆ. ನಾರಾಯಣ್ - ಸ್ಥಾಮಿ ಏಂದ್ ಪ್ರೈಂಟ್ಸ್, ದ ಡಾಕ್ಟರ್ ರೂಂ, ದ ಇಂಗ್ಲಿಷ್ ಟಿಚರ್, ದ ಮೇನ್ ಕೆಟರ್ ಆಫ್ ಮಾಲ್ವಡಿ, ದ ಬೇಚುಲರ್ ಆಫ್ ಆಟ್‌ಡ್ರೆಕ್, ದ ಟಾಲ್ಕೆಟಿವ್ ಮೇನ್, ದ ವಲ್ಲೋ ಆಫ್ ನಾಗರಾಜ್, ದ ಗ್ರೇಡ್ ಮೌದಲಾದ ಕಾದಂಬರಿಗಳನ್ನಲ್ಲಿದೆ ಮಾಲ್ವಡಿ ಡೇಸ್, ದ ಬನ್ಯಾನ್ ಟ್ರಿ ಆಂಡ್ ಅದರ್ ಸ್ಕ್ರೋರಿಸ್ ಮೌದಲಾದ ಸಣ್ಣ ಕಥಾ ಸಂಗ್ರಹಗಳನ್ನು ರಚಿಸಿದ್ದಾರೆ. ‘ದ ಗ್ರೇಡ್’ ಕಾದಂಬರಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಲನಚಿತ್ರವಾಗಿದ್ದು, ಅದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಪದ್ಯವಿಭಾಷಣ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಇಂಡಿಯಾ ಭಾರತ ಸರಕಾರವು ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಿಸಿತು. ಅಂಂಗರಲ್ಲಿ ಆರ್.ಕೆ. ನಾರಾಯಣ್ ನಮ್ಮನ್ನು ಅಗಲಿದರು.

‘ಕೊಡಲ್’ ಕಢಿಯನ್ನು ಆರ್.ಕೆ. ನಾರಾಯಣ್ ಅವರ ‘ಮಾಲ್ವಡಿ ಡೇಸ್’ ಎಂಬ ಕಥಾ ಸಂಗ್ರಹದಿಂದ ಆರಿಸಲಾಗಿದೆ. ಇದನ್ನು ಡಾ. ಯಚ್ಚ್. ರಾಮಚಂದ್ರಸ್ಥಾಮಿ ಅವರು ಕನ್ನಡಕ್ಕೆ ಭಾಷಾಂತ ರಿಸಿದ್ದಾರೆ.

- ಮನೆಯೊಂದಿಗಿರುವ ಭಾವನಾತ್ಮಕ ಸಂಬಂಧದ ಹಿನ್ನೆಲೆಯಲ್ಲಿ ಈ ಕಢಿಗೆ ಬೇರೊಂದು ಶೀಷಿಕೆಯನ್ನು ನೀಡಿ ನಿಮ್ಮ ಅಭಿಪ್ರಾಯವನ್ನು ಸಮರ್ಪಿಸಿ ಬರೆಯಿರಿ.
- “ಇನ್ನೂ ಕಡಿಯಬೇಡಿ, ನಾನಿನ್ನೂ ಕೇಳಿಸುವ ದೂರದಲ್ಲಿದ್ದೇನೆ. ನಾನು ಇನ್ನೂ ದೂರ ಹೊಗುವವರೆಗೆ ದಯವಿಟ್ಟು ಕಾಯಿರಿ” – ಎಂಬ ವಾಕ್ಯದ ಆಧಾರದಲ್ಲಿ ವೃತ್ತಿಗೆ ಮರದೊಂದಿಗಿರುವ ಭಾವನಾತ್ಮಕ ಸಂಬಂಧವು ಕಢಿಯಲ್ಲಿ ಹೇಗೆ ವೃತ್ತವಾಗಿದೆ ಎಂಬುದನ್ನು ನಿರೂಪಿಸಿರಿ.
- ಕೆಳಗಿನ ಮಾತುಗಳ ಆಶಯವನ್ನು ವಿಸ್ತರಿಸಿ ಬರೆಯಿರಿ.
 - ಮನೆ ಸಣ್ಣದಿರಲಿ; ಮನ ದೊಡ್ಡದಿರಲಿ.
 - ಕಂಡವರ ಮನೆಯ ಅನ್ನಕ್ಕಿಂತ ನಮ್ಮ ಮನೆಯ ಗಂಜಿಯೇ ಲೇಸು.
- ನಿಮ್ಮ ಪರಿಸರದ ಕೃಷಿಕರೊಬ್ಬರ ಮನೆ ಮತ್ತು ಕೃಷಿ ಕೆಲಸಗಳ ಕುರಿತಾಗಿ ತಯಾರಿಸಿ ಪ್ರದರ್ಶಿಸಲಿರುವ ಸಾಪ್ತಜಿತ್ರಕ್ಕೆ ಚಿತ್ರಕಢಿಯನ್ನು (ಸ್ತ್ರಿಪ್ರೋ) ಬರೆಯಿರಿ.



- ಕೆಳಗೆ ನೀಡಿರುವ ಪತ್ರಿಕಾ ವಾರ್ತೆಯ ಆಧಾರದಲ್ಲಿ ಆ ಕಾರ್ಯಕ್ರಮದ ಪತ್ರಿಕಾ ವರದಿಯನ್ನು ತಯಾರಿಸಿರಿ.

ಸಾಯಿರಾಂ ಭಟ್ಟರ ಕೊಡುಗೆ :

ಇಂದು ಗಳಿನೇ ಮನೆ ಹಸ್ತಾಂತರ

ಕಾಸರಗೋಡು, ಆ 6: ನಿಗೆತಿಕ ಹಾಗೂ ಬಡಕುಟಂಬಗಳಿಗೆ ಕೆಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ಟ ನೀಡುವ ಗಳಿನೇ ಮನೆಯನ್ನು ಶನಿವಾರ ಹಸ್ತಾಂತರಿಸಲಾಗುವುದು.

ಮಧ್ಯಾಹ್ನ ೨೨೦ಕ್ಕೆ ಕೆಳಿಂಗಾರಿನ ಸಾಯಿಮಂದಿರದಲ್ಲಿ ಕೇಂದ್ರ, ಸಹಾಯಕ ಗೃಹ ಸಚಿವ ಮುಲ್ಲಪಳ್ಳಿ ರಾಮಚಂದ್ರನ್ ಮನೆಯ ಕೇಯನ್ನು ಪಾಂಡುರಂಗ ಆಚಾರ್ಯ ಅವರಿಗೆ ಹಸ್ತಾಂತರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಯಿರಾಂ ಭಟ್ಟ ಅವರ ಪುತ್ರ ಕೃಷ್ಣ ಭಟ್ಟ ಆ ಮಂದಿ ಬಡ ಹೆಣ್ಣುಕ್ಕಳಿಗೆ ಸ್ವ-ಉದ್ಯೋಗ ಕಂಡುಕೊಳ್ಳಲು ಹೊಲಿಗೆ ಯಂತ್ರವನ್ನು ವಿತರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕರು, ಶ್ರೀಸ್ವರ ಪಂಚಾಯತ್ರೋ ಪ್ರತಿನಿಧಿಗಳು, ಸಮಾಜ ಸೇವಾ ಕಾರ್ಯಕರೆಗೂ, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.



2

ಕಲೆಯ ನೆಲೆ

ಬಾಗಿಲೋಳು ಕೈ ಮುಗಿದು

ಬಾಗಿಲೋಳು ಕೈಮುಗಿದು ಒಳಗೆ ಭಾ, ಯಾತ್ರಿಕನೆ,
ಶಿಲೇಯಲ್ಲವೀ ಗುಡಿಯು ಕಲೆಯ ಬಲೆಯು!
ಕಂಬನಿಯ ಮಾಲೆಯನು ಎದೆಯ ಬಟ್ಟಲೋಳಿಟ್ಟ
ಧನ್ಯತೆಯ ಕುಸುಮಗಳನಪ್ರೇಸಿಲ್ಲ.
ಗಂಟೆಗಳ ದನಿಯಲ್ಲ, ಜಾಗಟೆಗಳಿಲ್ಲ;
ಕಪ್ರೋರದಾರತೀಯ ಜೊಂಟಿಯಲ್ಲ,
ಭಗವಂತನಾನಂದ ರಾಪ್ರಗೊಂಡಿಹುದಿಲ್ಲ;
ರಸಿಕತೆಯ ಕಡಲಕ್ಕೆ ಹರಿವುದಿಲ್ಲ!
ಸರಸದಿಂದುಲಿಯತಿದೆ ಶಿಲೆಯು ರಾಮಾಯಣವನಿಲ್ಲ !
ಬಾದರಾಯಣನಂತೆ ಭಾರತವ ಹಾಡುತ್ತಿಹುದಿಲ್ಲ !
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲ !
ಮೂರ್ಖೆಯಲ್ಲಿ ಮೈಮರೆತು ತೇಲುವುದು ಭಾಭಾರವಿಲ್ಲ !



— ಹುವೆಂಪು

- ಮೇಲಿನ ಕವನದ ಕುರಿತಾದ ನಿಮ್ಮ ಅನಿಸಿಕೆಯನ್ನು ಬರೆದು ತರಗತಿಯಲ್ಲಿ ಮಂಡಿಸಿರಿ.

ನೋವ ನುಂಗಿ ನಲಿವ ನೀಡಿದ ಚಾಲಿಕಚಾಪ್ಲಿನ್

‘ವಿಶ್ವ ನಟಶ್ರೇಷ್ಠ’ ಎನ್ನುವ ಬಿರುದಿಗೆ ಅಹನಾದ ಒಬ್ಬನೇ ಒಬ್ಬ ನಟ ಎಂದರೆ ಚಾಲಿಕ ಚಾಪ್ಲಿನ್. ಕಾರಣ ಅನು ಅಂತ ಕೇಳಿದರೆ ಹತ್ತು ಹೇಳಬಹುದು. ಕನ್ನಡ ನಟ, ತಮಿಳು ಯಾ ತೆಲುಗು, ಮಲೆಯಾಳಿ, ಬಂಗಾಳಿ, ಹಿಂದಿ ಇತ್ಯಾದಿ ನಟ; ಇಂಗ್ಲಿಷ್, ಚೆನ್ನಿ, ಪ್ರೆಂಚ್, ರಷ್ಯನ್ ಮುಂತಾದ ಭಾಷಾ ನಟ— ಹೀಗೆ ಜಗತ್ತಿನ ನೂರು ಭಾಷೆಗಳಲ್ಲಿ ಸಾವಿರಾರು ಶ್ರೇಷ್ಠರು ಇದ್ದಾರು. ಆದರೆ ಚಾಪ್ಲಿನ್ ಭಾಷೆಯ ಗಡಿಯನ್ನೇ ಮೀರಿದ ನಟ. ಅವನ ಸಿನಿಮಾ ಮೂಕಚಿತ್ರ. ಆ ಕಾರಣಕ್ಕೇ ಅವನು ಮಾತ್ರ ವಿಶ್ವವ್ಯಾಪಿಯಾಗಿದ್ದಾನೆ. ಅವನ ನಟನೆಯನ್ನು ಕಾಣದ ಸ್ಥಳ ಭೂಮಂಡಲದಲ್ಲಿಲ್ಲ.

ಯಾರೋ ಒಬ್ಬರ ನಟನೆ ಮುದುಕರಿಗೆ ಮೆಚ್ಚು. ಮತ್ತೊಬ್ಬು ಮಕ್ಕಳನ್ನು ಮಾತ್ರ ಮೆಚ್ಚಿಸಬಲ್ಲ. ಆದರೆ ಈ ಚಾಪ್ಲಿನ್ ಕಂಡು ಮೆಚ್ಚಿದವರಾರು? ಮೂರು ವರ್ಷದ ಆ ಮಗುವಿನಿಂದ ಹಿಡಿದು ನೂರರ ಗಡಿಯಲ್ಲಿರುವ ಈ ಮುದುಕನನ್ನೂ ರಮಿಸಬಲ್ಲ, ರಂಜಿಸಬಲ್ಲ, ಇವನ ನಟನೆ ಸವಿಯಲು ಮಗುವಿನಂಥ ಮುಕ್ತವಾದ ಮನಸ್ಸೊಂದಿದ್ದರೆ




ಸಾಕು. ಮನಸ್ಸಿನ ಗಡಿಯೀಲ್ಲ, ಅಂತಹಿನ ಗಡಿಯೀಲ್ಲ. ಮುರುಕು ಜೋಪಡಿಯಿಂದ ಹಿಡಿದು ಮುಗಿಲೆತ್ತರದ ಮಹಲಿನ ಮಂದಿಯನ್ನು ಮುಟ್ಟಬಲ್ಲ, ತಟ್ಟಬಲ್ಲ ಈ ಚಾಲೀಂಯನ್ನು ಸರ್ವಶಕ್ತಿ ಸರ್ವಾಂತರ್ಯಾಮಿ ಅನ್ವಬಹುದೇ?

ಈ ಚಾಳಿನ್ ಜೀವನ ಚರಿತ್ರೆ ಬರೆದಿರುವ ನಮ್ಮ ಕುಂ. ವೀರಭದ್ರಪ್ಪ ಬಲು ಸುಂದರವಾಗಿ ವಣಿಕಸಿದ್ದಾರೆ— ‘ಕಾಲಕಾಲಕ್ಕೆ ಹರಪು ಹಿಗ್ಗಿಸಿಕೊಂಡು ಕೋಟಿ ಕೋಟಿ ಹೃದಯಗಳ ಅಂತಹ ಕರಣದ ಪ್ರಸ್ಥಭೂಮಿಯಲ್ಲಿ ಅಭಾಧಿತವಾಗಿ ಹರಿಯುತ್ತಿರುವ ಅಪರೂಪದ ನದಿ ಚಾಳಿನ್’. ಎಷ್ಟೇ ನದಿಗಳು ಮುಂದೆ ಒಂದು ಕಾಲಕ್ಕೆ ಬ್ರಹ್ಮಯೇ ಹೋದವು. ಆದರೆ ಹರಪು ಹಿಗ್ಗಿತ್ತಲೇ ಇರುವ ಜೀವನದಿ ಇವನು. ಆ ನದಿ ಹರಿಯುತ್ತಿರುವುದಾದರೂ ಎಲ್ಲಿ? ಮನುಕುಲದ ಕೋಟಿ ಅಂತಹ ಕರಣಗಳಲ್ಲಿ. ಅಡಿಗರ ಸಾಲೊಂದು ನೆನಪಾಗುತ್ತದೆ— ‘ಅಮೃತವಾಹಿನಿಯೊಂದು ಹರಿಯುತ್ತದೆ. ಮಾನವನ ಎದೆಯಿಂದ ಎದೆಗೆ ಸತತ’.

ಇದು ಅಮೃತವಾಹಿನಿ ಏಕೆ ಎಂದರೆ ಚಾಳಿನ್ ಮೀಟಿದ್ದು ಮನುಷ್ಯ ಸಹಜ ಭಾವನೆಗಳನ್ನು, ಮಾನವ ಸಂಬಂಧಗಳನ್ನು. ಹಾಗೆಯೇ ಕಂಡರಿಸಿದ್ದ ತೀರ ಸಾಮಾನ್ಯರ ನೋವು ನಲಿವನ್ನು, ಕನಸುಗಳನ್ನು. ಅವನ ಅಜರಾಮರ ಪಾತ್ರಗಳು ಮನುಷ್ಯನ ಅದಮ್ಯ ಜೀತನದ ಸಾಕಾರಮೂರ್ತಿಗಳು. ಎಂಥದೇ ಕಷ್ಟಕೋಟಲೇಗೂ ದಬ್ಬಳಿಕೆಗೂ ಮಂಬಯಲೊಲ್ಲದ ಆತ್ಮಶಕ್ತಿಗಳು. ನಿರಾಶಯಿಂದ ಬಾಡಿದ ಹೃದಯದಲ್ಲಿ ಭರವಸೆಯನ್ನು ಹನಿಸಬಲ್ಲ ಸಂಚೀವಿನಿ. ಅದರಿಂದಲೇ ವಿಶ್ವದ, ಮನುಕುಲದ ಹೃದಯಕ್ಕೇ ಹತ್ತಿರವಾಗಿಬಿಟ್ಟ ಚಾಳಿನ್. ಅದಕ್ಕಾಗಿಯೇ ಅವನು ಮತ್ತು ಅವನ ಕಲೆ, ಕುಂ.ವೀ. ಹೇಳುವಂತೆ ‘ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ...’. ನಮ್ಮ ಪೂರ್ವಕರು ಆತ್ಮಭೂತನ್ಯವನ್ನು ಬಳ್ಳಿಸುವುದು ಈ ಮಾತುಗಳಲ್ಲಿ ಅಲ್ಲವೇ?

ಆದರೆ ಚಾಳಿನ್ ವಿದ್ಯಾಪಾರಂಗತನಾದ ಉಪನಿಷದ್ ಮುಷಿಯಲ್ಲ, ಶಾಸ್ತ್ರಕೋವಿದನಾದ ಕೌಟಿಲ್ಯ, ಅರಿಸ್ಟಾಟಲನಲ್ಲ. ಕಾಳಿದಾಸ, ಶೈಕ್ಷಣಿಯರನಂತೆ ಲೇಖನಿ ಹಿಡಿಯಲ್ಲಿ. ಬುಢ, ಕ್ರಿಸ್ತ, ಗಾಂಥಿಯಾ ಅಲ್ಲ. ಆದರೆ ಈ ಎಲ್ಲ ಜೀತನಗಳಿಂದಲೂ ಅಷ್ಟಿಷ್ಟು ಅಂಶಗಳನ್ನು ಸಂಗ್ರಹಿಸಿ, ಅವನ್ನೇಲ್ಲ ಹಿತಮಿತವಾಗಿ ಬೆರೆಸಿ ಒಂದು ರಸಪಾಕವನ್ನು ಶೃಷ್ಟಿಸಿದರೆ ಅದು ಚಾಲೀಂ ಚಾಳಿನ್ ಎಂಬ ಅಧ್ಯತಕಲಾಪಿದನ ರೂಪ ತಾಳುವುದೇನೋ ಅನಿಸುತ್ತದೆ. ಅವನಲ್ಲಿ ಅನೇಕ ವಿಚಾರಧಾರೆಗಳು, ಕಲೆಗಳು ಸಂಗಮಿಸಿವೆ. ಪ್ರಕೃತಿಯ ಹಸ್ತಕೊಶಲವೇನ್ನಿ ಅಥವಾ ಮಾನವ ಜೀವನ ತನಗೇ ಕೊಟ್ಟಕೊಂಡ ಬಳುವಳಿಯೇನ್ನಿ—ಚಾಲೀಂ ಚಾಳಿನ್ ಒಬ್ಬ ಯುಗಪುರುಷ.

ಇವನು ಹುಟ್ಟಿದ್ದು ಗಲಾನೆಯ ಇಸವಿ ಎಪ್ಟಿಲ್ ಗಳರಂದು. ಅದೂ ಶ್ರೀಮಂತ ದೇಶಪೆಂದು ಬ್ಯಾತಿವೆತ್ತ ಇಂಗ್ಲೆಂಡಿನ ಲಂಡನ್ ನಗರದ ಒಂದು ಕೊಂಪೆಯಲ್ಲಿ. ಕಡು ಬಡತನದ ಕುಟುಂಬದಲ್ಲಿ, ತಾಯಿ—ತಂದೆ ಇಬ್ಬರೂ ಮ್ಯಾಸಿಕ್ ಹಾಲ್ಗಲ್ಲಿ ಹಾಡಿ ನತ್ಯಸುವ ಕಲಾವಿದರು. ತಂದೆ ಕುಡುಕ. ಅವನನ್ನು ಸುಧಾರಿಸಲು ಸಾಧ್ಯವಾಗದೆ ಹೆಂಡತಿ



ಬೇಸ್ತಿದ್ದಳು. ಕೊನೆಗೂ ಅವನು ಬೇರೊಬ್ಬಳನ್ನು ಕಟ್ಟಿಕೊಂಡು ಹೆಚ್ಚಿ ಮಕ್ಕಳನ್ನು ಅನಾಥವಾಗಿಸಿಬಿಟ್ಟು. ಸಿಡ್ಡಿ ಮತ್ತು ಪುಟಾಣಿ ಭಾಲಕ ಚಾಲೀಂ, ಈ ಇಬ್ಬರು ಪುತ್ರರನ್ನು ಸಾಕಲು ಆ ತಾಯಿ ಪಟ್ಟಪಾಡು ಪಾಡಲ್ಲ. ವಾರದಲ್ಲಿ ಮೂರು ದಿನ ಕೂಡ ಹೊಟ್ಟಿ ತುಂಬ ಉಣಿವಿಲ್ಲ. ಜೂರುಪಾರು ಬ್ರೀಡ್ನನ್ನು ಮಕ್ಕಳಿಗಿತ್ತು ತಾನು ದಿನಗಟ್ಟಲೇ ಉಪವಾಸ. ಜಿಕ್ಕು ಭಾಲಕ ಚಾಳ್ಳಿನ್ನು ಪುಡಿಗಾಸಿಗೆ ಕೊಲಿಯಾಳಾಗಿ ದುಡಿದ. ಕೆತ್ತು ತಿನ್ನುವ ಬಡತನಕ್ಕೆ ತಾಯಿ ಜಿತ್ತೆಸ್ವಾಸ್ಯ ಕಳಿದುಕೊಂಡಳು. ಮಗನ ಹುಟ್ಟಿದ ಹೆಚ್ಚಿದ ಕೇಕು ಅಂತ ಇದ್ದಿಲ ಜೂರುಗಳನ್ನು ನೀರೆಹೊರೆಯವರಿಗೆ ಹಂಚುತ್ತಿದ್ದಾಗ ಅವಳನ್ನು ಹಿಡಿದು ಬಲವಂತಾಗಿ ಹುಚ್ಚಿಸ್ತುಗೆ ಸೇರಿಸಿದರು. ಮುಂದೆ ಒಂದು ದಿನ ಪ್ರಿಯ ಹುಡುಗ ಚಾಲೀಂ ಆಸ್ತ್ರೇಲಿ ಅಮೃನನ್ನು ಕಂಡಾಗ, ಜೀರ್ಣವಾಗಿ ಹೋಗಿದ್ದ ತಾಯಿ ಅಂತಾಳೆ, “ಚಾಲೀಂ, ಅವತ್ತು ನೀನು ನನಗೊಂದು ಕಪ್ಪು ಬಿಸಿ ಟೀ ಕೊಟ್ಟಿದ್ದರೆ ನಾನು ಜಿನ್ನಾಗೇ ಇತಿದ್ದೆ”. ಅಮೃನ ಈ ಆತನಾದ ತನ್ನನ್ನು ದಿನಗಟ್ಟಲೇ ಕಂಗಡಿಸಿಬಿಟ್ಟಿತು ಅಂತ ಚಾಲೀಂ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ.

ಇಂಥ ಕಡುಬಡವನಾದ ಭಾಲಕ ಕೋಟ್ಯಧಿಶರ ಆದದ್ದು ಎಂಥ ರೋಮಾಂಚಕ ಕತೆ! ಹನ್ನೆರಡನೇಯ ವಯಸ್ಸಿಗೆ ನಾಟಕ ಕಂಪೆನಿ ಸೇರಿದ ಭಾಲನಟನ ಅಧ್ಯತ ಪ್ರತಿಭೆಗೆ ಜನ ದಂಗಾಗಿಬಿಟ್ಟರು. ಚಾಲೀಂ ಯಶಸ್ವಿನ ಏಣಿ ಪರಲಾರಂಭಿಸಿದ್ದ. ಬಡತನ, ಬುದುಕಿನ ಹೋರಾಟ, ಅವನಿಗೆ ಜೀವನದ ನೂರಾರು ಪಾಠಗಳನ್ನು ಕಲಿಸಿಬಿಟ್ಟಿತ್ತು. ಕಲಾವಂತಿಕೆಯ ಜೊತೆಗೇ ವ್ಯವಹಾರ ಭಾತುಯಂವೂ ಮೇಳಿಸಿತ್ತು. ಸಿಕ್ಕ ಅವಕಾಶವನ್ನು ಪೂರ್ಣವಾಗಿ ದಕ್ಕಿಸಿಕೊಳ್ಳುವ ಪ್ರಚಂಡ ಈ ಚಾಲೀಂ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಒಂದು ಹೋಸ ಮಾಧ್ಯಮ ಜಗತ್ತನ್ನು ಅವರಿಸಲು ಹೊರಟಿತ್ತು. ಸಿನಿಮಾ ಎಂಬ ಈ ಕಲೆಯನ್ನು ಮನರಂಜನೆಯ ಸಾಧನವಾಗಿ, ವ್ಯಾಪಾರೋದ್ಯಮವಾಗಿ ಬಳಸಲು ಹೋಸ ಜಗತ್ತು (New World) ಎಂದೇ ಅಭಿಧಾನ ಪದೆದಿದ್ದ ಅಮೆರಿಕ ಸರ್ಕಾರ ಸನ್ನಾಹ ಮಾಡಿತ್ತು. ಚಾಲೀಂಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ದೊರೆತದ್ದು ಯೋಗಾಯೋಗ. ಕೇಸ್ಟ್ರೋನ್ನು ಕಂಪೆನಿಯವರು ಒಂದೆರಡು ರೀಲುಗಳ ಕಿರುಚಿತ್ರಗಳನ್ನು ತಯಾರಿಸುತ್ತಿದ್ದರು. ಚಾಲೀಂ ಆ ಕಂಪೆನಿ ಸೇರಿದ. ಕಿರುಚಿತ್ರಗಳ ಈ ಕಿರುನಟ ಮುಂದೆ ಅಮೆರಿಕದ ಬಿತ್ರಜಗತ್ತಿನ ಮಹಿಮಾಪುರುಷನಾಗಿ ಬೆಳೆದ. ನಿಜಕೂಪುಟ್ಟ ಆಕಾರದ ಈ ವಾಮನ ಶ್ರೀವಿಕ್ರಮನಾಗಿ ಜಗತ್ತನ್ನು ಮೆಟ್ಟಿ ನಿಂತ.

ಚಾಳ್ಳಿನ್ನು ಸ್ವೀಕ್ಷಿಸಿದ ಆ ಪಾತ್ರ ಬಿತ್ರಮಾಧ್ಯಮದ ಒಂದು ಅಪ್ಪಾವರ್ ಕಲಾಮಾದರಿ. ಬಿಗಿಯಾದ ಕೋಟು, ದೋಗಳೆ ಪ್ಯಾಂಟು, ತಲೆಗೊಂದು ಹ್ಯಾಟು, ಕಾಲಲ್ಲಿ ಸೈಜು ಮೀರಿದ ಬೂಟುಗಳೊಂದಿಗೆ ಕ್ಯೆಲೀ ಬೆಕ್ಕ ಅಡಿಸುತ್ತಾ ಅಡ್ಡಾಡುವ ಈ ಅಡ್ಡನಡಿಗೆಯ, ಕಿರುಮೀಸೆಯ ತನ್ನ ಪಾತ್ರವನ್ನು ತಾನೇ ಸ್ವತಃ ಈ ರೀತಿ ವಣಿಕ ಸುತ್ತಾನೆ ಚಾಳ್ಳಿನ್ನು— ‘ಕವಿ, ಕನಸುಗಾರ. ಈತ ಪರದೇಶಿಯಾದರೂ ರಸಿಕ, ಸಾಹಸಿ. ಐಸೋಕ್ರೀಂ ಚೀಪುವ ಮಗುವಿನಷ್ಟೇ ಮುಗ್ಗನಾದರೂ ಕೋಪ ಬಂದರೆ ಕಂಡವರನ್ನು ಒದೆಯಲು ಹೇಸಲಾರ...’ ಇಂಥ ಅಮೋಫವಾದ ಪಾತ್ರವನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಚಾಳ್ಳಿನ್ನು ಅಮರ ಕಲಾಕೃತಿಗಳ ಮಾಲೆಯನ್ನೇ ರಚಿಸಿಬಿಟ್ಟು.

‘ದ ಕಿಡ್’ ಎಂಬ ಹೆಸರಾಂತ ಬಿತ್ರದಲ್ಲಿ ಈ ಭಿಕಾರಿಗೆ ತಿಪ್ಪೆಗುಂಡಿಯಲ್ಲಿ ಒಂದು ಹಸುಗೊಸು ಸಿಗುತ್ತದೆ. ಈ ಕೂಸನ್ನು ಸಾಕಲು ಅವನು ಪಡುವ ಪಾಡು ಭಾರಿ ಮೋಜಿನ ಜೊತೆಗೆ ಹೃದಯಂಗಮ ಕೂಡ. ಕೂಸು ಬೆಳೆದು ಭಾಲಕನಾದ ಮೇಲೆ ಅವರಿಬ್ಬರ ಜೋಡಿ ಪ್ರೇಕ್ಷಕರಿಗೆ ಹಾಕುವ ಮೋಡಿ ಏನು ಚಂದ. ಚಾಳ್ಳಿನ್ನು ತನ್ನ ಭಾಲ್ಯಕಾಲದ ಹೀನಾಯ ಸ್ಥಿತಿ, ದಾರಿದ್ರ್ಯ ದುಃಖವನ್ನೆಲ್ಲ ಹಾಸ್ಯದ ಹೊದಿಕೆಯಲ್ಲಿ ಸುತ್ತಿ ಕಲಾಕೃತಿ ಆಗಿಸಿದ್ದಾನೆ. ಈ ಗುಣವೇ ಅವನ ಕಲಾವಂತಿಕೆಯ ಮೂಲಧಾರೆ. ಹಾಸ್ಯ, ವ್ಯಂಗ್ಯ, ವಿಷಾದಗಳ ಒಂದು ಅಪ್ಪಾವರ್ ಸಂಗಮ. ಹಾಸ್ಯ ಚಟ್ಟಾಕೆ



ಸಿದಿಯತ್ತಲೇ ಮರೆಯಲ್ಲಿ ಕಟ್ಟಿಹನಿ ಮಿಡಿಯತ್ತದೆ.

‘ಗೋಲ್ಡ್ ರಷ್’ ಚಿತ್ರದಲ್ಲಿ ಹಿಮಕವಿದ, ಮಂಜುಗಡ್ಡೆಗಳ ನಡುವಿನ ಗುಡಾರದಲ್ಲಿ ಹಸಿವಿನಿಂದ ಕಂಗೆಟ್ಟಿದ್ದಾನೆ ಚಾಲೀಸ. ಏನೂ ತೋಚದೆ, ತನ್ನ ಬೂಟನ್ನೇ ಬೇಯಿಸುತ್ತಾನೆ. ಚಾಕು ಹೋಕೆನಿಂದ ಲೇಸನ್ನು ಹಿಡಿದು ಭಾಯಿಗಿರಿಸಿ ಶ್ಯಾಮಿಗೆಯಂತೆ ಚಪ್ಪರಿಸುತ್ತಾನೆ. ಈ ದೃಶ್ಯ ಜೀವಮಾನದಲ್ಲಿ ಮರೆಯಲಾಗದು.

ಕೋಮಲ ಭಾವನೆಗಳನ್ನೂ, ಕನಸುಗಳನ್ನೂ ಮಿಲನ ಮಾಡಿ ಹೃದಯವನ್ನು ಕರುಣಾರಸದಿಂದ ತೋಯಿಸಿ ಬೀಡುವ ಚಿತ್ರ ‘ಸಿಟಿ ಲೈಟ್ಸ್’. ಹೂ ಮಾರುವ ಕುರುಡಿ. ಆ ಸುಂದರಿಗೆ ಮನಸೋತ ಈ ಭಿಕಾರಿ. ಅವಳಿಗೆ ಮತ್ತೆ ಧೈರ್ಯ ಬರಲು ಆಪರೇಷನ್ ಆಗಬೇಕು. ಅದಕ್ಕೆ ಹಣ ಹೊಂದಿಸಲು ಈ ಚಾಲೀಸಯ ಹೆಣಗಾಟ. ಕೊನೆಗೂ ಸುಂದರಿಗೆ ಕಟ್ಟು ಬರುತ್ತದೆ. ತನಗೆ ದಾನ ಮಾಡಿದವನು ಧನಿಕ ಎಂದು ಅವಳ ಭಾವನೆ. ಈಗ ತಾನು ಭಿಕಾರಿಯಂಬುದು ಅವಳಿಗೆ ಸುರುತಾಗಿರಲೆಂದು ಇವನು ಅಪರಿಚಿತನಂತೆ ಉಳಿಯುತ್ತಾನೆ. ‘ಮಾಡನ್‌ ಟೈಮ್ಸ್’ ಎಂಬ ಚಿತ್ರ ನಕ್ಕು ನಗಿಸುತ್ತಲೇ ಯಂತ್ರಕ್ಕೆ ದಾಸನಾದರೆ ಮನುಷ್ಯ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಎಂಬ ನೀತಿಯನ್ನು ಹೇಳುತ್ತದೆ. ಶ್ರಮಜೀವಿಗಳ ಬವಣಿಯನ್ನು ವಿನೋದದಲ್ಲೇ ಕಟ್ಟಿಕೊಡುತ್ತದೆ.

‘ಗ್ರೇಟ್ ಡಿಕ್ಸ್‌ಟೈಪರ್’ ಎಂಬ ಆಸಾಮಾನ್ಯ ಚಿತ್ರದಲ್ಲಿ ಭಿಕಾರಿ, ಸರ್ವಾಧಿಕಾರಿ ದ್ವಿಪಾತ್ರ ಚಾಲೀಸಯದು. ಇಡೀ ಭೂಮಂಡಲವನ್ನು ಒಂದು ಬಲೂನಾಗಿಸಿ, ತನ್ನ ಬೂಟನಿಂದ ಘಟ್ಟಬಾಲ್ ಆಡಿ ಕ್ರೀಡಿಸುವ ಸರ್ವಾಧಿಕಾರಿಯ ದೃಶ್ಯ ಚೆಲನಚಿತ್ರ ಇತಿಹಾಸದಲ್ಲಿ ಚಿರಸ್ಥಾಯಿ ಆಗಿಬಿಟ್ಟಿದೆ.

ಎರಡನೆಯ ಮಹಾಯಾದ್ವದ ಬಳಿಕ ಅಮೇರಿಕ ಸರಕಾರ ಇವನ ಬಗ್ಗೆ ಶಂಕೆ ತಾಳಿತು. ಎಡಪಂಥದ ಒಲವು ಉಳ್ಳವನಿರಬೇಕೆಂದು ಭಾವಿಸಿ ಕರುಹು ಕೊಟ್ಟಿತು. ಚಾಪ್ಲಿನ್ ಬೇಸತ್ತು ಅಮೇರಿಕ ತ್ಯಜಿಸಿ ಸ್ವಿಟ್ಟರ್ ಲೆಂಡಿನಲ್ಲಿ ವಾಸಿಸಿದ. ಗ್ರಾಹರಲ್ಲಿ ಕ್ರೀಸ್‌ಮಸ್ ಮುಂಜಾನೆ ಸ್ವಗಂಧನಾದ. ಜುಗ್, ಶ್ರೀಘ್ರಕೋಪಿ, ಜಗಳೆಗಂಟ- ಇವೆಲ್ಲ ಲೋಪದೋಷಗಳೂ ಅವನಲ್ಲಿತ್ತು. ಆದರೆ ಇವೆಲ್ಲವನ್ನೂ ಮೀರಿದ ಕಲಾವಂತಿಕೆ ಅವನನ್ನು ಖ್ಯಾತಿಯ ಶಿಖರಕ್ಕೆ ಪರಿಸಿತು. ‘ವಿಶ್ವದ ಶ್ರೇಷ್ಠ ಕಲಾವಿದ’ ಚಾಲೀಸ ಚಾಪ್ಲಿನ್ ಅಮರನಾಗಿಬಿಟ್ಟು.

— ಸಿ.ಆರ್.ಸಿಂಹ

ಸಿ.ಆರ್. ಸಿಂಹ

ಸಿ.ಎನ್. ರಾಮಸ್ವಾಮಿ ಶಾಸ್ತ್ರಿಯವರ ಪುತ್ರರಾದ ಸಿ.ಆರ್. ಸಿಂಹ ಅವರು ಗ್ರಾಂರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್‌ ಪದವಿಯನ್ನು ಪಡೆದ ಇವರು ನಾಟಕಗಳಲ್ಲೇ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಸ್ವೇಚ್ಛಿತರೊಂದಿಗೆ ಸೇರಿ ಬೆಂಗಳೂರು ಲಿಟರ್ ಧಿಯೇಟರ್ ಎಂಬ ನಾಟಕ ತಂಡವನ್ನು ರೂಪಿಸಿ ಇಬ್ಬನ್, ಜಾಜ್‌ ಬನಾಡ್ ಷಾ, ಶೇಕ್ಕೊಪಿಯರ್ ಮೊದಲಾದವರ ನಾಟಕಗಳನ್ನು ರಂಗದ ಮೇಲೆ ತಂದರು. ಕಾನಾಡರ ತುಫಲಕ್ ನಾಟಕದ ‘ತುಫಲಕ್’ನ ಪಾತ್ರವು ಸಿಂಹ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ರಂಗನಟರಾಗಿ, ನಿದೇಶಕರಾಗಿ ಚೆಲನಚಿತ್ರ ನಟರಾಗಿ ದುಡಿಯುತ್ತಿರುವ ಸಿಂಹ ಅವರಿಗೆ ನಾಟಕ ಅಕಾಡಮಿ ಪ್ರಶಸ್ತಿ (ಗ್ರಾಮ), ರಾಜ್ಯೋಖವ ಪ್ರಶಸ್ತಿ (೨೦೦೦) ಮಂಡ್ಯದ ಶಂಕರೇ ಗೌಡ ಪ್ರಶಸ್ತಿ (ಗ್ರಾಮ), ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ (೨೦೦೭)ಗಳು ಲಭಿಸಿವೆ. ಪ್ರಸ್ತುತ ಈ ಲೇಖನವನ್ನು ಸಿ.ಆರ್. ಸಿಂಹ ಅವರ ‘ನಿಮ್ಮ ಸಿಂಹ’ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ.



- ‘ವಿಶ್ವನಟಶ್ರೀಷ್ಟ’ ಎಂಬ ಬಿರುದಿಗೆ ಅಹಂಕಾರದ ವ್ಯಕ್ತಿಯೆಂದರೆ ‘ಚಾಲಿಂ ಚಾಲ್ಲಿನ್’ – ಈ ಮಾತನ್ನು ಸಮರ್ಥಿಸಿರಿ.
- ವಿವಿಧ ಕಲೆಗಳ ಮೂಲಕ ಪ್ರಸಿದ್ಧರಾದ ವ್ಯಕ್ತಿಗಳಲ್ಲಿ ಓವರರ ಕುರಿತು ಮಾಹಿತಿ ಸಂಗ್ರಹಿಸಿ ವ್ಯಕ್ತಿಪರಿಚಯ ಬರೆಯಿರಿ. ಪ್ರತಿಯೊಬ್ಬರೂ ಬರೆದ ವ್ಯಕ್ತಿಪರಿಚಯಗಳನ್ನು ಒಟ್ಟು ಸೇರಿಸಿ ತರಗತಿಯಲ್ಲಿ ಒಂದು ವ್ಯಕ್ತಿಪರಿಚಯ ಸಂಕಲನ ತಯಾರಿಸಿರಿ.
- ಚಾಲ್ಲಿನ್ ಅಭಿನಯಿಸಿದ ಯಾವುದಾದರೂ ಚಿತ್ರದ ಇಲ್ಲವೇ ದೃಶ್ಯಗಳ ಸಿ.ಡಿ.ಯನ್ನು ಅಥವಾ ‘ಪುಷ್ಟಕ ವಿಮಾನ’ದಂತಹ ಮೂಕ ಚಿತ್ರಗಳನ್ನು ವೀಕ್ಷಿಸಿ ಅಭಿಪ್ರಾಯ ಬರೆಯಿರಿ.

ಭಾಗವತ

೨

ಸ್ವರ್ಗಮತ್ಯಂಗಳ ನಡುವೆ ನೆಲಸಿಹುದು
ಯಕ್ಷಗಂಧವಲೋಕ;
ದಿವ್ಯನವ್ಯತೆಯ ಶಿವದ ಸುಂದರದ
ಶ್ರೇಯಪ್ರೇಯಸಿನ ಪಾಕ.

ಭೂಮಿಯೆತ್ತರದಿ ಬಾನ ಬಿತ್ತರದಿ
ಎಲ್ಲಿಯಲ್ಲವಾತಂಕ;
ಅವರು ಕಂಪುರುಷರವರು ಕಿನ್ನರರು
ಗಾನಲಹರಿ ನಿಶ್ಚಯಂಕ.

೩

ಜೀವ-ಭಾವ ನತೀಸಿತು, ರೂಪರಸ್
ಮಿಂಚುತಿರಲು ಮುದವೇರಿ,
ವೃಧ್ವಶ್ಯಾಮಲೆಯ ಮೈಗೆ ಹೋಮಾಂಚ
ಚೆಂಡೆಮದ್ದಳೆಯಮೀರಿ–

ಮೇಘನಿಫೋಡೀಷ್. ಶ್ರುತಿಯ ಜೋಡಿಸಿತು
ಕಡಲು ಗಜನೆಯ ತೋರಿ;
ಅಟ್ಟಹಾಸ ಮುಗಿಲಟ್ಟವೇರಿತು!
ದೇವದಾನವರು ಸೇರಿ.



ಇ

ತೆಂಗುಕಂಗುಗಳು ತಾಳೆಬಾಳೆಗಳು
ಗೊನೆಯು ತೆನೆಯು ತೊಗುತ್ತಿರೆ
ತೆರೆಯ ಕುಣಿತದಲಿ ಹರಿವ ಮುಣಿತದಲಿ
ನದಿಯು ನಾಟ್ಯವಾಡುತ್ತಿರೆ

ಪಕ್ಕಿಕೂಜನದ ವಾದ್ಯ ವಾದನದ
ತಾಳ ಹಿಮ್ಮೈಳ ಸೇರೆ
ಬಂತು ಅವೇಶ! ನೋಡು ಈ ವೇಷ!
ಸುತ್ತು ಸಂತೋಷ ಸೂರೆ!

ಇ

ಸೃಷ್ಟಿರೂಪಕದ ಸೂತ್ರಪಾತ್ರಗಳ
ಜೋಡಿಸುವನು ಭಗವಂತ;
ಅದರ ಪ್ರತಿಬಿಂಬ ಬಿಂದು ಬಯಲಾಟ
ಅಡಿಸುವನು ಭಾಗವತ.

ತಾನು ಮೈಮರೆತು ಜಗವ ಮೈಮರೆಸಿ
ಕುಣಿಸುತ್ತಿದ್ದ ಜೋರಾಗಿ,
ಹಿಗ್ಗಿ ಹಾಡಿದನು ಹಾಡಿ ಹಿಗ್ಗಿದನು
ಗಾನಗಂಧವಂಯೋಗಿ.

ಇ

ನಾಡಿನುದ್ದಗಲ ಹಾಡುತ್ತಿದ್ದನು
ಹಗಲು ಕತ್ತಲೆಯು ಕಾಡಿ
ಹಿಡಿದ ಜಾಗಟೆಯ ಬಡಿದ ತಾಳಕೆ
ಚೆಂಡೆ-ಮದ್ದಳೆಯು ಜೋಡಿ

ಹತ್ತು ಶಿರಗಳನು ಹೊತ್ತ ದೈತ್ಯನು
ಸತ್ಯ ಧರ್ಮವನು ದೂಡಿ.
ಧರ್ಮಕಲ್ಪಿ ಜಯ! ಮಹಾಭಾರತದ
ಕರುಕ್ಕೇತ್ತರಣ ನೋಡಿ!



೬

ಇಂದು 'ಕಲ್ಯಾಣ' ನಾಳಿ 'ಕಾಳಗ'ವು
ಕೂ 'ಪ್ರಸಂಗ'ಗಳಿ ಮರಳಿ,
ಅದನೆವುಚ್ಚರಿಸಿ ನಾಡನೆಚ್ಚರಿಸಿ
ಬಾಳಿಗಫ್ರಂವನು ಹೇಳಿ;

ಜೀವಬ್ಯೇತನ್ಯ ಚೆಮ್ಮಿತ್ತು ಹೊಮ್ಮಿಸಿದೆ
ಧಿಮ್ಮಿ ಧೀಂಕಿಟಂ ಸ್ನಾತ್ಯ;
ಬಿಂಬವೆಂತೋ ಪ್ರತಿಬಿಂಬವಂತೆಯಿ
ನೀನೆ ಭಾಗವತ ಸತ್ಯ.

-ಕಯ್ಯಾರ ಕಿಜ್ಞಾಣ ರೈ

ಕಯ್ಯಾರ ಕಿಜ್ಞಾಣ ರೈ

ಮಗ್ಗಪ್ಪ ರೈ ಮತ್ತು ದೆಯ್ಯಕ್ಕೆ ದಂಪತ್ತಿಗಳ ಮಗನಾಗಿ ಕಯ್ಯಾರರು ಗಣಜ ಜಾನ್ ಆರಂಧು ಪೆರಡಾಲದಲ್ಲಿ ಜನಿಸಿದರು.

ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಗಂಥವತಿ ಮೊದಲಾದವು ಇವರ ಪ್ರಮುಖ ಕವನ ಸಂಕಲನಗಳು. 'ದುಡಿತವೇ ನನ್ನ ದೇವರು' ಎಂಬುದು ಇವರ ಆತ್ಮಕಥೆಯಾಗಿದೆ.

ಅನ್ನದೇವರು ಮತ್ತು ಇತರ ಕಥೆಗಳು, ಲಕ್ಷ್ಮೀಶನ ಕಥೆಗಳು, ಪರಶುರಾಮ, ರತ್ನರಾಶಿ, ರಾಷ್ಟ್ರ ಕವಿ ಗೋವಿಂದ ಪ್ರೇ, ಪಂಚಮೀ, ವಿರಾಗಿಣಿ, ಮಲೆಯಾಳ ಸಾಹಿತ್ಯ ಚರಿತ್ರೆ ಮೊದಲಾದವುಗಳು ಕಯ್ಯಾರರ ಇತರ ಕೃತಿಗಳು.

ಗಣ್ಯರಲ್ಲಿ ಕನಾಡಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗಣಜರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗಣ್ಯರಲ್ಲಿ ಕನ್ನಡ ಕುಲಭೂಷಣ ಪ್ರಶಸ್ತಿ ಮೊದಲಾದವು ಇವರಿಗೆ ಲಭಿಸಿವೆ. ಗಣ್ಯರಲ್ಲಿ ಮಂಗಳೂರಿನಲ್ಲಿ ನಡೆದ ಶಂಕ್ರಾನ್ತಿ ಅವಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ಗಣ್ಯರಲ್ಲಿ ರಾಷ್ಟ್ರೀಯ ಮಟ್ಟದ ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ ಬಂದಿದೆ.

- ಮೇಲಿನ ಪದ್ಯಭಾಗವನ್ನು ರಾಗವಾಗಿ ಹಾಡಿರಿ.
- ಪದ್ಯದ ಆಶಯವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.



- ಭಾಗವತರೊಬ್ಬರನ್ನು ಶಾಲೆಗೆ ಆಹ್ವಾನಿಸಿ ಪ್ರತ್ಯಕ್ಷಣೆ ಕೆಯೊಂದನ್ನು ನಡೆಸಿ ಯಕ್ಷಗಾನದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.
- ಯಕ್ಷಗಾನದಲ್ಲಿ ಜನರಿಗೆ ಆಸಕ್ತಿ ಕಡಿಮೆಯಾಗುತ್ತಿದೆಯೇ? ಈ ವಿಚಾರದ ಕುರಿತು ತರಗತಿಯಲ್ಲಿ ಒಂದು ಚರ್ಚಾಡಗೋಣಿ ನಡೆಸಲು ಬೇಕಾದ ಟಿಪ್ಪಣಿಯನ್ನು ತಯಾರಿಸಿರಿ.
- ನೀವು ಮೆಚ್ಚಿದ ಒಂದು ಕಲೆ ಅಥವಾ ಕಲಾವಿದರನ್ನು ವಸ್ತುವಾಗಿಸಿ ಕವನವೊಂದನ್ನು ರಚಿಸಿರಿ.

ಜಕ್ಕಣ

ಧೃಶ್ಯ ಒಂದು

(ಚಿನ್ನಕೇಶವ ದೇವಾಲಯ. ಅಲ್ಲಿಯ ವಿಗ್ರಹಗಳನ್ನು ಬಾಲಕ ಡಂಕಣ ತದೇಕ ಧ್ಯಾನದಿಂದ ನೋಡುತ್ತಿದ್ದಾಗ ಜಕ್ಕಣನ ಪ್ರವೇಶ)

ಜಕ್ಕಣ : ಯಾರದು?

ಡಂಕಣ : ನಾನು ಡಂಕಣ. (ಜಕ್ಕಣನ ಪಾದ ಮುಟ್ಟಿ ನಮಸ್ಕರಿಸುವನು).

ಜಕ್ಕಣ : ನೀನು ನನ್ನ ಶಿಷ್ಯನಂತೆ ಕಾಣುವುದಿಲ್ಲ.

ಡಂಕಣ : ನಿಜ.

ಜಕ್ಕಣ : ಯಾರು ನೀನು? ಇಷ್ಟು ಹೊತ್ತಿನಲ್ಲಿ ದೇವಾಲಯದಲ್ಲಿ ಇರಬಾರದೆಂದು ಗೊತ್ತಿಲ್ಲವೇ?

ಡಂಕಣ : ಕ್ಷಮಿಸಿ ಸ್ವಾಮಿ. ಹೊರಡೋಣವೆಂದೇ ಇದ್ದೆ. ಆದರೆ ಈ ದೇವಾಲಯ ನನ್ನನ್ನು ಸೆಳೆಯಿತು. ಇಂಥ ಸೆಳೆತವನ್ನು ನಾನು ನನ್ನ ಜೀವಮಾನದಲ್ಲಿ ಅನುಭವಿಸಿಲ್ಲ. ದೇವಾಲಯವನ್ನು ನೋಡಿದ ಮೇಲೆ ಇದರ ಸ್ಥಾಪನೆ ಪಾದಗಳಿಗೆ ನಮಸ್ಕರಿಸಿಯೇ ಹೋಗಬೇಕ್ಕಾಗಿತ್ತು. ಸಂಜೇ ಹೊತ್ತು ನೀವು ಈ ದೇವಾಲಯಕ್ಕೆ ಬಂದು ಏಕಾಂತ ಕಾರುತ್ತೀರೆಂದು ನಿಮ್ಮ ಶಿಷ್ಯರು ಹೇಳಿದರು, ಕಾಯುತ್ತಿದ್ದೆ. ನಿಮಗೆ ಬೇಸರವಾಗುವುದಾದರೆ ಈಗಲೇ ಹೊರಡುತ್ತೇನೆ.

ಜಕ್ಕಣ : ಎಲ್ಲಿಂದ ಒಂದೆ?

ಡಂಕಣ : ಕಳಿಂಗ ದೇಶದಿಂದ ಬಂದೆ ಸ್ಥಾಪನೆಗಳೇ. ಅಲ್ಲಿಯೂ ದೇವಾಲಯಗಳ ನಿರ್ಮಾಣ ಭರದಿಂದ ಸಾಗಿದೆ. ಅಲ್ಲಿದ್ದಾಗ ಬೇಲೂರಿನಲ್ಲಿ ಇದಕ್ಕಿಂತ ಅಧ್ಬೂತ ದೇವಾಲಯವನ್ನು ನಿರ್ಮಿಸಲಾಗುತ್ತಿದೆಯೆಂದು ಯಾರೋ ಹೇಳಿದರು; ಬಂದೆ.

ಜಕ್ಕಣ : ದೇವಾಲಯ ನಿರ್ಮಾಣವಾಗುತ್ತಿರುವುದು ಕಳಿಂಗದೇಶದ ವೇಳಾರಿನಲ್ಲಿ, ಅಲ್ಲವೇ?

ಡಂಕಣ : ಹೌದು, ನಿಮಗೆ ಹ್ಯಾಗೆ ಗೊತ್ತಾಯಿತು?

ಜಕ್ಕಣ : ಗೊತ್ತಾಗದೇನೋ ಹುಡುಗಾ? ನಿನ್ನ ನೋಡಿ ನನ್ನ ಯೋವನದ ನೆನಪಾಯಿತು. ನಾನೂ ನಿನ್ನ ಹಾಗೇ ದೇವಾಲಯಗಳಿಗೆ ನುಗ್ಗಿತ್ತಿದ್ದೆ, ಕಲಿಯುತ್ತಿದ್ದೆ. ಹೇಳು, ನೀನೂ ಒಬ್ಬ ರೂಪಾರಿ, ಹೌದೋ?

ಡಂಕಣ : ಹೌದು ಸ್ಥಾಪನೆಗಳೇ. ನಾನೂ ರೂಪಾರಿಯ ವಂಶದಲ್ಲಿ ಹುಟ್ಟಿದವನು.



- ಜಕ್ಕಣ : ನಿನ್ನ ಗುರು ಯಾರು?
- ದಂಕಣ : ನನಗೆ ಯಾರೂ ಕಲಿಸಲಿಲ್ಲ. ರೂವಾರಿತನ ರಕ್ತದಲ್ಲಿದೆ. ಬಿಕ್ಕಂದಿನಿಂದಲೂ ನನಗೆ ಶಿಲ್ಪದ ಬಗೆ ಆಸ್ತಕಿಯಿತ್ತು. ಮಣಿನಿಂದ ಗೊಂಬಿ ಮಾಡುತ್ತಿದ್ದೇ. ತಾಯಿ ಬೇಡವೆಂದಷ್ಟು ನನ್ನ ಹಟ ಹೆಚ್ಚಾಯಿತು. ಕದ್ದು ಕಲ್ಲಿನಲ್ಲಿ ವಿಗ್ರಹ ಹೊರೆಯಲು ಸುರುಮಾಡಿದೆ. ಹಾಗೇ ರೂವಾರಿಯಾದೆ. ಈಗ ಕಲ್ಲಿನ ದಶನ ಮಾತ್ರದಿಂದ ಅದರಲ್ಲಿ ಯಾವ ಮೂರ್ತಿ ಒಡಮೂಡುವದೆಂದು ಹೇಳಬಲ್ಲೇ.
- ಜಕ್ಕಣ : ಹಾಗೋ? ಸರಿ ಹಾಗಾದರೆ ಅಕೋ ಅಲ್ಲಿ ಬಿಂದಿದೆಯಲ್ಲ, ಆ ಕಲ್ಲು ಕಂಡೆಯಾ?
- ದಂಕಣ : ಕಂಡೆ ಸ್ವಾಮಿ.
- ಜಕ್ಕಣ : ಹಾಗಿದ್ದರೆ ಹೇಳು, ಆ ಕಲ್ಲಿನಲ್ಲಿ ನಿನಗೆ ಯಾವ ಮೂರ್ತಿ ಕಂಡಿತು?
- ದಂಕಣ : ನೀವು ಯಾವ ಮೂರ್ತಿ ಮಾಡಲಿಕ್ಕೆ ಆ ಶಿಲ್ಪಿಯನ್ನು ತಂದಿದ್ದೀರೋ ಗೊತ್ತಿಲ್ಲ, ನನಗಂತೂ ಆ ಕಲ್ಲಿನಲ್ಲಿ ವೇಣುಗೋಪಾಲನ ಮೂರ್ತಿ ಕಾಣುತ್ತಿದೆ. (ಫ್ರಂಟ್ ತೋರಿ) ವೇಣು ಹಿಡಿದ ಹಸ್ತ, ಇಲ್ಲಿ ಮೂಡಿದರೆ ಚೆನ್ನೆ.
- ಜಕ್ಕಣ : ಭಲೇ ಹುಡುಗಾ! ವೇಣುಗೋಪಾಲನ ಮೂರ್ತಿಯನ್ನು ಕಡೆಯಲೆಂದೇ ಈ ಕಲ್ಲು ತರಿಸಿ ಇಟ್ಟಿಕೊಂಡೆ. ಮನುಷ್ಯರಿಗೆ ದೃವಗಳಿರುವ ಹಾಗೆ ಪ್ರತಿಮೆಗಳಿಗೂ ಒಂದು ದೃವವಿರುತ್ತದೆ. ನನಗದು ಇನ್ನೂ ತಿಳಿಯುತ್ತಿಲ್ಲ. ವೇಣುಗೋಪಾಲನ ಮೂರ್ತಿ ಯಾಕೆ ನನ್ನ ಪರೀಕ್ಷೆ ಮಾಡುತ್ತಿದ್ದಿರೋ ಗೊತ್ತಿಲ್ಲ. ಎಷ್ಟು ಅನುಸಂಧಾನ ಮಾಡಿದರೂ ಮೂರ್ತಿಯ ಸ್ವಷ್ಟ ಕಲ್ಪನೆ ನನಗಿನ್ನೂ ಸಾಕ್ಷಾತ್ಕಾರವಾಗಿರಲಿಲ್ಲ. ಕಾಲ ಕೂಡಿ ಬರಲೆಂದು ಈ ಕಲ್ಲನ್ನು ಹಾಗೇ ಇಟ್ಟಿಕೊಂಡಿದ್ದೆ. ನೀನದರ ಹಸ್ತ ತೋರಿಸಿದ ಮೇಲೆ ನನಗೀಗ ವೇಣುಗೋಪಾಲನ ಆಕೃತಿ ಸ್ವಷ್ಟವಾಯಿತು. ನಿನ್ನ ಬಗೆ ನನ್ನ ಆಸ್ತಕಿ ಕೆರಳುತ್ತಿದೆ; ಹೇಳು ಹುಡುಗಾ, ನಿನಗ್ಯಾರೂ ಗುರುಗಳಿಲ್ಲ ಅಂದೆ. ನಿಮ್ಮ ಉರಿನಲ್ಲಿ ರೂವಾರಿಗಳಿರಬೇಕಲ್ಲ?
- ದಂಕಣ : ಅಯ್ಯೆ ಅಂತೆಕರಣದ ವ್ಯಾಪಾರವಲ್ಲವೇ ಸ್ಥಪತಿಗಳಿ? ಗುರು ಸಿಕ್ಕರೆ ಅದು ಭಾಗ್ಯವಿಶೇಷ. ಹೌದು, ಇವನೇ ನನ್ನ ಶಿಷ್ಯನೆಂದು ಗುರುವೂ, ‘ಇವರೇ ನನ್ನ ಗುರು’ಗಳಿಂದ ಶಿಷ್ಯನೂ ನೋಟ ಮಾತ್ರದಿಂದಲೇ ಆಯ್ದು ಕೊಳ್ಳುತ್ತಾರೆಂದು ನನ್ನ ತಂದೆ ಹೇಳುತ್ತಿದ್ದರಂತೆ. ಹಿಂಗೆಂದು ನನ್ನ ತಾಯಿ ಹೇಳುತ್ತಿದ್ದರು.
- ಜಕ್ಕಣ : (ಬೆಕೆತನಾಗಿ) ನಿನ್ನದು ಯಾವ ಉರು ಹುಡುಗಾ?
- ದಂಕಣ : ಕೆಲವು ವೈಯಕ್ತಿಕ ಪ್ರಶ್ನೆಗಳಿಗೆ ನಾನು ಉತ್ತರ ಹೇಳಲಾರೆ, ಕ್ಷಮಿಸಬೇಕು ಸ್ಥಪತಿಗಳಿ. ಹಾಗೆಂದು ನನ್ನ ತಾಯಿಗೆ ಮಾತುಕೊಟ್ಟಿದ್ದೇನೆ.
- ಜಕ್ಕಣ : ಒಬ್ಬೊಬ್ಬರದೂ ಒಂದೊಂದು ಗೋಳಿನ ಕತೆ ಮಾರಾಯಾ! ನನ್ನದೂ ಅಂಥದೇ ಒಂದು ಕತೆ. ನನ್ನ ಉರುಕೇರಿ ಯಾವುದೆಂದು ನಾನೂ ಹೇಳಿಲ್ಲ. ಮಹಾರಾಜರೂ ಕೇಳಿಲ್ಲ. ನಿನಗೆ ಗುರುಗಳಿಲ್ಲ ಅಂದೆ. ಯೋಗ್ಯಾರಾದ ಗುರುಗಳನ್ನು ಹುಡುಕುತ್ತ ಬಂದೆಯೋ?
- ದಂಕಣ : ನಿಜ. ನಾನು ದಾರಿಹೋಕ. ನಾನು ಹುಡುಕುವ ಗುರು ದಾರಿಯಲ್ಲೇ ಸಿಕ್ಕಬೇಕು. ಮಾಗಂದಶನ ಸಿಕ್ಕಲೆಂದೇ ಮಾಗಂ ಹಿಡಿದಿದ್ದೇನೆ ಸ್ಥಪತಿಗಳಿ.
- ಜಕ್ಕಣ : ಚಿತ್ರೆಚರಿತ್ರನಯ್ಯಾ ನೀನು! ಹೋಗಲಿ ಬಿಡು, ದೇವಾಲಯವನ್ನ ನೋಡಿದೆಯಲ್ಲ, ಏನೆನ್ನಿಸಿತು?



ಡಂಕಣ : ನಿಜ ಹೇಳುತ್ತೇನೆ ಸ್ಥಪತಿಗಳೇ, ದೇವಾಲಯ ಮಾತ್ರ ಅದ್ಭುತವಾಗಿದೆ.

ಜಕ್ಕಣ : ಚೆನ್ನಕೇಶವನ ಮೂರ್ತಿಯ ನೋಡಿದೆಯಾ?

ಡಂಕಣ : (ಶಾಂತಿಯಿಂದ) ನೀವು ಮಾಡಿದ ಚೆನ್ನಕೇಶವನ ಮೂರ್ತಿಯ ಅವಸುಂಥನ ತೆಗೆದು ನಿಮ್ಮ ಶಿಷ್ಯರು ತೋರಿಸಿದರು, ನೋಡಿದೆ. ಅದೊಂದು ಶಾಸ್ತ್ರೀತ್ಯಾ ಮಾಡಿದ ಅಪೂರ್ವ ಕಲಾಕೃತಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ...

ಜಕ್ಕಣ : ಏನು ಆದರೆ?

ಡಂಕಣ : ಮೂರ್ತಿಯ ಅಂತರಂಗದಲ್ಲಿ ದೋಷವಿದೆ. ಆದ್ದರಿಂದ ಅದು ಪೂಜಾಹಂವಲ್ಲ. ಅಹಂವೆಂದು ನಂಬಿದ್ದೀರಿ.

ಜಕ್ಕಣ : (ಕೋಪದಿಂದ) ಮೂರ್ತಿ, ಶಾಸ್ತ್ರಧಾರವಿದೆಯೇ ಯಾವುದಕ್ಕೂ ಮ್ಯಾಲೆ ಕೈಲಾಸಕೂ ಕೆಳಗೆ ಭೂಲೋಕಕೂ! ಶಾಸ್ತ್ರವನ್ನು ಬಿಟ್ಟು ಒಂದಂಗುಲವೂ ಆಚೆಕಬೆ ಸರಿದಿಲ್ಲ ನಾನು!

ಡಂಕಣ : (ಶಾಂತನಾಗಿ) ಅದೇ ನೀವು ಮಾಡಿರುವ ತಪ್ಪ ಸ್ಥಪತಿಗಳೇ. ಶಾಸ್ತ್ರ ಮೂರ್ತಿಯ ಪ್ರಮಾಣವನ್ನು ಹೇಳಬಲ್ಲದು. ಅದು ಅಂತರಂಗವನ್ನು ತೋರಿಸಲಾರದು. ಅಂತರಂಗಕ್ಕೆ ಅಂತಕರಣವೇ ಪ್ರಮಾಣ.

ಜಕ್ಕಣ : (ವ್ಯಂಗ್ಯವಾಗಿ) ಭಲೆ ಭಲೆ! ಭಾರೀ ತಿಳಿದುಕೊಂಡಿದ್ದೀಯವ್ವೆ! ಉತ್ತರದ ಗೋದಾವರಿಯಿಂದ ದಕ್ಕಣದ ಕನ್ಯಾಕುಮಾರಿಯ ತನಕ ವಿಜಯಧ್ವಜ ಹಾರಿಸಿದ ಈ ಆಚಾರ್ಯನಿಗೆ ಕಲ್ಲಿನ ಅಂತರಂಗ ತಿಳಿದಿಲ್ಲವೆಂದು ಈ ವಡೆ ಆಡುವ ಹುಡುಗನೋಬ್ಬ ಹೇಳುವಂತಾದು ಈ ನೆಲದ ಮಹಿಮೆಯಲ್ಲವೇ?

ಡಂಕಣ : ಈಗಲೂ ವಿನಯದಿಂದಲೇ ಹೇಳುತ್ತಿದ್ದೇನೆ ಸ್ಥಪತಿಗಳೇ, ನನ್ನ ಮಾತು ಕೇಳಿ. ಇನ್ನೊಂದು ಮೂರ್ತಿಯ ಮಾಡಿಕೊಡುವುದುಚಿತ.

ಜಕ್ಕಣ : ವಿದ್ಯೆಯ ಕೊಬ್ಬ ನಿನ್ನ ನೆತ್ತಿಗೇರಿದೆಯೋ ಮೂರ್ತಿ?

(ಅಸಹನಿಯಿಂದ ಡಂಕಣನ ಕನ್ನೆಗೆ ಹೊಡಿಯುವನು. ಈಗಲೂ ಡಂಕಣ ಶಾಂತನಾಗಿ ಸಹಿಸಿಕೊಂಡಿರುವನು. ಅಷ್ಟರಲ್ಲಿ ಗಭಂಗುಡಿಯ ಕಡೆಯಿಂದ “ಚೆನ್ನಕೇಶವಾ” ಎಂದು ಹೆಣ್ಣಿನ ದನಿ ಕೇಳಿಸಿ ಆ ಕಡೆ ಹೊರಡುವ ಮುನ್ನ ಜಕ್ಕಣನ ಎದುರು ಬಂದು)

ಡಂಕಣ : ಚೆನ್ನಕೇಶವನನ್ನು ಕಾಣುವ ಕಣ್ಣ ನಿಮ್ಮ ಮುಖುದಲ್ಲಿಲ್ಲ ಸ್ಥಪತಿಗಳೇ.

(ಹೋಗುವನು. ಜಕ್ಕಣ ನಿಶ್ಚಯಿಂದ ಅಲ್ಲೇ ಬಂದು ಕಲ್ಲಿನ ಹೇಳಿ ಕುಸಿದು ಕೂರುವನು.)



ಧೃತ್ಯ ಏರಡು

ಮೇಳ : ಯಾರವನು ಹಾಗೆ ಹೇಳಿದವನು? ದಕ್ಕಣಕ್ಕೆ ಓವಜನಾದ ಜಕ್ಕಣಾಚಾಯರ ಪ್ರತಿಭೆ, ವಿದ್ವತ್ತು, ಪಡೆದ ಕ್ಯಾಪೆಯನ್ನೆಲ್ಲ ಪಣಕ್ಕೆಟ್ಟಿ ಮಾಡಿದ ಕೇಶವನ ಪ್ರತಿಮೆಯಲ್ಲಿ ದೋಷವಿದೆಯೆಂದನಲ್ಲ— ಯಾರು ಅ ಹೋರೆ?

(ಗೊಲ್ಲ ಬರುವನು)

ಬಂದವನು ನೀನ್ನಾರಪ್ಪ?

ಹುಡುಗ : ನಾನು ಕೇಶವ.

ಮೇಳ : ನೀನೇ ಏನಪ್ಪಾ, ಕೇಶವನ ಪ್ರತಿಮೆಯಲ್ಲಿ ದೋಷವಿದೆ ಅಂತ ಸಾರಿದವನು?

ಹುಡುಗ : ನಾನಲ್ಲ, ಆದರೆ ಹಾಗೆ ಒಬ್ಬ ಹುಡುಗ ಸಾರುವಾಗ ನಾನಲ್ಲಿ ಇದ್ದೆ.

ಮೇಳ : ಹಾಗೋ? ಆ ಹುಡುಗನಲ್ಲಿ ಶಿಲ್ಪವಿದ್ಯೆಯ ಬಗ್ಗೆ ಕಂಬಿತ್ವಾದರೂ ತಿಳುವಳಿಕೆ ಇದೆ ಅಂತ ಅನ್ನಿಸಿತೇನಪ್ಪಾ ನಿನಗೆ?

ಹುಡುಗ : ಖಂಡಿತ ಇದೆ ಸ್ವಾಮಿ.

ಮೇಳ : ಹಾಗಿದ್ದರೆ ಅವನ್ನಾಕೆ ಸಿದ್ಧಮಾಡಿ ತೋರಿಸಲಿಲ್ಲ?

ಹುಡುಗ : ನಿಜ, ಅವನು ಹಾಗೆ ಮಾಡಬೇಕೆಂದಾಗಲೇ ಒಬ್ಬ ಹೆಂಗಸು ಗಭಟಗುಡಿಯ ಮುಂದೆ ನಿಂತು ಮಂಗಳಾರತಿ ಗುನುಗಿ ಬಿಕ್ಕಿದಳಪ್ಪ. ಹುಡುಗನನ್ನು ನೋಡಿದ್ದೇ ಓಡಿಹೋದಳು! ಆ ಹುಡುಗನೂ ಯಾವುದೋ ಜನಪದ ದೇವತೆಯನ್ನು ಕಂಡ ಹಾಗೆ ತಾಯೇ ಎನ್ನುತ್ತ, ಅವಳ ಹಿಂದೆ ಓಡಿದ, ನನಗಿಷ್ಟೆ ಗೊತ್ತು.

ಮೇಳ : ಇನ್ನೂ ಚಿನ್ನಕೇಶವಮೂರಿ ಪ್ರತಿಷ್ಠಾಪನೆಯೇ ಆಗಿಲ್ಲ, ಆಗಲೇ ಮಂಗಳಾರತಿ ಗುನುಗಿದಳು ಅಂತೀಯಲ್ಲಾಪ? ನಿನಗೆ ಬುದ್ಧಿ ಬ್ಯಾಡವಾ? ಹೋಗು ಹೋಗು.

ಹುಡುಗ : ಸುಳ್ಳಲ್ಲ ನಿಜ ಸ್ವಾಮಿ.

ಮೇಳ : ಬಂದೂ ಬಂದೂ ನಿನ್ನನ್ನು ಕೇಳಿದೆವಲ್ಲ. ನಮ್ಮ ಬುದ್ಧಿಯ ಕೇಡು.. ಹೋಗು ಹೋಗು.

ಹುಡುಗ : ಅಯ್ಯಯೋ ನೀವೇ ಬನ್ನಿ ಸ್ವಾಮಿ, ದೇವಾಲಯದ ವಿಗ್ರಹಗಳೆಲ್ಲ ಇದನ್ನೇ ಓಸುನುಡಿದಾಡುವುದನ್ನು ನಾನೇ ಕೇಳಿಸಿಕೊಂಡೆ....

ಧೃತ್ಯ ಮೂರು

(ಚಿನ್ನಕೇಶವನ ವಿಗ್ರಹದೆಂರು ಜಕ್ಕಣ ಬಿಂತಾಕ್ರಾಂತನಾಗಿ ಕೂತಿದ್ದನೇ. ಸೇವಕ ಬಂದು ‘ಪಟ್ಟಮಹಾದೇವಿಯವರು ಬಂದರು’ ಅನ್ನತ್ವಾನೆ. ಜಕ್ಕಣ ಎದ್ದು ನಿಲ್ಲುವಷಟ್ರಲ್ಲಿ ಶಾಂತಲೆ ಬರುವಳು).

ಜಕ್ಕಣ : (ಕೈಮುಗಿದು) ಪಟ್ಟಮಹಾದೇವಿಯವರು ಬರಬೇಕು.

ಶಾಂತಲೆ : ಸ್ಥಾಪತಿಗಳು ಯಾಕೆ ಹಿಗಿದ್ದಿರಿ? ಮೈ ಹುಷಾರಿಲ್ಲವೆ?

ಜಕ್ಕಣ : ಹುಷಾರಾಗಿದ್ದೇನೆ ಪಟ್ಟಮಹಾದೇವಿಯವರೆ.

ಶಾಂತಲೆ : ಮೂರಿ ಪೂಣಿವಾಯಿತೆ ಸ್ಥಾಪತಿಗಳಿ?

ಜಕ್ಕಣ : ಅಲ್ಲಲ್ಲಿ ನಯಗೊಳಿಸಬೇಕು. ಇನ್ನೂ ಬಂದು ವಾರ ಸಮಯವಿದೆಯಲ್ಲ. ಸಂಪೂರ್ಣವಾಗುತ್ತದೆ.



ಶಾಂತಲೆ : ಯಾರೋ ದಾರಿಹೋಕನೊಬ್ಬ ಮೂರಿಯಲ್ಲಿ
ದೋಷವಿದೆಯಿಂದ ಹೇಳಿದನಂತಲ್ಲ? ಯಾರವನು?

ಜಕ್ಕಣ : (ವಿಷಾದದಿಂದ) ತನ್ನ ವಿಷಯ ಹೇಳಿಕೊಳ್ಳಲಿಲ್ಲ.

ಸೇವಕ : ಪ್ರತಿಮೆಯಲ್ಲಿ ದೋಷ ಕಂಡುಹಿಡಿದವನು ಅಗೋ ದೇವಾಲಯದಲ್ಲಿದ್ದಾನೆ. ಮಹಾರಾಣ!

ಶಾಂತಲೆ : ಇಲ್ಲಿಗೆ ಕರೆದುಕೊಂಡು ಬಾ ಅವನನ್ನು.

(ಸೇವಕ ಹೋಗುವನು. ಅವರು ಬರುವವರಿಗೆ ಇಬ್ಬರೂ ಆ ಕಡೆಗೇ ನೋಡುತ್ತೆ ನಿಲ್ಲುತ್ತಾರೆ. ಡಂಕಣ, ಸೇವಕ ಬರುವರು).

ಜಕ್ಕಣ : ಇವನೇ ಆ ರೂಪಾರಿ ತಾಯಿ, ರೂಪಾರಿ,
ಪಟ್ಟಮಹಾದೇವಿ ಶಾಂತಲಾ ದೇವಿಯವರು!

ಡಂಕಣ : (ಕೈಮುಗಿದು) ತಮ್ಮ ಹೆಸರು ಕೇಳಿದ್ದೇ. ಈ ದಿನ
ಪ್ರತ್ಯೇಕ್ಷೆ ಕಂಡುದು ನನ್ನ ಸೌಭಾಗ್ಯ
ಮಹಾದೇವಿಯವರೆ.

ಶಾಂತಲೆ : (ತನ್ನಲ್ಲಿ) ಒಬ್ಬರ ಅಜ್ಞಿನಲ್ಲಿ ಇನ್ನೊಬ್ಬರ ಎರಕ ಹುಯ್ಯಂತಿದೆಯಲ್ಲ! ಅಜ್ಞಯಾ! (ಪ್ರಕಾಶ) ನಿನ್ನನ್ನು
ಕಂಡು ಸಂತೋಷವಾಯಿತಪ್ಪ. ನಿನ್ನ ಹೆಸರೇನು, ನಿನ್ನ ಗುರು ಯಾರು? ನಿನ್ನದು ಯಾವೂರಾಯ್ಯ
ರೂಪಾರಿ?

ಜಕ್ಕಣ : ಕ್ಷಮಿಸಬೇಕು, ಅವನಿಗೂ ವೈಯಕ್ತಿಕ ಪ್ರಶ್ನೆಗಳು ಅಪಧ್ಯ ತಾಯಿ.

ಶಾಂತಲೆ : ನೀವೂ ಹಾಗೇ ಹೇಳುತ್ತೀರಿ. ಈ ರೂಪಾರಿಯೂ ಹಾಗೇ ಹೇಳುತ್ತಾನೆ. ಎಲ್ಲ ರೂಪಾರಿಗಳ ಕತೆಯೂ
ಬಂದೇ! ಇರಲಿ, ಹೇಳು ರೂಪಾರಿ, ದೇವಾಲಯವನ್ನು ನೋಡಿದೆಯಲ್ಲವೇ? ಏನೆನ್ನಿಸಿತು?

ಡಂಕಣ : ನಾನು ನೋಡಿದ ಇನ್ನೊಂದು ಸುಂದರವಾದ ಮಂದಿರ ಕಳಿಂಗದ ವೇಳಾರಿನಲ್ಲಿ ಇದೆ ತಾಯಿ.
ಇದು ಮಾತ್ರ ಅದಕ್ಕಿಂತ ಅದ್ಭುತವಾದ ಸೃಷ್ಟಿ! ಇಂಥ ಇನ್ನೊಂದು ದೇವಾಲಯವನ್ನು ನಾನು
ಕಲ್ಪಿಸಲೂ ಸಾಧ್ಯವಿಲ್ಲ ತಾಯಿ!

ಶಾಂತಲೆ : ನಿನ್ನ ಮಾತು ಕೇಳಿ ಆನಂದವಾಯಿತಪ್ಪ. ಮೂಲವಿಗ್ರಹವನ್ನು ನೋಡಿದೆಯಲ್ಲವೇ? (ವಿಗ್ರಹವನ್ನು
ತೋರಿಸುವಳು. ಸನ್ನೆಯ ಆಜ್ಞೆಯಂತೆ ಸೇವಕ ಅವಗುಂಠನವನ್ನು ಸರಿಸುವನು).

ಡಂಕಣ : ನಾನು ಇದನ್ನೂ ನೋಡಿದ್ದೇನೆ ತಾಯಿ.

ಶಾಂತಲೆ : ಈ ಬಗ್ಗೆ ನೀನೇನೋ ಹೇಳಿದೆಯಂತೆ?

ಡಂಕಣ : ಹೌದು ತಾಯಿ, ಕಲೆಯ ದೃಷ್ಟಿಯಿಂದ ಈ ಪ್ರತಿಮೆ ಅಪ್ರತಿಮವಾಗಿದೆ. ಆದರಿದು ಮೂಲ
ವಿಗ್ರಹವಲ್ಲವೇ ತಾಯಿ?

ಶಾಂತಲೆ : ಹೌದು.

ಡಂಕಣ : ಅಂದರೆ ದಿನಾಲೂ ಪೂಜೆಗೊಳ್ಳುವಂಥದು.

ಶಾಂತಲೆ : ಹೌದು.



- ದಂಕಣ :** ಅಂದರೆ ಇದರಲ್ಲಿ ದೈವ ಪ್ರತಿಷ್ಠಾಪನೆಯಾದ ಮೇಲೆ ಕಾಲಾಂತರದಲ್ಲಿ ಕೋಟಿ ಕೋಟಿ ಭಕ್ತರ ಅಭೀಷ್ಟವನ್ನು ಈಡೇರಿಸುವ ಶಕ್ತಿಯನ್ನು ಈ ವಿಗ್ರಹ ಪಡೆಯುತ್ತದೆ....
- ಜಕ್ಕಣ :** (ಅಸಹನೆಯಿಂದ) ಹೌದು ಹೌದು ಹೌದು. ಈ ವಿಗ್ರಹ ದೋಷಪೂರ್ಣವಾಗಿದೆಯೆಂದು ತಾನೇ ನೀನು ಹೇಳುವುದು?
- ದಂಕಣ :** ವಿಗ್ರಹದಲ್ಲಿ ದೋಷವಿಲ್ಲ ಸ್ಥಪತಿಗಳೇ, ಪ್ರತಿಮಾ ಲಕ್ಷ್ಮಣಗಳನ್ನು ಅನುಸರಿಸಿ ಕಡೆದ ಮೂರ್ತಿ ಇದಾದ್ವರಿಂದ ಮೂರ್ತಿಯಲ್ಲಿ ಯಾವ ದೋಷವೂ ಇಲ್ಲ. ದೋಷವಿರೋದು ಕಲ್ಲಿನಲ್ಲಿ!
- ಶಾಂತಲೆ :** ಏನು ನೀನು ಹೇಳುವುದು? ಸ್ಥಪತಿಗಳು ಹಿರಿಯರು, ಅನುಭವಿಕರು, ಇಡೀ ದಕ್ಷಿಣಕ್ಕೆ ಶಿಲ್ಪದಲ್ಲಿ ಅಚಾರ್ಯರು, ಮೂರ್ತಿಗಾಗಿ ಕಲ್ಲಿನ್ನು ಪರೀಕ್ಷಾಸಿಯೇ ಆಯ್ದಿರುತ್ತಾರೆ, ಅಲ್ಲವೆ ಸ್ಥಪತಿಗಳೇ?
- ಜಕ್ಕಣ :** (ನೊಂದು) ನಿಜ ತಾಯಿ. ಇದರ ಅನು ಅಣುವನ್ನು ಪರೀಕ್ಷಾಸಿ ನಾನು ಈ ಕಲ್ಲಿನ್ನು ಆಯ್ದು ತಂದೆ. ಇದರಲ್ಲಿ ಸುಳಿಯಾಗಲಿ ಗಂಟು ಗರೆಗಳಾಗಲಿ ಇಲ್ಲ. ಉಳಿಗೆ ಒಮ್ಮೆ ಇದರ ಲಯ ಸಿಕ್ಕರೆ ಸಾಕು ಮೂರ್ತಿಯನ್ನು ತಂತಾನೇ ಬಿಂಬಿಕೊಡುತ್ತದೆ.
- ಶಾಂತಲೆ :** ನೋಡಿದೆಯಾ ರೂವಾರಿ? ನೀನು ಹಿರಿಯರನ್ನು ಅವಮಾನಿಸಲಿಕ್ಕಾಗಿಯೇ ಕಲ್ಲಿನಲ್ಲಿ ದೋಷ ಹುಡುಕಿದಂತಿದೆ.
- ದಂಕಣ :** ಸ್ಥಪತಿಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ ತಾಯಿ. ನನ್ನ ತಾಯಾಣಿಗೂ ಅವರನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ. ಸ್ಥಪತಿಗಳು ಹೇಳಿದಂತೆ ಮೇಲುನೋಟಕ್ಕೆ ಕಲ್ಲು ದೋಷರಹಿತವಾಗಿಯೇ ಇದೆ. ಆದರೆ ದೋಷವಿರುವುದು ಕಲ್ಲಿನ ಅಂತರಂಗದಲ್ಲಿ.
- ಶಾಂತಲೆ :** ಆ ದೋಷ ನಿನ್ನ ಕಣ್ಣಿಗೆ ಹ್ಯಾಗೆ ಬಿತ್ತು?
- ದಂಕಣ :** ಬಾಲ್ಯದಿಂದಲೂ ಕಲ್ಲಿನೊಂದಿಗೆ ಬೆಳೆದಿದ್ದೇನೆ ಪಟ್ಟ ಮಹಾದೇವಿಯವರೆ. ಅವು ತಮ್ಮ ಅಂತರಂಗವನ್ನು ತೇರಿದು ತೋರಿಸಿ ನನಗೆ ತಮ್ಮ ಕಢಿಯನ್ನು ಹೇಳುತ್ತವೆ.
- ಶಾಂತಲೆ :** ಆ ಕಲ್ಲು ಸ್ಥಪತಿಗಳಿಗೂ ತನ್ನ ಅಂತರಂಗ ತೋರಿಸಿರಬೇಕಲ್ಲ?
- ದಂಕಣ :** ಇವರು ನೋಡಿಲ್ಲ. ನೋಡಿದ್ದರೆ ಆ ಕಲ್ಲಿನ್ನು ಅರಿಸುತ್ತಿರಲಿಲ್ಲ.
- ಜಕ್ಕಣ :** (ವ್ಯಂಗ್ಯದಿಂದ) ನಿನಗಿನಾವುದೋ ಮೂರನೆಯ ಕಣ್ಣಿದ್ದಂತೆ ಮೊಳಗುವ ನುಡಿಗಳನ್ನು ಆಡುತ್ತಿರುವೆ ಬಾಲಕ. ನಿನಗೆ ಮಾತ್ರ ಕಂಡಿರುವ ಕಲ್ಲಿನ ದೋಷವನ್ನು ನಾವೂ ನೋಡಬಹುದೆ?
- ದಂಕಣ :** (ಅಷ್ಟೇ ವ್ಯಂಗ್ಯದಿಂದ) ನೋಡಬಹುದು, ನೋಡುವ ಕಣ್ಣಿದ್ದರೆ.
- ಜಕ್ಕಣ :** ಹಾಗಾದರೆ ಪರೀಕ್ಷೆಯಾಗಲಿ.
- ಶಾಂತಲೆ :** ಪರೀಕ್ಷೆಯೆಂದರೆ ಹ್ಯಾಗೆ ಆಗಬೇಕು?
- ಜಕ್ಕಣ :** ವಿಗ್ರಹವನ್ನು ಒಡೆದು ನೋಡುವುದೊಂದೇ ದಾರಿ.
- ಶಾಂತಲೆ :** ರೂವಾರಿ, ನೀನು ಹೇಳಿದಂತೆ ವಿಗ್ರಹದ ಕಲ್ಲಿನ ಒಳಗಡೆ ದೋಷ ಇದೆಯೆಂದಾದರೆ ವಿಗ್ರಹವನ್ನು ಒಡೆದೇ ನೋಡಬೇಕೆಂದಾಯಿತು. ಜವಾಬ್ದಾರಿಯಿಂದ ಹೇಳಿ: ಪ್ರತಿಮೆಯನ್ನು ಒಡೆಯುವುದೆಂದರೆ ಯಾವುದೋ ಹಣ್ಣು ಬಿಂಬಿ ನೋಡಿದಂತಲ್ಲ.
- ದಂಕಣ :** ತಾಯೀ, ನನಗೆ ಕಂಡ ಸತ್ಯವನ್ನಂತೂ ಹೇಳಿದ್ದೇನೆ. ಆದನ್ನು ಒಪ್ಪಿವುದೂ ಬಿಡುವುದೂ ನಿಮ್ಮ



ವಿವೇಕಕ್ಕೆ ಬಿಟ್ಟಿದ್ದು. ಈ ಪ್ರತಿಮೆ ಪೂಜಿಗೆ ಅಹಂವಲ್ಲ ಎನ್ನುವುದಂತೂ ನಿಜ. ಈವರೆಗಿನ ನನ್ನ ಮಾತು ವ್ಯಧಿ ಕಾಲಹರಣವಾಗಿದ್ದರೆ ಕ್ಷಮಿಸಿ, ತಾಯಿ. (ನಮಸ್ಕರಿಸಿ ಹೊರಡುವನು)

ಜಕ್ಕಣ : ನಿಲ್ಲು, ಪಟ್ಟಮಹಾದೇವಿಯವರ ಅಪ್ಪಣಿ ಇಲ್ಲದೆ ಹೊರಟಿದ್ದೀರುಲ್ಲ, ಎಷ್ಟುಯಾ ನಿನ್ನ ಕೊಬ್ಬಿ? ಹೇಳಿಕೊಳ್ಳಲು ಒಬ್ಬ ಗುರುವಿನ ಗುರುತು ಕೂಡ ಇಲ್ಲದ ನೀನು ರೂವಾರಿಯ ಕುಲದಲ್ಲಿ ಹುಟ್ಟಿದವನೆಂಬುದೂ ಹುಸಿ.

ದಂಕಣ : ನೀವು ಸರಸ್ವತೀಪುತ್ರರೆಂದು ಗೌರವ ಪಡೆದಿರಬಹುದು. ನಾನೋಬ್ಬಿ ತಾಯಿಯ ಮಗನೆಂದಾದರೂ ಒಬ್ಬಿಕೊಳ್ಳುವ ಸೌಜನ್ಯ ತೋರಿಸಿ. ನಾನು ರೂವಾರಿ, ನೀವು ತೋರಿಸಿದ ಕಲ್ಲಿನಲ್ಲಿ ವೇಣುಗೋಪಾಲನ ಮೂರ್ತಿ ಕಾಣುತ್ತಿದೆ ಎಂದಾಗ ಹೋದೆಂದು ನೀವೇ ಒಬ್ಬಿಕೊಂಡಿರಲ್ಲವೇ? ನಾನು ರೂವಾರಿಯ ಮಗನೆಂದು ನನ್ನ ತಾಯಿ ಹೇಳಿದಳು. ನಾನು ಒಬ್ಬಿದೆ. ಅಲ್ಲಿಗದು ಮುಗಿಯಿತು. ನಾನು ರೂವಾರಿಗಳ ವಂಶದಲ್ಲಿ ಹುಟ್ಟಿದವನೆಂಬುದೇ ಹುಸಿ ಎಂದಿರಿ. ಆ ಕಲ್ಲಿನಲ್ಲಿರುವ ವೇಣುಗೋಪಾಲನ ಮೂರ್ತಿ ಸರಸ್ವತೀಪುತ್ರರಾದ ನಿಮಗೆ ಇನ್ನೂ ಹೊಳೆದಿರಲ್ಲಿಲ್ಲವಲ್ಲ! ವೇಣು ಹಿಡಿದ ಕೈಗಳ ಸ್ಥಳ ಇದೆಂದು ತೋರಿಸಿದಾಗ ನೀವೇ ಭಲೇ ಬಾಲಕಾ ಅಂದಿರಿ?

ಜಕ್ಕಣ : ಅಯಿತಯ್ಯಾ ನಾನು ಈವರೆಗಿ ಕಲಿತ, ಕಲಿಸಿದ, ಕೆತ್ತಿದ ವಿದ್ಯೆಯೆಲ್ಲ ಹುಸಿ. ನಿನ್ನದೇ ನಿಜವನ್ನೊಣ. ನನಗೇನೋ ನಂಬಿಕೆಯಿದೆ ಪ್ರತಿಮೆಯಲ್ಲಿ ದೋಷವಿಲ್ಲವೆಂದು. ಅದಕ್ಕಾಗಿ ನೀನು ಕೇಳಿದ ಪಣ ಕಟ್ಟಬಲ್ಲಿ. ಪ್ರತಿಮೆಯಲ್ಲಿ ದೋಷವಿದೆಯೆಂದು ಇಷ್ಟು ಗಟ್ಟಿಮುಂಟ್ಯಾಗಿ ಹೇಳುವೆಯಲ್ಲ— ಒಂದು ವೇಳೆ ಅದು ಸುಳ್ಳಾದರೆ ನೀನು ಕಟ್ಟುವ ಪಣ ಏನು?

ದಂಕಣ : ನಾನು ಹೇಳಿದ್ದು ಸುಳ್ಳಾದರೆ ಸುಳ್ಳು ಹೇಳಿದ ನಾಲಗೆಯನ್ನು ಕತ್ತರಿಸಿ ಚೆಲ್ಲುತ್ತೇನೆ. ರೂವಾರಿತನ ಮಾಡುವ ಈ ಕೈಗಳನ್ನು ಕತ್ತರಿಸಿ ಹಾಕುತ್ತೇನೆ. ಒಬ್ಬಿಗೆಯೋ?

ಜಕ್ಕಣ : ಹಾಗಾದರೆ ನನ್ನ ಪಣ ಕೇಳು.

ದಂಕಣ : ನಿಲ್ಲಿಸಿ ಸ್ಥಫತಿಗಳೇ. ಪಣ ಸಮಾನರಲ್ಲಿರಬೇಕು. ನಾನು ನಿಮ್ಮ ಸಮಾನನಲ್ಲ. ವಯಸ್ಸಿನಲ್ಲಿ ಅನುಭವದಲ್ಲಿ, ವಿದ್ಯೆಯಲ್ಲಿ ಕೂಡ ನಾನು ಮಡುಗ. ಇದು ನನ್ನ ವಿದ್ಯೆಯ ಪರೀಕ್ಷೆ, ನಿಮ್ಮದಲ್ಲ. ನಿಮ್ಮ ಪಣವನ್ನು ನಾನು ಒಪ್ಪಲಾರೆ.

ಶಾಂತಲೆ : ಭಲೆ ರೂವಾರಿ! ನಿನ್ನ ಮಾತನ್ನು ಮೆಚ್ಚಿಕೊಂಡೆ. ಎಂಥಾ ಮಹಾತಾಯಿ ನಿನ್ನನ್ನು ಹೆತ್ತಿರಬೇಕಪ್ಪ! ಆ ತಾಯಿಯ ಒಡಲು ತಂಪಾಗಿರಲಿ. ಸ್ಥಫತಿಗಳೇ ತಾಳ್ಳುಯಿರಲಿ. ಪ್ರಾಯವನ್ನು ಅವಿಶ್ವಾಸದಿಂದ ಕಾಣುವುದು ಬೇಡ. ನಿಮ್ಮಿಬ್ಬರಿಗೂ ನಾನು ಹಾಕುವ ಶರತ್ತೊಂದಿದೆ. ಯಾವುದೇ ಪಣಗಳಿಲ್ಲದೆ ಈ ಪರೀಕ್ಷೆ ನಡೆಯಬೇಕು.

ಜಕ್ಕಣ : ಇದು ನಮ್ಮ ಕಲೆಯ ಪರೀಕ್ಷೆ. ಪಣಗಳಿಲ್ಲದೆ ಕಲೆಯ ಸತ್ಯ ಹೊಳೆಯಲಾರದು ಪಟ್ಟ ಮಹಾದೇವಿಯವರೇ.

ಶಾಂತಲೆ : ನೀವು ಮಾಡಿದ ಚೆನ್ನಕೇಶವನ ಪ್ರತಿಮೆ ಶ್ರೀಷ್ಟ ಕಲಾಕೃತಿ ಎಂದು ರೂವಾರಿ ಒಬ್ಬಿಕೊಂಡಿದ್ದಾನೆ. ಅದ್ದರಿಂದ ಇದು ಕಲೆಗಾರಿಕೆಯ ಪರೀಕ್ಷೆಯಲ್ಲ; ಇಬ್ಬರು ಕಲಾಪಿದರ ವೃತ್ತಿಪರೀಕ್ಷೆ. ಅದ್ದರಿಂದ ಪಣದ ಅಗತ್ಯವಿಲ್ಲ.

ಜಕ್ಕಣ : ಕೆಲವು ಸಲ ಹಿಂಸೆಯ ಮೂಲಕವೇ ಪರೀಕ್ಷೆಯ ನಿಣಾಯ ಪ್ರಕಟವಾಗುತ್ತದಲ್ಲವೇ ಮಹಾದೇವಿಯವರೇ?



ಶಾಂತಲೆ : ಭರತ ಬಾಹುಬಲಿಯರ ಪರೀಕ್ಷೆ ಅಹಿಂಸೆಯ ಮೂಲಕ ನಡೆಯಿತೆಂಬುದು ನೆನಪಿರಲಿ ಸ್ಥಪತಿಗಳೇ. ಈಗ ಹೇಳು ರೂವಾರಿ, ಪ್ರತಿಮೆಯ ದೋಷನಿಣಾಯ ಮಾಡುವುದು ಹ್ಯಾಗೆ?

ದಂಕಣ : ಪ್ರಥಮದಲ್ಲಿ ಪ್ರತಿಮೆಯ ಮೈತ್ರಿ ಗಂಧ ಲೇಜಿಸಬೇಕು. ಅದು ಒಣಗುವ ತನಕ ತಡೆದು ಎಲ್ಲ ಒಣಿಗದ ಮೇಲೆ ಮೂರಿತ್ಯ ಯಾವುದಾದರೂ ಭಾಗದಲ್ಲಿ ಹಸಿ ಉಳಿದರೆ ದೋಷ ಅಲ್ಲೇ ಇದೆ ಎಂದು ತಿಳಿಯಬೇಕು. ಆ ಸ್ಥಳದಲ್ಲಿ ಒಡೆದು ನೋಡಿದರೆ ದೋಷವೇನೆಂದು ತಾನೇ ತಿಳಿಯುತ್ತದೆ.

ಶಾಂತಲೆ : ಇದಕ್ಕೆ ಒಟ್ಟಿಗೆಯೇ ಸ್ಥಪತಿಗಳೇ?

ಜಕ್ಕಣ : ಒಟ್ಟಿದೆ ಪಟ್ಟಮಹಾದೇವಿಯವರೆ.

ಶಾಂತಲೆ : ಹಾಗಿದ್ದರೆ ಈಗ ನನ್ನ ಶತ್ರು ಕೇಳಿರಿ: ಈ ಪರೀಕ್ಷೆ ಮಹಾರಾಜರ ಕಟ್ಟಳೆಗೆ ಒಳಗಾಗಿ, ಅವರ ಎದುರಿನಲ್ಲೇ ನಡೆಯಬೇಕು. ಪರೀಕ್ಷೆಯ ನಿಯಮಗಳನ್ನು ಮಾಡುವವರು, ನಿಣಾಯ ಹೇಳುವವರು ಮಹಾರಾಜರೇ. ನಾಳೆ ಮುಂಜಾನೆ ಚಿನ್ನಕೇಶವ ದೇವಾಲಯದ ಸಮೃದ್ಧಿಯಲ್ಲಿ, ಇದೇ ಜಾಗದಲ್ಲಿ ಸೇರೋಣ. ಅಲ್ಲಿಯವರಿಗೆ ಇಬ್ಬರ ನಡುವೆ ಯಾವುದೇ ಮನಸ್ತಾಪ ನಡೆಯಕೂಡದು. ಅಧ್ಯಾವಾಯಿತೆ? ಈಗ ಎಲ್ಲರೂ ಹೊರಡಿ.

(ಎಲ್ಲರೂ ಹೋಗುವರು).

ಧೃತ್ಯಾ ನಾಲ್ಕು

(ಮಾರನೇ ಮುಂಜಾನೆ. ಅದೇ ಸ್ಥಳ, ವಿಷ್ಣುವರ್ಧನ, ಶಾಂತಲೆ ಪೀಠಸ್ಥರಾಗಿದ್ದಾರೆ. ಸುತ್ತ ಅವರ ಪರಿವಾರ. ಜಕ್ಕಣ ಡಂಕಣರು ಚಿನ್ನಕೇಶವನ ಮೂರಿತ್ಯ ಬಳಿ ನಿಂತಿದ್ದಾರೆ. ಮೂರಿತ್ಯ ಮೈತ್ರಿ ಗಂಧಲೇಷಿಸಲಾಗಿದೆ. ಒಣಗಲೆಂದು ಎಲ್ಲರೂ ಕಾಯುತ್ತಿದ್ದಾರೆ).

ವಿಷ್ಣುವರ್ಧನ : ಯಾಕೆ ಆರೋಗ್ಯ ಸರಿಯಿಲ್ಲವೇ ದೇವಿ?

ಶಾಂತಲೆ : ಬೆಳ್ಳಂಬಿಳಿಗು ನಿದ್ರೆಯಿಲ್ಲ ಸ್ವಾಮಿ. ಎರಡು ಗಾಳಿಗಳು ಎದುರೆದುರೆ ಅಪ್ಪಳಿಸಿ ಸುಂಟರ ಗಾಳಿಯಾಗಿ ಸುತ್ತಿ, ಕೇಶವನ ಕಲ್ಲಿನ ಕಟ್ಟಿನಲ್ಲಿ ಮಿಂಚಿನ ಬೆಳಕಾಡಿದಂತೆ ಕನಸಾಯಿತು.

ವಿಷ್ಣುವರ್ಧನ : ಕನಸು ಚಿನ್ನಾಗಿದೆಯಲ್ಲ? ಕೇಶವನ ಕಟ್ಟಿನ ಬೆಳಕಿನಲ್ಲಿ ಸತ್ಯವಾದದ್ದು ಕಂಡೇ ಕಾಣುತ್ತದೆ, ಚಿಂತೆಬೇಡ.

ವಿಷ್ಣುವರ್ಧನ : ಗಂಧದ ಲೇಪನ ಬಹುಭಾಗ ಒಣಿಗಿದೆ. ಇನ್ನೊಂದು ಗಳಿಗೆಯಲ್ಲಿ ಪೂರ್ತಿ ಒಣಗಬಹುದು. ಆಮೇಲೇನು ಸ್ಥಪತಿಗಳೇ?

ದಂಕಣ : ಮಹಾಪ್ರಭು, ಮೂರಿತ್ಯ ಒಳಗೆ ದೋಷವಿದ್ದರೆ ಅಷ್ಟ ಭಾಗ ಒಣಗುವುದಿಲ್ಲ. ಪರೀಕ್ಷೆಯ ನಿಣಾಯವನ್ನು ಮೂರಿತ್ಯಯೇ ನಮಗೆ ನೀಡುತ್ತದೆ.

ವಿಷ್ಣುವರ್ಧನ : ಆಯ್ದು, ವಿಗ್ರಹದ ಕೊಂಡ ಭಾಗ ಒಣಗುವುದಿಲ್ಲ ಅಂತ ಅಂದುಕೊಳ್ಳೋಣ. ಅಂದರೆ ಮೂರಿತ್ಯ ಅಶುದ್ಧವೆಂದಾಯಿತು ಅಲ್ಲವೇ?

ದಂಕಣ : ಹೌದು ಮಹಾಪ್ರಭು.

ವಿಷ್ಣುವರ್ಧನ : ಮೂರಿತ್ಯ ಅಷ್ಟ ಭಾಗ ಒಡೆಯಾಗಿರಲು ಏನು ಕಾರಣ ಎಂದು ನೋಡಬೇಡವೆ?

ದಂಕಣ : ಅದು ಸ್ಥಪತಿಗಳಿಗೂ ತಮಗೂ ಬಿಟ್ಟು ವಿಚಾರ.



విష్ణువదిన : ఒడ్డెయాగుళిద మేలే అష్ట భాగ ఒడెదరూ అష్ట, బిట్టరూ అష్ట, ఆ మూతిక పూజగే అవసరాగువుదిల్ల. అల్లువే స్వచ్ఛిగలే?

ಒಕ್ಕುಣ : ಹೌದು ಮಹಾಪ್ರಭು.

విష్ణువథన : నిమ్మ పరీక్ష ముగిద మేలి నమ్మ పరీక్ష సురువాగువుదల్? అదక్కేను పరిహార?

ಶಾಂತಲೆ : ಹೌದು. ಪರೀಕ್ಷೆಯಲ್ಲಿ ಒಬ್ಬರು ಸೋಲುತ್ತಾರೆ, ಒಬ್ಬರು ಗೆಲ್ಲುತ್ತಾರೆ, ಇಬ್ಬರೂ ಚೆನ್ನಕೇಶವನ ನಿಂಂಡ ಯವನ್ನು ಒಪ್ಪಿಕೊಂಡು ಮುನ್ನಡೆಯುವುದು ಜಾಣತನ. ಸೋಲಿನ ಸೇಡು ಉಳಿಯಬಾರದು.

ವಿಷ್ಣುವರ್ಧನ : ದೇವೀ, ಅದರ ಬೆಂತೆ ನನಗಿರಲಿ. ನಿಂಟಯವನ್ನು ಮೂರ್ತಿ ಕೊಡುತ್ತದಾದರೂ ಅದಕ್ಕೆ ಮಾತು ಕೊಡುವವರು ನಾವು; ಅದನ್ನು ಸಾರುವವರೂ ನಾವೇ! ನಾವು ಕೇಳುವುದಿಷ್ಟು: ನಿಂಟಯ ಏನು ಬೇಕಾದರೂ ಬರಲಿ; ಈ ಮೂರ್ತಿ ಶುದ್ಧವಾಗಿದೆಯೆಂದೇ ನಂಬಿ. ನಾವಾಗಲೇ ಅದರ ಪ್ರತಿಷ್ಠಾಪನೆಗೆ ದಿನ, ಗಳಿಗೆ, ಮುಹೂರ್ತಗಳನ್ನು ನಿಂಟಯಿಸಿದ್ದೇವೆ. ಆ ದಿನ ಅದನ್ನು ನೋಡಲು ನೆರೆರಾಜುದ ಗಣರನ್ನು ಆಮಂತ್ರಿಸಿದ್ದೇವೆ. ಇಂತಿರುವಾಗ ಮೂರ್ತಿ ಭಿನ್ನವಾದರೆ ಮುಹೂರ್ತ ನಿಂಟಯಕ್ಕೆನು ಮಾಡೋಣ? ಅಂದರೆ ನಾವು ನಿಂಟಯಿಸಿದ ಮುಹೂರ್ತಕ್ಕೆ ಸರಿಯಾಗಿ ಇನ್ನೊಂದು ಹೊಸ ಮೂರ್ತಿಯ ನಿರ್ಮಾಣವಾಗಬೇಕು;
ಅದಕ್ಕೆ ನೀವಿಬ್ಬರೂ ಹೊಣೆ. ಅಂದರೆ ಪ್ರತಿಮೆ ಒಡೆದ ಮೇಲೂ ಮುಹೂರ್ತಕ್ಕೆ ಸರಿಯಾಗಿ ಹೊಸ ಮೂರ್ತಿ ಸಿದ್ಧವಾಗುವ ತನಕ ನಿಮ್ಮ ಪರೀಕ್ಷೆ ಇದೆ ಎಂಬುದು ನೆನಪಿರಲಿ.

జక్కణ : అదక్కే నావిబ్బరూ బద్దరాగిద్దేవే మహాప్రభు.

ಡಂಕಣ : ಹೌದು ಮಹಾಪ್ರಭು.

ವಿಷ್ಣುವರ್ಥನ : ಹಾಗಾದರೆ ಸರಿ.

(ಮೂರ್ತಿಯ ಬಹುಭಾಗ ಒಣಗಿ ತೊಡೆಯ ಹತ್ತಿರ ಒಣಗಿಲ್ಲ).

ಡಂಕಣ : ಮಹಾಪ್ರಭು, ತೊಡೆಯ ಭಾಗದಲ್ಲಿ ಹಸಿ ಉಳಿದಿದೆ. ಇನ್ನೂ ಸ್ವಲ್ಪ ಹೊತ್ತು ಕಾಯೋಣ.

ಜಕ್ಕಣ : ಅಗಕ್ಕೆವಿಲ್ಲ ಮಹಾಪುಭು, ಮೋಷವಿದ್ದದ್ದು ನಿಜ. ಅದರೆ ಅದು ಏನೆಂದು ತಿಳಿಯಬೇಕು. ಅಪ್ಪಣಿಯಾದರೆ ನಾನೇ ಅಲ್ಲಿ ಒಡೆದು ನೋಡಲೇ?

ವಿಷ್ಣುವರ್ದನ : ಸ್ವಪ್ತಿಗಳೇ ದುಡುಕಬಾರದು. ಇನ್ನೂ ಸ್ವಲ್ಪ ಹೊತ್ತು ಕಾಯೋಣ. ಚೈತ್ಯಮಾಸದ ಬಿಸಿಲು ಕಾಯುತ್ತಿದೆ. ಈಗ ಒಣಗಿದರೂ ಒಣಗಬಹುದು. ಸಮಾಧಾನವಿರಲಿ.

ಜಕ್ಕಣ : ಅಸಹನೆಯಿಂದ ನನ್ನ ತಲೆ ಕಾಯುತ್ತಿದೆ ಪ್ರಭು, ನಾನೇ ನೋಡುತ್ತೇನೆ.



(ಜಕ್ಕು ಸಣ್ಣ ಸುತ್ತಿಗೆಯಿಂದ ಒದ್ದೆಯಿದ್ದಲ್ಲಿ ಹೊಡೆಯುತ್ತಾನೆ. ಮೂರಿಟ್ಯಾ ತುಂಡೊಂದು ಹಾರುತ್ತದೆ. ಒಳಗೆ ಹಿಡಿ ಮರಳು, ನೀರು ಮತ್ತು ಒಂದು ಕಪ್ಪೆ ಕಾಣುತ್ತದೆ. ಕಪ್ಪೆ ಜಿಗಿದು ಹೊರಬರುತ್ತದೆ. ಎಲ್ಲರೂ ಮಂತ್ರಮೃಗ್ಧರಾಗುತ್ತಾರೆ).

ಜಕ್ಕು : ಪರೀಕ್ಷೆ ಮುಗಿಯಿತು. ನಾನು ಸೋತೆ ಪ್ರಭು. ತಾವು ನಿಣಾಯ ಹೇಳಬಹುದು.

ವಿಷ್ಣುವರ್ಧನ : ನಿಣಾಯ ಕಣ್ಣೆದುರಿಗೇ ಇದೆ ಸ್ಥಾಪತಿಗಳೇ. ವುಂದಿನ ಕ್ರಮವನ್ನು ಕುರಿತು ಪಟ್ಟಮಹಾದೇವಿಯವರು ಹೇಳುತ್ತಾರೆ. ಅವರಿಗೆ ಶಿಲ್ಪಶಾಸ್ತ್ರವೂ ಗೊತ್ತು; ಮನುಷ್ಯ ಷ್ವಾಸೆಯ ಶಿಲ್ಪವೂ ಗೊತ್ತು. ಎರಡರ ಅಂತರಂಗ ಬಹಿರಂಗಗಳೂ ಗೊತ್ತು. ಮುಂದಿನ ಕ್ರಮವನ್ನು ಅವರೇ ಹೇಳಲಿ.

ಶಾಂತಲೆ : ಯುವ ರೂಪಾರಿ ಗೆದ್ದು. ಅದರೆ ಇಬ್ಬರ ಪರೀಕ್ಷೆ ಮುಗಿಯುವುದು ಮುಹೂರ್ತದ ಒಳಗೆ ಚೆನ್ನೆಕೇಶವನ ಇನ್ನೊಂದು ಮೂರಿಟ್ಯಾ ಸಿದ್ಧವಾದಾಗ. ಸ್ಥಾಪತಿಗಳೇ. ಮುಹೂರ್ತಕ್ಕೆ ಸರಿಯಾಗಿ ಹೊಸ ಮೂರಿಟ್ಯಾ ಸಿದ್ಧವಾಗಬೇಕಲ್ಲವೇ? ಸುರುಮಾಡಿ.

- ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರರು ಕನಾಟಕದ ಬೆಳಗಾವಿ ಜಿಲ್ಲೆಯ ಹೊಡಗೇರಿ ಗ್ರಾಮದಲ್ಲಿ ಗ್ರಾಮವರಿ ಏ ರಂದು ಜನಿಸಿದರು. ಕವಿಯಾಗಿ, ಜಾನಪದ ವಿದ್ವಾಂಸರಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ ಇವರು ಪ್ರಸಿದ್ಧರಾಗಿದ್ದಾರೆ. ಸಿರಿಸಂಪಿಗೆ, ಜೋಕುಮಾರ ಸ್ವಾಮಿ, ಮಂಷ್ಯಶ್ರಂಗ, ಕಾಡುಕುದುರೆ ಇವರ ಪ್ರಸಿದ್ಧ ನಾಟಕಗಳು. ಹೇಳತೇನಕೇಳ, ಬೆಳ್ಳಿಮೀನು, ತಕರಾರಿನವರು ಇವರು ರಚಿಸಿದ ಕವನ ಸಂಕಲನಗಳು. ಜೈಸಿದ ನಾಯ್ಕ, ಹುಲಿಯ ನೆರಳು, ಮಹಾಮಾಯಿ ಇವರ ನಾಟಕಗಳು. ಮಕ್ಕಳಿಗಾಗಿ ಅಲಿಬಾಬಾ ಮತ್ತು ನಲವತ್ತು ಕಳ್ಳರು, ಕಟ್ಟಿಕತೆ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಕಂಬಾರರ ಸಿರಿಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಜೋಕುಮಾರ ಸ್ವಾಮಿ ನಾಟಕಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಲಭಿಸಿದೆ. ಇವರ ನಾಟಕಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡು ದೇಶದ ಖ್ಯಾತ ನಿರ್ದೇಶಕರಿಂದ ಪ್ರಯೋಗಗೊಂಡಿವೆ.

- ಈ ನಾಟಕದಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು? ಅದರ ಪಾತ್ರಸಿತ್ರಣ ಮಾಡಿರಿ.
- ‘ಜಕ್ಕು’ ನಾಟಕದ ಪಾತ್ರಗಳನ್ನು ಹಂಚಿಕೊಂಡು ತರಗತಿಯಲ್ಲಿ ಅಭಿನಯಿಸಿರಿ.
- ನಿಮ್ಮ ಶಾಲೆಯ ವಿದ್ಯಾರ್ಥಿಗಳನ್ನು ನಡೆಯಿಸಿರಿ. ಅದಕ್ಕೆ ಆಗತ್ಯವಾದ ಭಿತ್ತಿಪತ್ರ ತಯಾರಿಸಿರಿ.
- ಕಲೆಗಳ ಕುರಿತಾದ ಕಥೆ, ಕವನ, ಚಿತ್ರ, ನಗೆಬರಹ, ಪ್ರಬಂಧ ಇತ್ಯಾದಿಗಳನ್ನು ರಚಿಸಿ, ನಿಮ್ಮ ತರಗತಿಯ ಭಾಗ್ಯನಲ್ಲಿ ಪ್ರಕಟಿಸಿರಿ.



3

ಸ್ವತಂತ್ರ್ಯ - ಸಾಮರಸ್ಯ

ಚಂದ್ರಶೇಖರ ಆಚಾರ್ಡ್

ಫೆಬ್ರವರಿ ೨೫, ೧೯೭೨ರ ಸಂಚಿ, ಕಾಶಿಪಟ್ಟಣದಲ್ಲಿ.

ಸುಮಾರು ಗಂಗೆ ಪಷಣದ ಬಾಲಕನಿಗೆ ಭಡಿ ಏಟಿನ ಶಿಕ್ಷೆ. ಶಿಕ್ಷೆ ವಿಧಿಸಿದವರು ಮ್ಯಾಜಿಸ್ಟ್ರೇಟರು. ಶಿಕ್ಷೆ ಜಾರಿಯಾಯಿತು.

ಒಂದು... ಎರಡು.... ಮೂರು.... ನಾಲ್ಕು..... ಹನ್ನೆರಡು..... ಭಡಿ ಏಟುಗಳನ್ನು ತಿನ್ನುತ್ತಿದ್ದವನು ಗಂಗೆ ಪಷಣದ ಬಾಲಕ. ನಿಷ್ಕರ್ಣಿಯಿಂದ ಭಡಿಯಿಂದ ಬಾರಿಸುತ್ತಿದ್ದವನು. ಚೆನ್ನಾಗಿ ಕೊಬ್ಬಿ ಬೆಳೆದ ಅಪರಾಧಿಯಾದ ಒಬ್ಬ ಜೀವಿ. ಇದರ ಮೇಲ್ಮೈಭಾರತಿ ನಡೆಸುತ್ತಿದ್ದವನು ಪೂಲೀಸ್ ಇನ್‌ಪೇಕ್ಷರ್. ಆ ಬಾಲಕನಿಗೆ ಬೀಳುತ್ತಿದ್ದ ಏಟುಗಳಿಂದ ಆ ಇನ್‌ಪೇಕ್ಷರನಿಗೆ ಸಂತೋಷವಾಗುತ್ತಿತ್ತು. ಅವನು ಬಾಲಕನಿಗೆ ಬೀಳುತ್ತಿದ್ದ ಒಂದೊಂದು ಏಟಿಗೂ ಗಹಗಹಿಸಿ ನಗುತ್ತಿದ್ದ. ಆದರೆ ಈ ಬಾಲಕ ಸ್ವಲ್ಪವೂ ಇದರಿಂದ ದುಃಖಿತನಾಗಲಿಲ್ಲ. ತನಗಾಗುತ್ತಿದ್ದ ನೋವನ್ನು, ಯಾತನೆಯನ್ನು ಸಂತೋಷದಿಂದ ಸ್ವೀಕರಿಸಿದ. ಅವನಿಗೆ ತನ್ನ ದೇಹದ ಮೇಲೆ ಆಗುತ್ತಿದ್ದ ಆಘಾತದ ಪರಿವೆಯೇ ಇರಲಿಲ್ಲ, ಒಂದೊಂದು ಭಡಿ ಏಟಿಗೂ ಭಾರತ್ ಮಾತಾಕೇ ಜೈ, ವಂದೇ ಮಾತರಂ, ಮಹಾತ್ಮ ಗಾಂಧಿಕೇ ಜೈ ಎಂದು ಉಚ್ಚ ಸ್ವರದಲ್ಲಿ ಘೋಷಿಸುತ್ತಿದ್ದ. ಇಂತಹ ಘೋರ ಶಿಕ್ಷೆಗೆ ಆ ಬಾಲಕ ಮಾಡಿದ ಅಪರಾಧವಾದರೂ ಪನ್ನ? ಕಳ್ಳತನವೇ? ದರೋಡೆಯೇ? ಯಾರಾದರೂ ಕೊಲೆಯೇ? ಯಾವುದು ಅಂತಹ ಘೋರ ಅಪರಾಧ?

ಭಾರತವನ್ನು ಪರಕೀಯರ ಆಡಳಿತದಿಂದ ವಿಮುಕ್ತಿಗೊಳಿಸಲು ಸ್ವಾತಂತ್ರ್ಯದ ಚಳುವಳಿ ಆರಂಭವಾಗಿತ್ತು. ಒಂದು ದಿನ ಕಾಶಿಯ ರಸ್ತೆಗಳಲ್ಲಿ ಸ್ವಾತಂತ್ರ್ಯ ಯೋಧರ ಮೇರವಣಿಗೆ ಸಾಗಿತ್ತು. ಮೇರವಣಿಗೆ ಸಂಸ್ಕೃತ ಶಾಲೆಯ ಸಮೀಪಕ್ಕೆ ಬಂದಿತು. “ಭಾರತ್ ಮಾತಾಕೇ ಜೈ... ವಂದೇ ಮಾತರಂ... ಇಂಕಿಲಾಬ್ ಜಿಂದಾಬಾದ್.... ಮಹಾತ್ಮ ಗಾಂಧಿಕೇ ಜೈ” ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಮೇರವಣಿಗೆ ನಡೆದಿತ್ತು. ಇದನ್ನು ಪೂಲೀಸರು ತಡೆದರು. ಮೇರವಣಿಗೆ ಮುಂದುವರಿಸಬಾರದು, ಕೂಡಲೇ ಚದುರಿ ಎಂದು ಆಜ್ಞಾಪಿಸಿದರು. ಅಲ್ಲಿ ಅದನ್ನು ಗೌರವಿಸುವವರು ಯಾರೂ ಇರಲಿಲ್ಲ. ಪೂಲೀಸ್ ಪಡೆ ಲಾಂಗಳನ್ನು ಬೀಳಿತು. ಯಾರಿಗೆ ಎಲ್ಲಿ ಏಟು ಬೀಳುತ್ತದೆ ಎಂಬುದನ್ನು ಯೋಜಿಸದೆ ಮೇರವಣಿಗೆಯನ್ನು ಚದುರಿಸಲು ಪ್ರಯೋಗಿಸಿತು ಪೂಲೀಸರ ದಂಡ. ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳ ತಂಡವೂ ಈ ಮೇರವಣಿಗೆಯಲ್ಲಿ ಪಾಲ್ಯೋಂಡಿದ್ದಿತು. ಅದರಲ್ಲಿದ್ದ ಒಬ್ಬ ಬಾಲಕನಿಗೆ ಇದನ್ನು ನೋಡಿ ಸಹಿಸಲಾಗಲಿಲ್ಲ. ಕೂಡಲೇ ಸಮೀಪದಲ್ಲಿದ್ದ ಒಂದು ಕಲ್ಲನ್ನು ಕೈಗೆತ್ತಿಕೊಂಡು ಸಭ್ರಾ ಇನ್‌ಪೇಕ್ಷರನಿಗೆ ಗುರಿಯಿಟ್ಟು ಎಸೇದ. ಸಭ್ರಾ ಇನ್‌ಪೇಕ್ಷರ್ ಕಿರುಚಿದ, ‘ಹಿಡಿಯಿರಿ ಅವನನ್ನು’ ಪೂಲೀಸರು ಆ ಹುಡುಗನ ಬೆನ್ನಟ್ಟಿದರು. ಚುರುಕಿನ ಆ ಹುಡುಗ ಪೂಲೀಸರ ಕಣ್ಣ ತಪ್ಪಿಸಿ ನಿಮಿಷದಲ್ಲಿ ಮಾಯವಾದ.

ಪೂಲೀಸರು ಅವನ ವಾಸಸ್ಥಳವನ್ನು ಪತ್ತೆಹಚ್ಚಿ ಅವನನ್ನು ಬಂಧಿಸಲು ಹೋದರು. ಹುಡುಗ ಕಂಚಿತ್ತೂ ವಿಚಲಿತನಾಗಲಿಲ್ಲ. ಅವನು ತಾನಾಗಿಯೇ ಪೂಲೀಸರ ವಶವಾದ. ನ್ಯಾಯಾಧಿಕರು ವಿಚಾರಣೆ ನಡೆಸಿದರು. “ಏನು ನಿನ್ನ ಹೆಸರು?” ಅದಕ್ಕೆ ಅವನ ಉತ್ತರ “ಆಚಾರ್ಡ್”. ಆಚಾರ್ಡ್ ಎಂದರೆ ‘ಸ್ವಾತಂತ್ರ್ಯ’. ಅವನಿಗೆ ಹನ್ನೆರಡು ಭಡಿ ಏಟುಗಳ ಶಿಕ್ಷೆಯನ್ನು ವಿಧಿಸಲಾಯಿತು.



ಆ ಬಾಲಕ ಅಂದೇ ನಿಶ್ಚಯಿಸಿದ—‘ಇನ್ನು ಎಂದೂ ಪ್ರೋಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ. ಕಾರಾಗೃಹದಲ್ಲಿ ಕೊಳೆಯುವುದಿಲ್ಲ. ನಾನು ಸ್ವತಂತ್ರ. ಸ್ವತಂತ್ರವಾಗಿಯೇ ಜೀವಿಸುತ್ತೇನೆ. ಸ್ವತಂತ್ರನಾಗಿಯೇ ಮರಣವನ್ನಪೂರ್ತೀನೇ’ ಎಂದು. ಅದರಂತೆ ಅವನು ಜೀವಿಸಿದಷ್ಟು ವರಂಗಳೂ ಪ್ರೋಲೀಸರಿಗೆ ಅವನನ್ನು ಹಿಡಿಯಲಾಗಲಿಲ್ಲ. ಅವರ ಕಣ್ಣೆದುರಿನಲ್ಲಿಯೇ ಒಡಾಡಿದರೂ ಕ್ರಾಂತಿಕಾರಿ ಚಟುವಟಿಕೆಗಳನ್ನು ನಿರ್ದೇಶಿಸುತ್ತಿದ್ದರೂ ಅವರ ಸೇರೆಯಾಳಾಗಲಿಲ್ಲ. ಈ ಬಾಲಕನೇ ಮುಂದೆ ಭಾರತದ ಬಿಡುಗಡೆಗೆ ತನ್ನ ಪ್ರಾಣವನ್ನು ಪಣವಾಗಿಟ್ಟು ಶ್ರಮಿಸಿದ ಪ್ರಖ್ಯಾತ ಕ್ರಾಂತಿವೀರ ಚಂದ್ರಶೇಖರ ಆಜಾದ್.

- ಮೇಲಿನ ಫಟನೆಯನ್ನು ಓದಿದಿರಲ್ಲವೇ? ಭಾರತೀಯರ ಸ್ವಾಭಿಮಾನವನ್ನು ಹುರಿಗೊಳಿಸಲು ಕಾರಣವಾದ ಬ್ರಿಟಿಷರ ದುರಾಡಳಿತೆಯನ್ನು ತರಗತಿಯಲ್ಲಿ ಚಚೆಸಿ ಟಿಪ್ಪಣಿ ಬರೆಯಿರಿ.

ಸ್ವತಂತ್ರ್ಯದ ವರ್ಧಣಾತ್ಮ

ಕಾಲ ಉರುಳಿ, ಶುತ್ತುವು ಮರಳಿ, ಬಂತು ನಮ್ಮು ಶ್ರವಣ
ಹೊಲಕೆ ಪರೀರು, ನೆಲಕೆ ಪರಿರು, ಪಚ್ಚವಾಯ್ತು ಸಿರಿವನಾ
ಬಂಧನವನು ಬಿಡಿಸಿ ಬಿಶ್ರಿ ಬಾಂಧವ್ಯದ ಭಾವನಾ
ಜನ ಜನವೂ ಸ್ವಜನಶೀಲ-ಸ್ವತಂತ್ರ್ಯದ ಜೀವನಾ.

ಹೊರಾಟವು ಇನ್ನೂ ಇದೆ; ಇನ್ನೂ ಇದೆ ಸಾಧನಾ
ಮುಕ್ತರಾದ ಪ್ರಜೀಗಳಿಗೂ ಧರ್ಮದ ಆರಾಧನಾ
ಸ್ವೀರತೆಗೂ ಸ್ವತಂತ್ರ್ಯಕು ಇಮುದು ಅಜಗಜಾಂತರಾ
ಸುವ್ಯವಸ್ಥೆ ಮಹಾತಂತ್ರ, ಬಧತೆ ಬರಿ ಯಂತರಾ.

ಹುಟ್ಟಿ ದಿನವೂ, ಬೆಳೆದ ದಿನವೂ ಮತ್ತೆ ಬಂತು ಈ ದಿನಾ
ದುಡಿಯಬೇಕು, ಕಟ್ಟಬೇಕು ಪ್ರಜಾರಾಜ್ಯ ಜನಮನಾ
ಕೊಲ್ಲಬೇಕು ಸಾಯಬೇಕು ಎನುವಗೋ ರಣಾಂಗಣಾ
ಬದುಕುವವಗೆ ಕೋಲಿನಾಟ, ಬಾಳು ಜೀವರಿಂಗಣಾ.

ಹಡೆದರಾಯ್ತಿ? ಪಡೆಯಬೇಕು ಪಡೆದವರಿಗೆ ಶ್ರೀಕೃಷ್ಣಾ
ಪಕ್ಷ ಪಕ್ಷ ಕಟ್ಟಿದರೂ ಬೇಕು ಶೀಲರಕ್ಷಣಾ
ಮತದ ಹೆಮ್ಮೆ, ಬರಡು ಎಮ್ಮೆ, ಸಫಲವಹುದು ಎಚ್ಚರಾ
ಮನೆಯ ಸುಟ್ಟು ಮಾರ ಸುಟ್ಟು ಅಡಗಬಹುದು ಮಚ್ಚರಾ.

ಅಜ್ಞಾನವ ದಾಟಿ ಬರಲಿ ದೇವತೆಗಳ ಜೀರಸ
ಅಹಂಕಾರ ಮೀಟಿ ತರಲಿ ಜನದ ದಿನದ ಪೌರಾಣ
ಬಾಳಬೇಕೊ? ತಾಳಬೇಕು, ಮೇಳಬೇಕು ಜನರಲಿ
ತಾಳವ್ಯಕ್ತದಂತೆ ನಮ್ಮು ಬಾಳಿ ಸತತ ಕೊನರಲಿ.



ಭಾರತೀಯ ಸ್ವಾತಂತ್ರ್ಯವು ಉದ್ಘಾಟಿಸಿದ ಈ ದಿನ
ವರುಷ ವರುಷ ಮರಳಿದರೂ ನಮಗೆ ನಿತ್ಯನೂತನಾ
ಕಂತಭಕ್ತಿ—ದೇಶಭಕ್ತಿ ಸಾಮರಸ್ಯ ಕ್ಷೇತ್ರದಿ
ಕಂಡೆವಣ್ಣ ಬೇರೆ ಕಣಸು ನಮ್ಮ ಯ್ಯಾದಯ ನೇತ್ರದಿ.

– ದ.ರಾ. ಬೇಂದ್ರೆ

ದ.ರಾ. ಬೇಂದ್ರೆ

‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಗಳಣೆ ಜನಪರಿ ಇಗರಂದು ಧಾರವಾಡದಲ್ಲಿ ಜನಿಸಿದರು. ತಂದೆಯ ಹೆಸರು ರಾಮಚಂದ್ರ ಬೇಂದ್ರೆ, ತಾಯಿ ಅಂಬಷ್ಟ. ಇವರ ಪ್ರಥಮ ಕವನ ಸಂಕಲನ ‘ಕೃಷ್ಣ ಕುಮಾರಿ’ ಗೊಳಿಸಲ್ಪಿತ. ಸೂರ್ಯಪಾನ, ಗರಿ, ನಾದಲೀಲೆ, ಸವೀಗೀತ, ಉಯ್ಯಾಲೆ, ಮೇಘಾದೂತ, ಗಂಗಾವತರಣ, ಅರಳು—ಮರಳು, ಯಕ್ಷ—ಯಕ್ಷಿ, ನಾಕುತಂತಿ, ಮೂತ್ರ ಮತ್ತು ಕಾಮಕಸ್ತುರಿ ಇತ್ಯಾದಿ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವರ ನಾಕುತಂತಿ ಕವನ ಸಂಕಲನಕ್ಕೆ ಗೊಳಿಸಲ್ಪಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಪದ್ಮಲ್ಲಿ ಪ್ರಶಸ್ತಿ, ಸಾಹಿತ್ಯ ಆಜಾಯಂ, ಕನಾಡಟಕ ಕವಿ ಕುಲತೀಲಕ ಮೌದಲಾದ ಬಿರುದುಗಳು ಇವರಿಗೆ ಲಭ್ಯವಾಗಿವೆ. ಗೊಳಿಸಲ್ಪಿತ ಶಿವಮೋಗದಲ್ಲಿ ನಡೆದ ಇನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಗೊಳಿಸಲ್ಪಿತ ಶಿವಮೋಗದಲ್ಲಿ ಮುಂಬಯಿಯಲ್ಲಿ ನಿಧನರಾದರು. ‘ಸ್ವಾತಂತ್ರ್ಯದ ವರ್ಧಣಂತಿ’ ಕವನವನ್ನು ಅವರ ‘ನಮನ’ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

- ‘ಸ್ವಾತಂತ್ರ್ಯದ ವರ್ಧಣಂತಿ’ ಪದ್ಯವನ್ನು ಗುಂಪಿನಲ್ಲಿ ಹಾಡಿರಿ.
- ಪದ್ಯದ ಆಶಯವನ್ನು ಬರೆದು ತರಗತಿಯಲ್ಲಿ ಮಂಡಿಸಿರಿ.
- ಈ ಕೆಳಗಿನ ಪದ್ಯಭಾಗದ ಸ್ವಾರಸ್ಯವನ್ನು ಬರೆದು ತರಗತಿಯಲ್ಲಿ ಮಂಡಿಸಿರಿ.
 - ಸ್ವೀರತೆಗೂ ಸ್ವಾತಂತ್ರ್ಯಕು ಇಹುದು ಅಜಗಜಾಂತರಾ ಸುವ್ಯವಸ್ಥೆ ಮಹಾತಂತ್ರ, ಬದ್ಧತೆ ಬರಿ ಯಂತರಾ.
 - ಹಡೆದರಾಯ್ತಿ? ಪಡೆಯಬೇಕು ಪಡೆದವರಿಗೆ ಶಿಕ್ಷಣಾ ಪಕ್ಷ ಪಕ್ಷ ಕಟ್ಟಿದರೂ ಬೇಕು ಶೀಲರಕ್ಷಣಾ
- ನಿಮ್ಮ ತರಗತಿಯಲ್ಲಿ ನಡೆಯಲಿರುವ ವಿಚಾರಗೋಷ್ಠೀಯಲ್ಲಿ ಮಂಡಿಸಲು ‘ಸ್ವಾತಂತ್ರ್ಯನಂತರದ ಭಾರತ’ ಎಂಬ ವಿಷಯದ ಕುರಿತು ಪ್ರಬಂಧ ಬರೆಯಿರಿ.
- ಸ್ವಾತಂತ್ರ್ಯವು ವಸ್ತುವಾಗಿರುವ ಯಾವುದಾದರೂ ಒಂದು ಕವನವನ್ನು ಸಂಗ್ರಹಿಸಿ ಅದರ ಆಸ್ತಿದನ ಟಿಪ್ಪಣಿ ಬರೆಯಿರಿ.



ಶ್ರೀಪ್ರಕಾಶ

(ಕಥಾಸಂದರ್ಭ: ತನ್ನ ತಂಡೆಯಾದ ನೃಪತುಂಗ ಚಕ್ರವರ್ತಿಯೊಂದ ಅಪವಾನಿತನಾದ ಯುವರಾಜಕುಮಾರ ಕೃಷ್ಣನು ದುಷ್ಪರ ಸಹವಾಸಕ್ಕೆ ಬಲಿಬೀಳುವನು. ಗೆಳಿಯಾದ ಶಂಕರಗಳ ಮತ್ತು ಮಂಗಿಯರ ದುರುಪದೇಶದಂತೆ ತಂಡೆಯೊಂದ ಅಧಿಕಾರವನ್ನು ಕಸಿದುಕೊಳ್ಳಲು ಹೋರಾಡುವನು. ಸಂಚಯ ಸಫಲವಾಗುವುದೆಂದರಿತ ಶಂಕರಗಳನು ಚಕ್ರವರ್ತಿಯಾಗಲಿರುವ ಕೃಷ್ಣನ ಮೇಲೆ ತನ್ನ ಹಿಡಿತವನ್ನು ಬಲಪಡಿಸುವ ಉದ್ದೇಶದಿಂದ ತನ್ನ ಸೋದರಿಯನ್ನಿತ್ತು ವಿವಾಹ ಮಾಡಿಸುವನು. ಅರಸನ ನಿಷ್ಠಾವಂತ ಸೇನಾಪತಿ ಬಂಕರಸನು ಶತ್ರುಗಳೊಡನೆ ಹೋರಾಡಿ ದಂಗೆಯನ್ನಡಗಿಸಿ ಯುವರಾಜಕುಮಾರ ಕೃಷ್ಣನನ್ನು ಸೇರೆಹಿಡಿಯುವನು. ಮರುದಿನ ರಾಜದ್ರೋಹವೆಸಗಿದ ರಾಜಕುಮಾರನನ್ನು ಧರ್ಮಾಂಗಾರದಲ್ಲಿ ವಿಚಾರಣೆಮಾಡುವರು.)

ಮರುದಿನವೇ ಧರ್ಮಾಂಗಾರದಲ್ಲಿ ರಾಜಕುಮಾರನ ವಿಚಾರಣೆ. ಜನ ಕಿಕ್ಕಿರಿದು ನೆರೆಯಿತು. ಗುಣಭದ್ರಾಚಾರ್ಯರು, ಖಾಜ ಸಯ್ಯದ್ ಇಮಾಂ, ಗೋಲಯ ಭಟ್ಟರು, ನಗರ ಶೈಫ್ಲಿಗಳು, ಪ್ರಧಾನಾಮಾತ್ಯರು ಪಂಚಾಗ್ನಿಗಳ ಪ್ರತಿನಿಧಿಗಳಂತೆ ಧರ್ಮಾಂವತಾರರ ಸ್ಥಾನದಲ್ಲಿ ಕುಳಿತಿದ್ದರು.

ಧರ್ಮಾಂವತಾರರ ಇದರು ಬದಿಯಲ್ಲಿ, ಬಿಂಜ್ಗತ್ತಿಯವರ ಕಾವಲಿನ ನಡುವೆ ಅಪರಾಧಿಯಾಗಿ ರಾಜಕುಮಾರ ನಿಂತಿದ್ದು.

ಉಸಿರಸದ್ಯ ಕೇಳುವಪ್ಪು ನಿಶ್ಚಯವಾಗಿತ್ತು ಸಭೆ. ಕೊಂಚ ಹೊತ್ತಿನಲ್ಲೇ ಅತಿ ಸರಳವಾದ ಮದಿಯುಡುಪು ಧರಿಸಿದ ಚಕ್ರವರ್ತಿಗಳು ಉಚಿತ ಪರಿವಾರದೊಂದಿಗೆ ಪ್ರವೇಶಿಸಿ, ಸಭಿಗೆ ವಂದಿಸಿ, ಎಂದಿನಂತೆ ನೇರವಾಗಿ ಧರ್ಮ ಹೀರದ ಮೇಲೆ ಕೂಡದೆ, ಅದರ ಬಳಿ ನಿಂತು ನುಡಿದರು.

“ಇಂದಿನ ವಿಚಾರಣೆ ಎಂದಿನಂತಹದಲ್ಲ, ವಿಶೇಷ ರೀತಿಯದು ಎಂತಲೇ ನಾವು ಧರ್ಮ ಹೀರವನ್ನೇರುವ ಮೊದಲು, ಧರ್ಮಾಂವತಾರರಲ್ಲಿ ಹೇಳಬೇಕಾದ ಮಾತೊಂದಿದೆ”.

“ಅಪ್ಪಣಿ ಕೊಡಿಸಬೇಕು” ಎಂದರು ಧರ್ಮಾಂವತಾರರ ಮುಖ್ಯಸರಾಗಿ ಧರ್ಮಾಂಮಾತ್ಯ ಸ್ಥಾನದಲ್ಲಿ ಕುಳಿತ ಗುಣಭದ್ರಾಚಾರ್ಯರು.

“ಸಾಧಾರಣವಾಗಿ ಧರ್ಮ ಹೀರದ ಮೇಲೆ ಕುಳಿತು ಶ್ರೀಪ್ರಕಾಶ ಕೊಡುವ ಅಧಿಕಾರ ನಮಗೆ ಕೊಡಲ್ಪಟ್ಟಿದೆ. ಆದರೆ ಇಂದು ಅಪರಾಧಿಗಳಾಗಿ ನಿಂತಿರುವವರು ರಾಜಕುಮಾರರು. ಶ್ರೀಪ್ರಕಾಶ ಕೊಡಬೇಕಾದವರು ಅವರ ತಂಡಗಳೂ ಆಗಿದ್ದಾರೆ. ರಾಜಕುಮಾರರ ಮೇಲೆ ಹೊರಿಸಲ್ಪಟ್ಟಿರುವ ಆಪಾದನೆ ಭಯಂಕರವಾದ ರಾಜದ್ರೋಹ. ಆದುದರಿಂದ ನಮ್ಮೊಂದ ನ್ಯಾಯ ಪರಿಪಾಲನೆಯಾಗಿರಬಹುದೆಂಬ ಸಂಶಯ ಕೆಲವರಿಗಾದರೂ ಬರುವುದು ಸಹಜವಾಗಿದೆ. ಆದುದರಿಂದ ಈ ಸಭೆ, ತನಗೆ ಯಾರಲ್ಲಿ, ಯಾರ ನಿಷ್ಪಕ್ಷಪಾತ ಬುದ್ಧಿಯಲ್ಲಿ ನಂಬಿಕೆಯಿದೆಯೋ ಅಂಥವರನ್ನು ಈ ಹೀರಕ್ಕೆ ಆರಿಸುವುದು ಉಚಿತವಾದುದು. ನಮಗೂ ಅದು ಮಾನ್ಯವಾಗುತ್ತದೆ. ಆದುದರಿಂದ ಧರ್ಮಾಂವತಾರರು, ಸಭೆ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು” ಎಂದರು ಚಕ್ರವರ್ತಿಗಳು.

“ಚಕ್ರವರ್ತಿಗಳ ನಿಷ್ಪಕ್ಷಪಾತ ಬುದ್ಧಿಯಲ್ಲಿ ನಮಗೆ ನಂಬಿಕೆಯಿದೆ. ಸಭಿಯ ಪರವಾಗಿ ಧರ್ಮಾಂವತಾರರ ಪರವಾಗಿ ನಾನು ಹೇಳುತ್ತೇನೆ— ಎಂದಿನಂತೇ ಪ್ರಭುಗಳು ನ್ಯಾಯಹೀರವನ್ನಲಂಕರಿಸಬಹುದು” ಎಂದು



ಗುಣಭದ್ರಾಚಾಯರು ಹೇಳಿದರು. ಸಭೆಯೂ ಮೌನದಿಂದ ತನ್ನ ಸಮೃತಿಯನ್ನು ಸೂಚಿಸಿತು.

“ಸಭೆಗೆ ನಾವು ಈ ವಿಶ್ವಾಸಕ್ಕಾಗಿ ಕೃತಜ್ಞರಾಗಿದ್ದೇವೆ” ಎಂದು ಚಕ್ರವರ್ತಿಗಳು, ರಾಜಕುಮಾರರತ್ನ ಶಿರುಗಿ “ಅಪರಾಧಿಗಳಿಗೂ ಈ ವಿಷಯದಲ್ಲಿ ಅಭಿಮತ ವ್ಯಕ್ತಪಡಿಸುವ ಅಧಿಕಾರವಿದೆ. ಹೇಳಬೇಕು—ಸಭೆಯ ಮಾತು ಅವರಿಗೂ ಮಾನ್ಯವೇ?”

ರಾಜಕುಮಾರ ತಂದೆಯತ್ತ ನೋಡದೆ ಹೇಳಿದ

“ಚಕ್ರವರ್ತಿಗಳ ನ್ಯಾಯದೃಷ್ಟಿಯಲ್ಲಿ ನನಗೂ ನಂಬಿಕೆಯಿದೆ”. ಆ ಮಾತನ್ನು ಕೇಳಿ ಚಕ್ರವರ್ತಿಗಳು ಸಭೆಗೆ, ಧರ್ಮಾವತಾರರಿಗೆ, ಅಗ್ನಿಗೆ, ಧರ್ಮ ಪೀಠಕ್ಕೆ ವಂದಿಸಿ, ಧರ್ಮ ಪೀಠವನ್ನು ಹತ್ತಿ ಕುಳಿತರು. ಒಂದು ಗಳಿಗೆ ಅವರ ಮೈ ಕಂಪಿಸಿ ಸ್ಥಿರವಾಯಿತು.

ಅವರ ಅಪ್ಪನೆಯಂತೆ ಅಧಿಕಾರಿಗಳು ರಾಜಕುಮಾರನ ಮೇಲೆ ಹೊರಿಸಲ್ಪಟ್ಟ ಆಪಾದನೆಯನ್ನು ಸಭೆಗೆ ಹೇಳಿದರು.

“ಈ ಆಪಾದನೆಯ ವಿಷಯದಲ್ಲಿ ಅಪರಾಧಿ ಹೇಳುವುದೇನಾದರೂ ಇದೆಯೇ?”—ಚಕ್ರವರ್ತಿಗಳು ಕೇಳಿದರು.

“ಇಲ್ಲ”— ರಾಜಕುಮಾರ ಉತ್ತರಕೊಟ್ಟು.

“ಈ ಆಪಾದನೆಗಳಿಲ್ಲವೂ ನಿಜವೆಂದು ಅಪರಾಧಿ ಒಪ್ಪುತ್ತಾನೆಯೇ?”

“ಆಪಾದನೆಗಳಿಲ್ಲವೂ ನಿಜ”.

“ತನ್ನ ಪರವಾಗಿ ಅಪರಾಧಿ ಏನಾದರೂ ಹೇಳುವುದಿದ್ದರೆ ಹೇಳಬಹುದು”.

“ಹೇಳುವುದು ಏನೂ ಇಲ್ಲ. ಧರ್ಮ ಪೀಠ ತೀಪ್ರು ಕೊಡುತ್ತಬಹುದು”.

“ತುಂಬ ಸಂತೋಷ. ಅಧಿಕಾರಿಗಳು ಹೇಳಿದುದನ್ನು, ಅಪರಾಧಿ ಹೇಳಿದುದನ್ನು—ಎರಡನ್ನೂ ಸಭೆ ಕೇಳಿದೆ. ಅಪರಾಧಿಯ ಮೇಲೆ ರಾಜದೋಹದ, ರಾಜ್ಯದ ವಿರುದ್ಧ ಬಂಡಾಯ ಹೂಡಿದ ಅಪರಾಧಗಳು ಹೇರಲ್ಪಟ್ಟಿವೆ. ಎರಡೂ ಬಹುಗುರುತವಾದ ಅಪರಾಧದ ಆಪಾದನೆಗಳು. ಅಪರಾಧಿ ಆ ಆಪಾದನೆಗಳು ನಿಜವೆಂದು ಒಟ್ಟಿಕೊಂಡಿದ್ದಾನೆ. ಈಗ ಉಳಿದಿರುವುದು, ನಾವು ತೀಪ್ರು ಕೊಡುವುದೊಂದೇ. ಈ ಅಪರಾಧಗಳಿಗೆ ಧರ್ಮಶಾಸ್ತ್ರಗಳ ರೀತಿಯಾಗಿ ವಿಧಿಸಲ್ಪಟ್ಟಿರುವ ಶಿಕ್ಷೆ ಮರಣದಂಡನೆ. ಅಲ್ಲವೇ ಧರ್ಮಾವತಾರರೇ?”

“ಆಹುದು ಪ್ರಭು”.

“ಆದರೂ ಕೆಲವು ಸಂದರ್ಭಗಳಲ್ಲಿ ಕರುಣೆ ತೋರುವ ಅಧಿಕಾರವೂ ಈ ಪೀಠಕ್ಕೆ ಕೊಡಲ್ಪಟ್ಟಿದೆ. ಆಹುದೇ?”

“ಆಹುದು ಪ್ರಭು”.

“ದಯೆ ಧರ್ಮದ ಮೂಲ, ಕರುಣೆ ನ್ಯಾಯಪೀಠದ ಅಸ್ತಿಭಾರ, ಆದುದರಿಂದ ಒಮ್ಮೆಯೇ ಗುರುತರವಾದ ಅಪರಾಧಗಳು ನಡೆದ ಸಂದರ್ಭದಲ್ಲೂ ಕರುಣೆ ತೋರುವುದು ಅಥರ್ವವಾಗಲಾರದು. ಆದುದರಿಂದ, ಈ ಸಂದರ್ಭದಲ್ಲೂ ಅಪರಾಧಿ ಕರುಣೆಯನ್ನು ನಿರೀಕ್ಷಿಸಿರುತ್ತಾನೆ ಸಭೆಯೂ ಅದನ್ನೆ ಬಯಸುತ್ತಿರಬಹುದು. ಇಂದು ನಮ್ಮೆ ದುರು ನಿಂತಿರುವ ಅಪರಾಧಿ ಸಾಮಾನ್ಯ ಪ್ರಜೆಯಲ್ಲ, ವಿದೇಶೀಯನಲ್ಲ, ರಾಜ್ಯದ ಶತ್ರುವಲ್ಲ—ರಾಜಕುಮಾರ; ಚಕ್ರವರ್ತಿಗಳ ಜೀರಸಪ್ತತ್ರರು; ಮುಂದೆ ಈ ರಾಜ್ಯಕ್ಕೆ ಅಧಿಕಾರಿಗಳಾಗಬೇಕಾಗಿದ್ದವರು. ಅವರ ಮೇಲೆ ಹೊರಿಸಲ್ಪಟ್ಟಿರುವ ಆಪಾದನೆ, ಈ ಸಿಂಹಾಸನದ ವಿರುದ್ಧ ಬಂಡಾಯ ಹೂಡಿದ್ದ ರಾಜಕುಮಾರರು, ನಾವು ಯಾರನ್ನು



ಕಾಪಾಡಬೇಕಾಗಿತ್ತೋ ಅವರ ಮೇಲೆ ಕತ್ತಿ ಎತ್ತಿದ್ದಾರೆ; ಎಲ್ಲಿ ನಿಷ್ಟೆಯಿಂದಿರಬೇಕಾಗಿತ್ತೋ ಅಲ್ಲಿ ದ್ರೋಹ ಬಗೆದಿದ್ದಾರೆ; ಆ ಕಾರಣವಾಗಿ, ಈ ರಾಜ್ಯದ ನಿಷ್ಟೆ ಪ್ರಜೆಗಳ ಜೀವಹಾನಿಗೆ, ರಕ್ತಪಾತಕ್ಕೆ ಕಾರಣರಾಗಿದ್ದಾರೆ; ತಮ್ಮ ದ್ರೋಹದಿಂದ ಈ ರಾಜ್ಯಕ್ಕೆ ಚಿರಸ್ಥಾಯಿಯಾದ ಕಲಂಕವನ್ನು ತಂದಿದ್ದಾರೆ; ಎಂತಲೇ ಇವರು ಮಾಡಿದ ಗುರುತರವಾದ ಅಪರಾಧ ಮತ್ತೆಷ್ಟು ಗುರುತರವಾಗಿದೆ. ಕರುಣೆಗಿರುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ತಮ್ಮ ಕರಾಳ ಕೃತ್ಯೆದಿಂದ ಒಬ್ಬ ಪ್ರಜೆಯನ್ನು ಕೊಂಡವನಿಗೂ ನ್ಯಾಯಪೀಠ ಮರಣದಂಡನೆ ವಿಧಿಸುತ್ತದೆ. ರಾಜಕುಮಾರರು, ಒಬ್ಬರಲ್ಲ ಹಲವಾರು ಮಂದಿ, ನೂರಾರು ಜನ ನಿರಪರಾಧಿಗಳ ಕೊಲೆಗೆ ಕಾರಣವಾಗಿದ್ದಾರೆ. ಇವೆಲ್ಲವನ್ನು ಧೃಷ್ಟಿಯಲ್ಲಿಟ್ಟುಕೊಂಡು, ಧರ್ಮದೇವತೆಯ ಸಾಕ್ಷಿಯಾಗಿ, ಅಗ್ನಿಸಾಕ್ಷಿಯಾಗಿ, ಧರ್ಮಾವತಾರರ ಸಾಕ್ಷಿಯಾಗಿ ತೀಪುರ ಕೊಡುತ್ತೇವೆ. ಈ ಅಪರಾಧಕ್ಕೆ ಶಿಕ್ಷೆ, ಚಿತ್ರಹಿಂಸೆಯಿಂದೊಡಗೂಡಿದ ಮರಣ. ಅಪರಾಧಿ ತನ್ನ ಹೇಯ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾನೆಂದು ನಮಗೆ ತಿಳಿದುಬಂದಿದೆ. ಅಪಾದನೆಯನ್ನು ಧಿಕ್ಕರಿಸದೆ ನ್ಯಾಯಕ್ಕೆ ತಲೆಬಾಗಿದ್ದಾನೆ. ಆದರೆ ಇದಾವುದೂ ಈ ಪಾಪಕ್ಕೆ ಪ್ರಾಯಶ್ಚಿತ್ತವಾಗಲಾರದು. ಆದರೂ ಅದಕ್ಕಾಗಿ ಚಿತ್ರಹಿಂಸೆಯನ್ನು ತಪ್ಪಿಸಿದ್ದೇವೆ. ನ್ಯಾಯಪೀಠ ಹೇಳುತ್ತದೆ—ಅಪರಾಧಿಗೆ ಮರಣದಂಡನೆಯಾಗಲಿ, ಧರ್ಮ ಗೆಲ್ಲಲಿ”.

ಸಿಡಿಲೆನಂತೆ ಅಪ್ಪಳಿಸಿತು ಚಕ್ರವರ್ತಿಗಳಿತ್ತ ತೀಪುರ. ಸಭೆಯು ಗರಬಡಿದಂತೆ ಸ್ತುಪ್ಪವಾಯಿತು ಆ ತೀಪುರನ್ನು ಕೇಳಿ.

“ನ್ಯಾಯಪೀಠದ ತೀಪುರ ಬಗ್ಗೆ ಧರ್ಮಾವತಾರರಾಗಲಿ, ಸಭೆಯಾಗಲಿ, ಅಪರಾಧಿಯಾಗಲಿ ಏನಾದರೂ ಹೇಳುವುದಿದೆಯೇ?”

ಚಕ್ರವರ್ತಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಡುವವ್ಯಾಪಕ ಶಕ್ತಿ ಯಾರಲ್ಲಿಯೂ ಉಳಿದಿರಲಿಲ್ಲ. ಎಲ್ಲರ ಉಸಿರೂ ಸಿಕ್ಕಿಕೊಂಡಂತಿತ್ತು. ಒಬ್ಬೊಬ್ಬರ ಎದೆಬಡಿತವೂ ಮತ್ತೊಬ್ಬರಿಗೆ ಕೇಳುವವ್ಯಾಪಕ ಸದ್ಗುರು ಸಭೆಯಲ್ಲಿ, ಕವಿದ ಭೀಕರ ಮೌನವನ್ನು ಮುರಿದು, ಮರಣ ದಂಡನೆಗೆ ಗುರಿಯಾದ ರಾಜಕುಮಾರನೇ ಮಾತನಾಡಿದ. ಆತನ ಧ್ವನಿ ಮರಣ ದಂಡನೆಯನ್ನು ಕೇಳಿ ಗಾಬರಿಯಾದಂತಿರಲ್ಲ, ಸ್ವಿರವಾಗಿತ್ತು. ರುದ್ರಶಾಂತಿಯಿತ್ತು ಆತನ ಮುಖದಲ್ಲಿ.

“ನ್ಯಾಯಪೀಠಕ್ಕೆ ವಂದನೆ, ಧರ್ಮಾವತಾರರಿಗೆ ವಂದನೆ. ಸಭೆಗೆ ನನ್ನ ವಂದನಾಪದಣಿ. ನ್ಯಾಯಪೀಠದ ತೀಪುರ ವಿಷಯದಲ್ಲಿ ಅಪರಾಧಿಯಾದ ನಾನು ಏನಾದರೂ ಹೇಳುವುದಿದ್ದರೆ ಹೇಳಬಹುದೆಂದು ಅಪ್ಪಣಿಯಾಗಿದೆ. ನಾನು ಹೆಚ್ಚಾಗಿ ಹೇಳಬೇಕಾದುದೇನೂ ಇಲ್ಲ. ತೀಪುರನ್ನು ಕೇಳಿ ಸಭೆ ಕೊಂಡ ಕಳವಳಗೊಂಡಂತಿದೆ. ಆದರೆ ಆದಕ್ಕೆ ಕಾರಣವಿಲ್ಲ, ತೀಪುರ ನ್ಯಾಯಬ್ದಧವಾಗಿದೆ. ಷ್ಯಾತ್ಮ್ವವರ್ಕವರ್ಕವಾಗಿ ಹೇಳುತ್ತೇನೆ; ಈ ತೀಪುರ ನನ್ನ ಮೇಲೆ ಮಹಡನುಗ್ರಹ! ರಾಜಪುತ್ರನಾಗಿ ನಾನು ಪ್ರಜೆಗಳಿಗೆ ಎರಡು ಬಗೆದೆ; ಸಿಂಹಾಸನದ ಮೇಲಿನ ಆಸೆಯಿಂದ ಆದಕ್ಕೆ ದ್ರೋಹ ಬಗೆಯಲ್ಲಿಸಿದೆ. ಚಕ್ರವರ್ತಿಗಳ ಮಾತು ನಿಜ. ನನ್ನ ರಾಜ್ಯಕಾಂಕ್ಷೆಯ ರಾಕ್ಷಸಿತ್ಯಾಂಕಿಗಾಗಿ ನೂರಾರು ಜನರ ವಿನಾಕಾರಣ ರಕ್ತಪಾತವಾಯಿತು. ಇಂದಿನ ಪರಿಸ್ಥಿತಿಯಲ್ಲಿ ಸಾವು ನನಗೆ ಸ್ವಾಗತಾರ್ಥ. ಮರಣದಂಡನೆಯನ್ನು ವಿಧಿಸದಿದ್ದರೆ, ಬದುಕಿರಬೇಕೆಂಬ ಭಯಂಕರವಾದ ಶಿಕ್ಷೆಯನ್ನು ವಿಧಿಸಿದ್ದರೆ, ಪಾಪದ ಅರಿವಾದ ನಾನು ಮುಖವೆತ್ತಿ ತಿರುಗಾಡುವ ಬಾಳು ನರಕದುರಿಗಿಂತಲೂ ದುಭರವಾಗುತ್ತಿತ್ತು. ಇಂದು ಈ ಬೇಗೆ ತಪ್ಪಿದೆ. ಈ ಕರುಣೆಗಾಗಿ ನ್ಯಾಯಪೀಠಕ್ಕೆ ಮಣಿಯಾಗಿದ್ದೇನೆ. ಸಭೆಯಲ್ಲಿ ನನ್ನದೊಂದೇ ಪ್ರಾರ್ಥನೆ— ಕೆಟ್ಟ ಕನಸಿನಂತೆ ನನ್ನನ್ನು ಮರೆತುಬಿಡಿ. ರಾಷ್ಟ್ರಕೂಟ ರಾಜ್ಯಕ್ಕೆ ವಿಜಯವಾಗಲಿ, ರಾಷ್ಟ್ರಕೂಟ ರಾಜ್ಯ ಚಿರಾಯುವಾಗಲಿ!”

ರಾಜಕುಮಾರರ ಮಾತನ್ನು ಕೇಳಿ ಎಲ್ಲರ ಹೃದಯವೂ ಕರಗಿ ಕಣ್ಣು ತೇವವಾಯಿತು. ಚಕ್ರವರ್ತಿಗಳ ಹೃದಯಕ್ಕೆ ಉರಿಹೊತ್ತಿಸಿದಂತಾಯಿತು. ಮರಣದಂಡನೆಯ ತೀಪುರನ್ನು ಕೇಳಿ ಬೆದರದೆ, ಅದನ್ನು ಅನುಗ್ರಹವೆಂದೊಷ್ಟಿದ ಮಗನನ್ನು ಆಲಿಂಗಿಸಿಕೊಳ್ಳಬೇಕೆನಿಸಿತು. ಸಾವಿನ ಇದಿರು ಸೋಲಲೀಲ್ಲ—ತಮ್ಮ ಮಗ! ತಮಗೆ ತಾವೇ ಹೇಳಿಕೊಂಡರು.



“ಲಕ್ಷ್ಮಿ ನಿನ್ನ ಮಗ ನರಿಯಾಗಲಿಲ್ಲ. ಇದೊಂದಕ್ಕೆ ಹೆಮ್ಮೆಪಡು ಲಕ್ಷ್ಮಿ”.

ಇದಕ್ಕಿದ್ದಂತೆಯೇ ಸಭೆಯಲ್ಲಿ ಗಜಿಬಿಜಿಯಾಗಿ, ಕಕ್ಷಿರಿದ ಜನ ದಾರಿ ಬಿಟ್ಟು ಸರಿದರು. ಅವಸುಂಥನವತೀಯಾದ ಹೆಸ್ತೋಭ್ರಂಧು, ಚಲಿಸುವ ಶಿಲಾವಿಗ್ರಹದಂತೆ, ಧೀರ ಗಂಭೀರ ಗತಿಯಿಂದ ನಡೆದುಬಂದು, ನ್ಯಾಯಪೀಠಕ್ಕೆ ನಮಸ್ಕಾರಿಸಿ— “ರಾಜ್ಯ ಶ್ರೀಯರು ಹೀಗೆ ಬಹಿರಂಗವಾಗಿ ಸಫೇಗೆ ಬರಬಾರದು. ಆದರೂ ಅನಿವಾಯಕವಾಗಿ ಬರಬೇಕಾಗಿ ಬಂದ ನನ್ನ ಅವಿನಯವನ್ನು ಮನ್ಮಿಸಿ ನನ್ನ ಮನವಿಯನ್ನು ಲಾಲಿಸಬೇಕು” ಎಂದಳು.

ಚಕ್ರವರ್ತಿಗಳಿಗೆ ಆಕೆ ಯಾರೆಂದು ತಿಳಿಯದು. ಆದರೂ ಆಕೆಯ ಧ್ವನಿ ಕೇಳಿ ಏಕೋ ಅವರ ವದೆ ತುಂಬಿಬಂತು.


“ನೀನಾರು ತಾಯಿ, ನಿನಗೆ ನ್ಯಾಯಪೀಠದಿಂದ ವಿನಾಗಬೇಕು?” ಎಂದು ಕೇಳಿದರು.

“ಪ್ರಭು, ನಾನು ಚೇದಿಯ ರಾಜಕುಮಾರಿ. ಮರಣದಂಡನೆಗೆ ಗುರಿಯಾದ ಅಪರಾಧಿಗಳ ವಿವಾಹಿತ ಶ್ರೀ, ನ್ಯಾಯವನ್ನು ಬೇಡಿ ತಮ್ಮಿದಿರು ಬಂದಿದ್ದೇನೆ. ನ್ಯಾಯವನ್ನು ದಯಪಾಲಿಸಬೇಕು”.

ಆಕೆಯ ಮಾತನ್ನು ಕೇಳಿ ಚಕ್ರವರ್ತಿಗಳಿಗೆ ದಿಗ್ಂ ಮೇಯಾಯಿತು. ಇದುರಿಗೆ ನಿಂತಿರುವವರು ಅಪರಿಚಿತ ಶ್ರೀಯಲ್ಲ; ತಮ್ಮ ಸೋಸೆ; ಮಗನ ಮಡದಿ. ಆದರೆ ಅವರಿಗೇ ಈ ವಿಚಾರ ತಿಳಿದಿರಲಿಲ್ಲ. ಇದು ನಿಜವೇ?

“ನೀನಾಡುತ್ತಿರುವ ಮಾತು ನಿಜವೇ ರಾಜಕುಮಾರಿ?”

“ನಾನು ಅಪರಾಧಿಯ ಪತ್ನಿ ಆದರೂ ಸುಖ್ಯಾಡಿ ಅಭ್ಯಾಸವಿಲ್ಲ ಪ್ರಭು. ರಾಜಕುಮಾರರನ್ನೇ ಕೇಳಬಹುದು, ಬಂಕರಸರೂ ಬಲ್ಲರು”.



“ಆಕೆಯಾಡುತ್ತಿರುವ ಮಾತು ನಿಜ” ಎಂದರು ನೈತಿಯ ಮೇಲೆ ಕ್ಯಾಹೊತ್ತು ಕುಳಿತ್ತಿದ್ದ ಬಂಕರಸು.

“ನಮಗೇಕೆ ಹೇಳಲಿಲ್ಲ?”

“ಹೇಳಬೇಕೆಂದಿದ್ದೆ. ಅದರೆ ಪ್ರಭುಗಳು ಯಾವ ಮಾತಿಗೂ ಅಪಕಾಶ ಕೊಡಲಿಲ್ಲ”.

“ಆಯಿತು. ಈಗ ಅದನ್ನು ಯೋಚಿಸಿ ಫಲವಿಲ್ಲ. ನಿನ್ನದೇನು ಬೇಡಿಕೆ ತಾಯಿ?”

“ಪ್ರಭುಗಳು ಧರ್ಮಾಂಶವಾರರು. ಅಪರಾಧಿಗೆ ನ್ಯಾಯವಾದ ದಂಡನೆಯನ್ನು ವಿಧಿಸಿರುವಿರಿ. ತಮ್ಮ ಶೀಫಿಂಗ್ ಎದುರಾಡುವುದಿಲ್ಲ. ಅದರೂ ನಿರಪರಾಧಿಯಾದ ನನಗೆ ಭಯಂಕರ ಶಿಕ್ಷೆ ವಿಧಿಸಿದ್ದೀರ. ಅದರಿಂದ ಬಿಡುಗಡೆ ಮಾಡಿ. ಅಷ್ಟನ್ನು ಬೇಡಲೆಂದು ಬಂದೆ”.

“ನಿನಗೆ ನಾವು... ಶಿಕ್ಷೆ..... ಭಯಂಕರ ಶಿಕ್ಷೆ ವಿಧಿಸಿದ್ದೇವೆಯೇ?”—ದಿಗ್ವಾಂತರಾಗಿ ಕೇಳಿದರು ಚಕ್ರವರ್ತಿಗಳು.

“ಆಹುದು ಪ್ರಭು. ವೈಧವ್ಯದ ಭಯಂಕರ ಶಿಕ್ಷೆಯನ್ನು ವಿಧಿಸಿದ್ದೀರು”.

“ಅದರೆ ಅಪರಾಧಿಗೆ ದಂಡನೆ ಮಾಡದಿರುವುದು ಸಾಧ್ಯವಿಲ್ಲ ರಾಜಕುಮಾರಿ”.

“ದಂಡನೆ ಮಾಡಬಾರದೆಂದು ಬೇಡುವುದೂ ಇಲ್ಲ. ನಾನು ಅವರ ಸಹಧರ್ಮಿಂಗೆ, ಅವರು ಬಂಡಾಯಗಾರರೆಂದು ಅರಿತೂ, ಅವರನ್ನು ವಿವಾಹವಾದುದರಿಂದ ಅವರ ಅಪರಾಧದಲ್ಲಿ ಅಧರಾಪಾಲು ನನ್ನದು, ಅದುದರಿಂದ ನ್ಯಾಯಪೀಠದಲ್ಲಿ ನಾನು ಬೇಡುವುದಷ್ಟೆ; ಯಾವ ಅಪರಾಧಕ್ಕಾಗಿ ಅವರಿಗೆ ಮರಣದಂಡನೆ ವಿಧಿಸಿದರೋ ಅದೇ ಅಪರಾಧಕ್ಕಾಗಿ ನನಗೂ ಮರಣದಂಡನೆಯನ್ನು ವಿಧಿಸುವ ಕೃಪೆ ಮಾಡಬೇಕು. ಮಾತು ಅತಿಯಾಗಿ ಆಡಿದೆ, ಕ್ಷಮಿಸಿ. ವೈಧವ್ಯದ ಭೀತಿಯಿಂದ ಬಿಡುಗಡೆ ಮಾಡಿ, ಶಿಕ್ಷೆಯ ಅನುಗ್ರಹ ಮಾಡಿ”.

ರಾಜಕುಮಾರಿ, ಸಿಂಹಾಸನದ ಇದಿರು ಬಾಗಿ ಬೇಡಿದಳು. ಚಕ್ರವರ್ತಿಗಳು ಎರಡು ಗಳಿಗೆ ಮಾತನಾಡದೆ ಆಕೆಯನ್ನು ನೋಡಿದರು. ಅಂಥ ಸತೀಯನ್ನು ಪಡೆದ ಮುಗನ ಬಾಳು ಧನ್ಯ ಎನಿಸಿತು. ‘ಲಕ್ಷ್ಮಾಣ ನಿನಗೆ ತಕ್ಕ ಸೋಸೆ’ ಎಂದು ಮೆಚ್ಚಿಕೊಂಡರು. ಅದರೂ ಆ ಮೆಚ್ಚಿಗೆಯನ್ನು ಹ್ಯಾದಯದಲ್ಲೇ ಹುದುಗಿಸಿ ಮನಸಿನ ವಿಕಾರವನ್ನು ಕೊಂಡಪೂ ತೋರದ ಧನ್ಯನಿಯಲ್ಲಿ ಹೇಳಿದರು—

“ನೀನಾಡುವುದು ಕುಲಸ್ತ್ರೀಗೆ ಸಹಜವಾದ ಮಾತು ರಾಜಕುಮಾರಿ. ಧನ್ಯ ನೀನು. ಅದರೆ ಅಪರಾಧಿಯಾದ ಪತಿಗೆ ವಿಧಿಸಿದ ಶಿಕ್ಷೆಯನ್ನೇ ಸತೀಗೂ ವಿಧಿಸಬೇಕೆಂದು ಯಾವ ಶಾಸ್ತ್ರವೂ ಹೇಳಿಲ್ಲ. ನಿನ್ನ ಬೇಡಿಕೆಯನ್ನು ನಿರಾಕರಿಸಲು ವೈಧವ್ಯಾಗುತ್ತದಾದರೂ ಉಪಾಯವಿಲ್ಲ. ನಿನ್ನ ಬೇಡಿಕೆಯನ್ನು ನೆರವೇರಿಸಲು ಸಾಧ್ಯವಿಲ್ಲ. ಅದುದರಿಂದ ಕ್ಷಮಿಸು ತಾಯಿ—ಧರ್ಮಾಂಶವಾರರಿಗೆ ನ್ಯಾಯ ಪೀಠದ ಶೀಫು ಸಮೃತವಾಗಿದ್ದರೆ, ಅಪರಾಧಿಯನ್ನು ಇಲ್ಲಿಂದ ಕರೆದೊಯ್ದಬಹುದು. ನಾಳೆ ಪ್ರಾತಃಕಾಲ ಸೂರ್ಯೋದಯದ ಮೊದಲು ಶೀಫು ಕಾರ್ಯಗತವಾಗಲಿ” ಎಂದರು.

ಚಕ್ರವರ್ತಿಗಳ ಮಾತು ಕೇಳಿದ ರಾಜಕುಮಾರಿ ಬುಡ ಕತ್ತರಿಸಿದ ಬಾಳಿಯಂತೆ ನೆಲಕ್ಕೆ ಉರುಳಿದಳು. ಅದನ್ನು ನೋಡಲಾರದೆ ರಾಜಕುಮಾರ ತೋಳುಗಳಲ್ಲಿ ಮುಖ ಹುದುಗಿಸಿದ.

“ಪ್ರಭೂ ರಾಜಕುಮಾರನನ್ನು ಕ್ಷಮಿಸಬೇಕು. ಅವರಿಗೆ ಬದಲು ನನ್ನ ಪ್ರಾಣಕೊಡಲು ಸಿದ್ಧವಾಗಿದ್ದೇನೆ” ಎಂದು ಪೀಠದಿಂದ ಸಿದಿದೆದ್ದ ಹೇಳಿದರು ಬಂಕರಸರು. ಅವರ ಮಾತಿಗೆ ಕಾದಿದ್ದಂತೆ ಸಭೆಗೆ ಸಭೆಯೇ “ಕ್ಷಮೆ.....



ಕ್ಷಮಾದಾನ ನೀಡಿ”.....

“ಬಂಕರಸರು ಅಪರಾಧಿಗಾಗಿ ಪ್ರಾಣ ಕೊಡುತ್ತೇನೆ ಎನ್ನುತ್ತಾರೆ. ಅವರ ಜೀವಾಯಿ, ಕರುಣೆ ಅಭಿನಂದನೀಯವಾದುದು. ಆದರೆ ಒಬ್ಬರ ಅಪರಾಧಕ್ಕಾಗಿ ಮತ್ತೊಬ್ಬರಿಗೆ ಶಿಕ್ಷೆ ವಿಧಿಸಿ ತೃಪ್ತರಾಗುವ ಅಧಿಕಾರ ನಮಗಿಲ್ಲ. ಹಾಗೆ ಮಾಡಿದಲ್ಲಿ ನ್ಯಾಯ ನೀತಿಯ ಅಸ್ತಿಭಾರವನ್ನು ಕಳಿದುಕೊಂಡ ಶುದ್ಧ ರಕ್ತದಾಹವಾಗುತ್ತದೆ. ಆದುದರಿಂದ ಬಂಕರಸರು ಮನ್ನಿಸಬೇಕು. ಪ್ರಜೆಗಳೂ ರಾಜಕುಮಾರನ ಮೇಲಿನ ಅಭಿಮಾನದಿಂದ ನ್ಯಾಯಕ್ಕೆ ಅಡ್ಡ ಬರಬಾರದೆಂದು ಬೇಡುತ್ತೇವೆ” ಎಂದರು ಚಕ್ರವರ್ತಿಗಳು, ತಮ್ಮದೇಯಲ್ಲಾಗುತ್ತಿದ್ದ ಭಯಂಕರ ಒಳತೋಟಿಯನ್ನು, ಧ್ವನಿಯಲ್ಲಿ ತೋರಗೊಡದೆ.

“ಸದ್ಗು” ಎಂದು ಕಾವಲುಗಾರರು ಸಭೆಯಲ್ಲಿ ಕೂಗಿ ಸದ್ಗುಡಗಿಸಿದರು. ಸಭೆಯ ಗದ್ದಲ ಕೊಂಚ ಶಾಂತವಾದ ಮೇಲೆ ಅದುವರೆಗೂ ಸುಮ್ಮನೆ ಕುಳಿತ್ತಿದ್ದ ಗುಣಭದ್ರಾಚಾರ್ಯರು ಎದ್ದು ನಿಂತು ಹೇಳಿದರು—

“ಚಕ್ರವರ್ತಿಗಳು ನ್ಯಾಯಪೀಠದಿಂದ ಕೊಟ್ಟ ತೀಪ್ರು ಧರ್ಮ ಸಮ್ಮತವಾಗಿದೆ. ಅದು ಸರಿ ಎಂದು ನಾವು ಅನುಮೋದಿಸುತ್ತೇವೆ. ಆದರೆ ಪ್ರಜಾಕೋಟಿ ರಾಜಕುಮಾರರಿಗೆ ಕ್ಷಮೆದೋರಬೇಕೆಂದು ಹೇಳುವುದಾದರೆ, ಚಕ್ರವರ್ತಿಗಳ ಪ್ರಜೆಗಳ ಅಜ್ಞೆಯನ್ನು ಮನ್ನಿಸಬೇಕು, ರಕ್ಷೆ-ಶಿಕ್ಷೆ ಎರಡರಲ್ಲಿ ಪ್ರಜೆಗಳಿಗೆ ಪರಮಾಧಿಕಾರ. ಚಕ್ರವರ್ತಿಗಳ ಪ್ರಜೆಗಳ ಆಕಾಂಕ್ಷೆಯನ್ನು ಕಾರ್ಯರೂಪಕ್ಕೆ ತರುವ ಸಾಧನ ಮಾತ್ರ. ಆದುದರಿಂದ ರಾಜಕುಮಾರರಿಗೆ ಕ್ಷಮೆ ನೀಡಬೇಕೆಂಬುದೇ ಪ್ರಜೆಗಳ ಇಚ್ಛೆಯಾದರೆ, ಚಕ್ರವರ್ತಿಗಳು ಅದನ್ನು ನಡೆಸಬೇಕು”.

ಗುಣಭದ್ರಾಚಾರ್ಯರು ಹೇಳಿದುದನ್ನು ಕೇಳಿ ಸಭೆ ಒಕ್ಕೂರಲಿನಲ್ಲಿ ಜೀರಿತು— “ರಾಜಕುಮಾರರಿಗೆ ಕ್ಷಮಾದಾನ ನೀಡಿ”.

ಮತ್ತೆ ಗದ್ದಲವಡಗಿದ ಮೇಲೆ, ಚಕ್ರವರ್ತಿಗಳು ಎದ್ದು ನಿಂತು ಹೇಳಿದರು—

“ಆಚಾರ್ಯರು ಅಪ್ಪಣಿ ಕೊಡಿಸಿದಂತೆ ನಾವು ಪ್ರಜೆಗಳ ಇಚ್ಛೆಯನ್ನು ನೆತ್ತಿಯ ಮೇಲೆ ಹೊತ್ತು ನಡೆಸುವ ಕಾರ್ಯಭಾರಿಗಳು. ಕ್ಷಮಾದಾನವೇ ಅವರಿಚ್ಛೆಯಾದಲ್ಲಿ ಹಾಗಾಗಲಿ”.

ಚಕ್ರವರ್ತಿಗಳ ಮಾತನ್ನು ಕೇಳಿ ಸಭೆ ಜಯಧ್ವನಿ ಮಾಡಿ ತನ್ನ ಮೆಚ್ಚೆಯನ್ನು ಸೂಚಿಸಿತು. ಚಕ್ರವರ್ತಿಗಳ ಅಪ್ಪಣಿಯಂತೆ ಕಾವಲವರು ರಾಜಕುಮಾರನನ್ನು ಬಂಧಿಸಿದ್ದ ಸಂಕಲೀಗಳನ್ನು ಬಿಟ್ಟಿದ ಬಳಿಕ ಚಕ್ರವರ್ತಿಗಳು ಹೇಳಿದರು—

“ಪ್ರಜೆಗಳ ಅಭಿಮಾನದಿಂದ ಇಂದು ರಾಜಪುತ್ರರಿಗೆ ಪುನರ್ಜಣನ್ನಾಗಿದೆ. ಅವರು ಈ ಪ್ರೇಮಕ್ಕೆ ಪಾತ್ರರಾಗುವಂತೆ ಬದುಕಲೆಂದು ಬಯಸುತ್ತೇವೆ. ಇಂದು ನಮಗೆ ಪುನರ್ಜಣನ್ನುವಿತ್ತೆ ಪ್ರಜೆಗಳ ಮಕ್ಕಳಂತೆ ರಾಜಕುಮಾರರು ಬದುಕಲಿ. ಪ್ರಜಾಕೋಟಿಯ ಪ್ರೇಮ ಸಾಧನ ಕಾಗಲಿ”

ಬಂಧಮುಕ್ತನಾದ ರಾಜಕುಮಾರ ಸಭೆಗೆ ವಂದಿಸಿ—

“ಇಂದಿನಿಂದ ನಮ್ಮ ಭಾಳು ನಿಮ್ಮ ಸೇವೆಗೆ ಮೀಸಲು” ಎಂದ. ಮತ್ತೊಮ್ಮೆ ಸಭೆ ಜಯಫೋಷ ಮಾಡಿತು. ಆ ಗದ್ದಲದಲ್ಲಿ ಮೂರ್ಖೀಯಿಂದ ತಿಳಿದೆದ್ದ ರಾಜಕುಮಾರಿ ಬಂಧಮುಕ್ತನಾದ ಪತಿಯನ್ನು ಕಂಡು, ಪೀಠದಿಂದಿಳಿದು ಬರುತ್ತಿದ್ದ ಚಕ್ರವರ್ತಿಗಳ ಪಾದಕ್ಕೆ ನಮಸ್ಕರಿಸಿದಳು, ರಾಜಕುಮಾರನೂ ತಂದೆಗೆ ನಮಸ್ಕರಿಸಿದ.

“ಅಪ್ಪಣಿ, ನೀವು ನನ್ನನ್ನು ಕ್ಷಮಿಸಿದ್ದೀರಾ?” ಎಂದು ಬೇಡಿದ. ಕಂಬನಿಯಿಂದ ಅವರ ಕಾಲು ತೋಳಿದ.



“ಕ್ರಿಷ್ಣ...” ಎಂದು ಏನೋ ಹೇಳಿಹೋದರು ಚಕ್ರವರ್ತಿಗಳು. ಆದರೆ ಮಾತನಾಡಲಾಗದೆ ಅವರ ಗಂಟಲು ಬಿಗಿದು ಬಂದಿತು. ನಮಸ್ಕರಿಸಿದ ಸೋಸೆಯ ತೋಳು ಹಿಡಿದೆತ್ತಿ, ಮೃದುವಾಗಿ ಹೇಳಿದರು—

“ನಿನ್ನ ಮಾಂಗಲ್ಯ ಭಾಗ್ಯ ದೊಡ್ಡದು ತಾಯಿ. ನನ್ನ ಮಗನನ್ನು ಉಳಿಸಿಕೊಟ್ಟೇ. ಬಾ ಮಗೂ. ನಿನಗೆ ಅರಮನೆ ಕಾದಿದೆ”.

ಮಗ, ಸೋಸೆಯರ ನಡುವೆ ನಿಂತ ಚಕ್ರವರ್ತಿಗಳನ್ನು ಕಂಡು ಸಭೆ ಆನಂದದಲ್ಲಿ ಹುಜ್ಜಾಗಿ ಜಯಫೋಷ ಮಾಡಿತು.

“ಉಫೇ ಉಫೇ.. ಅಮೋಫೇವಷ್ಟ ಚಕ್ರವರ್ತಿ ಉಫೇ..... ರಾಜಕುಮಾರ ಕ್ರಿಷ್ಣಪ್ರಭು ಉಫೇ ಉಫೇ....”

ಚಕ್ರವರ್ತಿಗಳ ಕೆವಿ ಆ ಜಯಧ್ವನಿಯನ್ನು ಮಧುವನ್ನು ಹಿರುವ ದುಂಬಿಯಂತೆ ಹಿರಿತು. ಆದರೆ ಕಂಬನಿದುಂಬಿ ಮಂಜಾದ ಕಣ್ಣಿಗಾವುದೂ ಕಾಣಲಿಲ್ಲ. ಮನಸ್ಸು ಗತಿಸಿದ ಪತ್ತಿಯನ್ನು ನೆನಸುತ್ತಿತ್ತು.

— ತ.ರಾ. ಸುಭೂರಾವ್

ತ.ರಾ. ಸುಭೂರಾವ್

ತಳುಕಿನ ರಾಮರಾಯ ಸುಭೂರಾವ್ ಅವರು ಗಣಾರ್ಥ ಎಪ್ಪಿಲ್ಲ ಎಂಬಂದು ಚಿತ್ರದುಗಳ ಮಲೆಬೆನ್ನಾರಿನಲ್ಲಿ ಜನಿಸಿದರು. ಇವರ ತಂದೆ ತಳುಕಿನ ರಾಮಸ್ವಾಮಯ್ಯ, ತಾಯಿ ಸೀತಮ್ಮ. ಅನಕ್ಕೆ ಇವರಾಹಿತ್ಯಗುರು. ರೂಪಸಿ, ಮನೆಗೆ ಬಂದ ಮಹಾಲಕ್ಷ್ಮಿ, ತೋಟ್ಟಿಲು ತೋಗಿತು, ಗಿರಿಮಲ್ಲಿಗೆಯ ನಂದನದಲ್ಲಿ-ಇವು ಪ್ರಸಿದ್ಧ ಕಥಾ ಸಂಕಲನಗಳಾಗಿವೆ. ರಕ್ತತಪ್ತಣ, ಮಸಣದ ಹಾವು, ಜೀತದ ಜೀವ, ಚಂದನದ ಗೊಂಬಿ, ನಾಗರ ಹಾವು, ಬೆಂಕಿಯ ಬಲೆ ಮೋದಲಾದ ಸಾಮಾಜಿಕ ಕಾದಂಬರಿಗಳನ್ನೂ ಸ್ವಪತುಂಗ, ಕಂಬನಿಯ ಕುಯಿಲು, ರಕ್ತರಾತ್ರಿ, ದುಗಾಸ್ತಮಾನ, ತಿರುಗುಬಾಣ, ಹಂಸಗಿತೆ ಇತ್ಯಾದಿ ಐತಿಹಾಸಿಕ ಕಾದಂಬರಿಗಳನ್ನೂ ರಚಿಸಿದ್ದಾರೆ. ಗಣಾರ್ಥಲ್ಲಿ ‘ದುಗಾಸ್ತಮಾನ’ ಕೃತಿಗೆ ಕನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ ಲಭಿಸಿದೆ. ಗಣಾರ್ಥಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಇವರಿಗೆ ಮರಣೋತ್ತರವಾಗಿ ದೊರಕಿದೆ. ಈ ಭಾಗವನ್ನು ತ.ರಾ.ಸು ಅವರ ಸ್ವಪತುಂಗ ಕಾದಂಬರಿಯಿಂದ ಆರಿಸಿಕೊಳ್ಳಲಾಗಿದೆ.

- ದೊರೆ ನೀಡಿದ ತೀಪ್ರು ಸಮಂಜಸವಾಗಿದೆಯೇ? ನಿಮ್ಮ ಅಭಿಪ್ರಾಯವನ್ನು ಬರೆದು ತರಗತಿಯಲ್ಲಿ ಮಂಡಿಸಿರಿ.
- ಕಥೆಯನ್ನು ಸಂಭಾಷಣ ರೂಪದಲ್ಲಿ ಬರೆದು ತರಗತಿಯಲ್ಲಿ ಅಭಿನಯಿಸಿರಿ.
- ಕಥೆಯಲ್ಲಿ ಬರುವ ‘ಚಕ್ರವರ್ತಿ’ಯ ಪಾತ್ರಚಿತ್ರಣ ಮಾಡಿ ಭಿತ್ತಿಪತ್ರಿಕೆಯಲ್ಲಿ ಪ್ರಕಟಿಸಿರಿ.
- ಈ ಕೆಳಗಿನ ಮಾದರಿಯಂತೆ ‘ತೀಪ್ರು’ ಪಾಠಭಾಗದಲ್ಲಿ ಬಂದಿರುವ ಮಿಶ್ರವಾಕ್ಯಗಳನ್ನು ಆಯ್ದುಕೊಂಡು ಸರಳ ವಾಕ್ಯಗಳಲ್ಲಿ ಬರೆಯಿರಿ.

ಮಾದರಿ: ಚಕ್ರವರ್ತಿಗೆ ಆಕೆ ಯಾರೆಂದು ತಿಳಿಯದಿದ್ದರೂ ಧ್ವನಿ ಕೇಳಿ ಏಕೋ ಅವರ ಎದೆ ತುಂಬಿಬಂತು.

ಚಕ್ರವರ್ತಿಗೆ ಆಕೆ ಯಾರೆಂದು ತಿಳಿಯಲಿಲ್ಲ. ಆಕೆಯ ಧ್ವನಿ ಕೇಳಿ ಏಕೋ ಅವರ ಎದೆ ತುಂಬಿಬಂತು.



ಸ್ವಾತಂತ್ರ್ಯ

ಸಿಂಪಿಗನನ್ನು ಅವನ ಕೆಲಸದ ಸಹಾಯಕ ಕೇಳಿದ:

“ಯಜಮಾನರೆ, ಸ್ವಾತಂತ್ರ್ಯ ಸ್ವಾತಂತ್ರ್ಯ ಎನ್ನತ್ತಾರಲ್ಲ
ಎನು ಹಾಗೆಂದರೆ?

ಹೊಲಗಡ್ಡಿಗಳಲ್ಲಿ ಜಿಗಿದಾಡುವ ಕರುವೆ?

ಸೂರ್ಯನಲ್ಲಿ ಗೂಡು ಕಟ್ಟಲು

ಮೇಲೆ ಹಾರುವ ಹಕ್ಕೆಯೆ?

ಸಿಳ್ಳು ಹಾಕುತ್ತ ಉತ್ತರದಿಕ್ಕಿಗೋಡುವ ರೈಲು ಗಾಡಿಯೆ?

ಕತ್ತಲೆಯಲ್ಲಿ ಹಾದಿ ಹೋಕರು ಬಯಸುವ ಬೀದಿ ದೀಪವೆ?

ನಿಶ್ಚಿಂತ ನಿದ್ದೆಯೆ?

ಅಥವಾ ಉದ್ದಾನ್ನದ್ದ ಬಟ್ಟಿಯಿಂದ ನಿರಂತರ ತಿರುಗುವ ರಾಟಿಯಿಂದ
ನಿದ್ರಾಯ ಸೂಜಿಯಿಂದ ನನ್ನ ಬಿಡುಗಡೆಯೆ?”



ಸಿಂಪಿಗ ಉತ್ತರಿಸಿದ:

“ಸ್ವಾತಂತ್ರ್ಯ ಹಸಿದವರಿಗೆ ಅನ್ನ

ಬಾಯಾರಿದವರಿಗೆ ನೀರು

ಚಳಿಯಲ್ಲಿ ಬಿದ್ದುಕೊಂಡವನಿಗೆ ಅಂಗಿ

ಹಾಸಿಗೆ ದಣಿದವನಿಗೆ”

“ಅದು ಕವಿಗೆ ಶಬ್ದ, ಬೇಟಿಗಾರನಿಗೆ ಬಾಣ,

ಒಬ್ಬಂಟಿಯಾದವನಿಗೆ ಸಂಘ-ಸಮಾಜ,

ಚೆದರಿ ಬೆಚ್ಚಿದವನಿಗೆ ಧ್ವೇಯ,

ಷಂಡನಿಗೆ ಸಾವು,

ಮದುವೆಯಾದವನಿಗೆ ಕುಟುಂಬವನ್ನು

ನೆಲೆಗೊಳಿಸುವ ಮಗ

ವಾಸ್ತವವಾಗಿ ಇವೆಲ್ಲ ಸ್ವಾತಂತ್ರ್ಯ”



ಅರಿವಿಲ್ಲದವನಿಗೆ ಜ್ಞಾನ, ಜಾಣನಿಗೆ ಕ್ರಿಯೆ
ಕ್ರಿಯಾಜೀವಿಗೆ ಸ್ವಾರ್ಥತ್ವಾಗ,
ಹುತಾತ್ಮನಿಗೆ ಅವನ ಪ್ರಾಣ
ಇವೆಲ್ಲವೂ ಸ್ವಾತಂತ್ರ್ಯ

ಆದರೆ ಹೊಲಿಗೆಯ ಕೆಲಸ ಬಿಟ್ಟಿವನು
ತನ್ನ ಕನಸು ಕಳೆದುಕೊಳ್ಳುತ್ತಾನೆ.
ಹೊಲಿಯುವ ಸೂಜಿಯ ಹೊಳಿಯುವ
ಮೊನೆಯಲ್ಲಿದೆ ಸ್ವಾತಂತ್ರ್ಯ
ಆದು ಬಿಶ್ರಿದವನ ಸುಗ್ರಿಯ ಧಾನ್ಯ
ಬೆವರು ಹರಿಸಿದವನಿಗೆ ರೊಟ್ಟಿ
ಹೊಲಿದವನಿಗೆ ತಯಾರಾದ ಅಂಗಿ

ನಂತರ ಯಜಮಾನ ತನ್ನ ಹೊಲಿಗೆಯ ಯಂತ್ರವನ್ನು
ಪುನಃ ಸುರು ಮಾಡಿದ
ತನ್ನ ಸಂದೇಹಗಳನ್ನು ನಿವಾರಿಸಿಕೊಂಡ ಶಿಷ್ಯ
ಸೂಜಿಯಲ್ಲಿ ದಾರ ಪೋಣಿಸತ್ತೊಡಗಿದ.

— ಭಾಲಚಂದ್ರನ್ ಚುಳ್ಳಿಕ್ಕಾಡ್

ಭಾಲಚಂದ್ರನ್ ಚುಳ್ಳಿಕ್ಕಾಡ್

ಮಲೀಯಾಳದ ಪ್ರಸಿದ್ಧ ಕವಿಯಾದ ಭಾಲಚಂದ್ರನ್ ಚುಳ್ಳಿಕ್ಕಾಡ್ ಗಣಭರಲ್ಲಿ ಕೇರಳದ ಪರವೂರು ಎಂಬಲ್ಲಿ ಜನಿಸಿದರು. ಇವರು ಎನಾಡಕ್ಕಳಂ ಮಹಾರಾಜಾರ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದರು. ಇವರು ಸಿನಿಮಾ, ಕರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪದಿನೇಟ್ಟಿ ಕವಿತಗಳ್, ಅಮವಾಸಿ, ಗಸಲ್, ಮಾನಸಾಂತರಂ, ಡ್ರಾಕ್ಷ ಮೊದಲಾದ ಕವನ ಸಂಕಲನಗಳನ್ನು ಹಾಗೂ ಚಿದಂಬರ ಸ್ಕರಣಂ ಎಂಬ ಗದ್ಯಕೃತಿಯನ್ನೂ ರಚಿಸಿದ್ದಾರೆ. ಹಿಂದಿ, ಕನ್ನಡ, ಬಂಗಾಳಿ, ಮರಾಠಿ, ಅಸ್ಸಾಮಿ, ಪಂಜಾਬಿ, ತಮಿಳು, ಇಂಗ್ಲಿಷ್, ಪ್ರೆಂಚ್, ಸ್ವಾನಿಷ್, ಸ್ವಿಡಿಷ್ ಮೊದಲಾದ ಭಾಷೆಗಳಿಗೆ ಇವರ ಕವನಗಳು ಭಾಷಾಂತರಗೊಂಡಿವೆ. ಇವರ 'ಗಸಲ್' ಕವನ ಸಂಕಲನದಲ್ಲಿರುವ ಸ್ವಾತಂತ್ರ್ಯ ಎಂಬ ಕವನವನ್ನು ಬೆಂಫೇರ ಕಣವಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.



- ‘ಸ್ವಾತಂತ್ರ್ಯ’ವೆಂದರೆ ಪನು ಎಂಬುದನ್ನು ಈ ಕವನದ ಆಧಾರದಲ್ಲಿ ಗಡ್ಡರೂಪದಲ್ಲಿ ಬರೆಯಿರಿ.
- ‘ಸ್ವಾತಂತ್ರ್ಯ’ ಕವನದ ವಿಮರ್ಶೆ ಬರೆಯಿರಿ.
- ‘ಸಮಾಜದ ಅಭಿವೃದ್ಧಿಗೆ ಜವಾಬ್ದಾರಿಯತ ಸ್ವಾತಂತ್ರ್ಯ ಅಗತ್ಯ’ ಈ ವಿಷಯದ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವುದಕ್ಕಾಗಿ ಒಂದು ಕರಪತ್ರ ತಯಾರಿಸಿರಿ.
- ‘ನನ್ನದೃಷ್ಟಿಯಲ್ಲಿ ಸ್ವಾತಂತ್ರ್ಯ’ ಎಂಬ ವಿಷಯದ ಕುರಿತು ಒಂದು ಲಿಖಿತ ಭಾಷಣ ತಯಾರಿಸಿರಿ.



ಪದಕೋಶ

ಅ	ಇ
ಅಗಾಧ	- ಅತ್ಯಧಿಕ
ಅಜ	- ಅಡು, ಬ್ರಹ್ಮ
ಅಜರಾಮರ	- ಶಾಶ್ವತ, ಮುಪ್ಪು ಸಾವು ಇಲ್ಲದ
ಅಟ್ಟಣಿಗೆ	- ಎತ್ತರದಲ್ಲಿ ಕಟ್ಟಿದ ಕಾವಲಿನ ಗುಡಿಸಲು
ಅಧೀಕ್ಷಣೆ	- ಮೇಲ್ವಿಚಾರಣೆ
ಅನುನಯ	- ಪ್ರೀತಿ
ಅನುಸಂಧಾನ	- ಪರಿಶೀಲನೆ, ಅಧ್ಯಯನ, ವಿಮರ್ಶೆ
ಅನೂಭಾನ	- ಪರಂಪರೆಯಾಗಿ ನಡೆದು ಬಂದುದು
ಅಪಧ್ಯ	- ಹಿತವಲ್ಲದ್ದು
ಅಪಾರ್ಥಿಕ್ ಮೆಂಟ್	- ವಸತಿ ಸಮುಚ್ಚಯ
ಅಪ್ರತಿಮು	- ಎನೆಯಿಲ್ಲದ
ಅಭಾಧಿತ	- ತಡೆಯಿಲ್ಲದ
ಅಭಿಧಾನ	- ಹೆಸರು
ಅಭಿಮತ	- ಅಭಿಪ್ರಾಯ
ಅಭಿವೃತ್ತಿ	- ಹೇಳಿಕೆ
ಅವಗುಂಠನ	- ಮುಖಪರದೆ, ಮುಸುಕು
ಅಲಗು	- ಕತ್ತಿ, ಕತ್ತಿಯ ಬಾಯಿ
ಅಸ್ತಿಭಾರ	- ತಳಹದಿ
ಆ	
ಅಪಾದನೆ	- ತಪ್ಪು ಹೊರಿಸುವಿಕೆ
ಅಭಾರಿ	- ಖಂಡಿ
ಅತ್ಯನಾದ	- ಮೊರೆ
ಅದ್ರು	- ಒದ್ದೆಯಾದ
ಅದ್ರುಧೃಷ್ಟಿ	- ದೈನ್ಯತೆಯ ನೋಟ
ಉ	
ಉಫೇ	- ಭಲೇ
ಉಸ್ತುವಾರಿ	- ಮೇಲ್ವಿಚಾರಣೆ
ಎ	
ಎಕಾನಮಿ	- ಆರ್ಥಿಕ ಸ್ಥಿತಿ
ಎದವಟ್ಟು	- ಕ್ರಮ ತಪ್ಪಿದುದು, ಅನುಕೂಲವಾಗಿಲ್ಲದಿರುವುದು
ಒ	
ಒಡಪ್ಪು	- ಸಮಸ್ಯೆ, ಒಗ್ಗಿ,
ಒಡೆದಿರುವಿಕೆ	
ಒಳತೋಟಿ	- ಮನಸ್ಸಿನ ಹೊಯ್ದಾಟಿ
ಓಜ	- ಗುರು, ಶಿಲ್ಪಿ
ಔ	
ಔರಂಪತ್ತಿ	- ಧರ್ಮಾಪತ್ತಿಯಲ್ಲಿ ಹಂಟಿದ ಮಗ
ಕ	
ಕಂಡರಿಸು	- ಕೊರೆಯು, ಚಿತ್ರಿಸು
ಕಣಸು	- ಕನಸು, ನೋಟ
ಕಪಾಳ	- ಕೆನ್ನೆ
ಕರಾಳ	- ಕೂರ
ಕುಲಸ್ತೀ	- ಕುಲೀನೆ, ಗರತಿ
ಕವಡು	- ಮೋಸ, ವಂಚನೆ, ಭಾರಂತಿ
ಕಸಾಯಿಖಾನೆ	- ಕಟುಕರ ಅಂಗಡಿ
ಕಳವಳ	- ಮರುಕ
ಕುಂಟೆ	- ನೀರು ನಿಲ್ಲುವ ಸ್ಥಳ
ಕುಗ್ರಾಮ	- ದುಭಿಕ್ಷಾದಿಂದ ಕೂಡಿದ ಚಿಕ್ಕ ಹಳ್ಳಿ
ಕೂಜನ	- ಹಕ್ಕಿಗಳ ಧನವಿ

ಕೊನರು	- ಚಿಗುರು		ಫ
ಕೋವಿದ	- ಜಾಣ, ನಿಪುಣ, ವಿದ್ವಾಂಸ	ಭತ್ರೆ	- ಮದುವೆ ಇತ್ಯಾದಿ ಸಮಾರಂ ಭಗಳನ್ನು ನಡೆಸುವ ಜಾಗ, ವಸತಿಗಾಗಿ ಇರುವ ಕಟ್ಟಡ
	ಬಿ	ಭಾವಣೆ	- ಮಾಡು
ಖಬರಸ್ಥಾನ	- ಮುಸಲ್ಲಾನರು ಶವಶಂಸ್ಕಾರ ಮಾಡುವ ಸ್ಥಳ (ಸ್ಕಾನ)		
ಖೇದ	- ದುಃಖ	ಜಂಗಲಿ	ಜ
	ಗ	ಜಂಬೋ	- ಕಾಡು - ಬೃಹತ್
ಗಜ	- ಆನೆ		
ಗರ	- ದೆಷ್ಟೆ	ತರಾತುರಿ	ತ
ಗರತಿ	- ಗೃಹಿಣಿ, ಪತಿವ್ರುತೆ		- ಅವಸರ
ಗವಾಕ್ಷಿ	- ವಾತಾಯನ, ಕಿಂಡಿ		
ಗಾಸಿ	- ತೊಂದರೆ, ಹಿಂಸೆ	ದಬಾದುಬಿ	ದ
ಗಿಲಾಪ	- ಗೋಡೆ ಮೌದಲಾದವುಗಳ ಲೇಪನಕ್ಕೆ ಅನೂಕಲಕರವಾದ ಒಂದು ಬಗೆಯ ಮೀಶ್ರಣ	ದಿಗ್ರಿಮೆಯಾಗು	- ಅವಸರ
ಗುಮ್ಮಟ	- ಅಧಿಕೊಳ್ಳಬಾರದ ಗೋಪುರ	ದಿವಾಳಿ	- ದಿಕ್ಕುತೋಚದಾಗು, ಗಾಬರಿಯಾಗು
ಗುರುತರ	- ಮುಖ್ಯ, ಪ್ರಮುಖ	ದುಭರ	- ಎಲ್ಲವನ್ನೂ ಕಳೆದುಕೊಳ್ಳುವಿಕೆ,
ಗೊಣಗು	- ಅಸ್ಪಷ್ಟವಾಗಿ ಮಾತನಾಡುವುದು, ತನ್ನಲ್ಲಿ ಮಾತನಾಡು	ದೇವರೇಖಿ	ನಿಗಣತಿಕನಾಗುವಿಕೆ
	ಚ	ದೃಶ್ಯ	- ಅತಿಭಾರ, ಸಹಿಸಲಾಗದ
ಚಕ್ಕಿತಬೆತ್ತ	- ಚಂಚಲ ಮನಸ್ಸು	ದಾನವ	- ಮೇಲ್ವಿಚಾರಣೆ
ಚಹರೆ	- ಚಯೆಂ, ಲಕ್ಷ್ಯ		- ದಾನವ, ರಾಕ್ಷಸ
ಚಿರಸ್ಥಾಯಿ	- ಶಾಶ್ವತವಾಗಿ ಉಳಿಯುವ	ಧ	
ಚೀರು	- ಅರಚು, ಕಿರುಚು	ಧಮಾಗಾರ	- ಧರ್ಮ ಮಂದಿರ
ಚೋಕಾಸಿ	- ವ್ಯಾಪಾರ ವ್ಯವಹಾರಗಳಲ್ಲಿ ನಡೆಯುವ ಚಚೆಂ	ಧಿಮಾಕು	- ಸೌಕ್ಯ, ಗವರ್ನರ್, ಬಿಡಗು
	ಚ		
ಚಕ್ಕಿತಬೆತ್ತ	- ಚಂಚಲ ಮನಸ್ಸು	ನ	
ಚಹರೆ	- ಚಯೆಂ, ಲಕ್ಷ್ಯ	ನಾಗೋಂದಿಗೆ	- ಮನೆಗಳಲ್ಲಿ ಸಾಮಗ್ರಿಗಳನ್ನು ಇಡಲು
ಚಿರಸ್ಥಾಯಿ	- ಶಾಶ್ವತವಾಗಿ ಉಳಿಯುವ		
ಚೀರು	- ಅರಚು, ಕಿರುಚು		ಅನುಕೂಲವಾಗುವಂತೆ
ಚೋಕಾಸಿ	- ವ್ಯಾಪಾರ ವ್ಯವಹಾರಗಳಲ್ಲಿ ನಡೆಯುವ ಚಚೆಂ		ಎತ್ತರದಲ್ಲಿ ಜೋಡಿಸಿರುವ ಮರದ ಹಲಗೆ
	ನಿಕೇತನ		- ಮನೆ

ನಿಶ್ಚಯ	- ಸಂಶಯವಿಲ್ಲದ		ಭ
ನಿಷ್ಕೋಣ	- ದೊಡ್ಡ ಶಬ್ದ ಪ	ಭಾಂಡ	- ಪಾತ್ರ
ಪಚ್ಚೆ	- ಹಸಿರು	ಭೋಗ್ಯ	- ಅಡಮಾನ, ಅಡವು ಮ
ಪಡಸಾಲೆ	- ಚಾವಡಿ	ಮಂತ್ರಮುಗ್ಧ	- ಪರವಶ
ಪುನಜಾಟ	- ಮರುಹುಟ್ಟ ಪಡೆದ	ಮಂಜು	- ಮಬ್ಬಿ, ಹಿಮು
ಪೂರ್ವ ರಸಪಾಕ	- ರುಚಿಕರವಾದ ಅಡುಗೆ	ಮಂಜುರ	- ಮತ್ತರ (ಸಂ), ಹೊಟ್ಟಿಕಿಚ್ಚು, ಅಸೂಯೆ
ಪೋರ	- ಹುಡುಗ	ಮಣಿತ	- ಬಾಗುವಿಕೆ
ಪ್ರಸ್ಥಭೂಮಿ	- ಎತ್ತರದ ಹೀತಭೂಮಿ	ಮಧು	- ಜೇನು
ಪ್ರಸಾದ	- ಉಪ್ಪರಿಗೆ	ಮಹಡಿ	- ಉಪ್ಪರಿಗೆ
ಪ್ರೇಯಸು	- ಸುಖ, ಕ್ಷೇಮ	ಮಹಿಮಾಪುರುಷ	- ಮಹಾಪುರುಷ
	ಬ	ಮಾದರಿತೆ	- ಕೋಮಲತೆ
ಬಂಡಾಯ	- ದಂಗೆ	ಮಾಲಿ	- ತೋಟದ ಕೆಲಸ ಮಾಡುವವ
ಬಡಿವಾರ	- ಒಣ ಜಂಬಿ, ಬಡಾಯಿ	ಮಿಥ್ಯಾಲೋಕ	- ಸುಳ್ಳಳೋಕ
ಬವಣಿ	- ಕಷ್ಟ, ತೊಂದರೆ	ಮೀರ	- ಸ್ವಾನ
ಬವಳಿ	- ತಲೆ ತಿರುಗುವಿಕೆ, ಜ್ಞಾನ ತಪ್ಪಿವಿಕೆ	ಮುಜಗರ	- ಸಂಕೋಚ
ಬಳುವಳಿ	- ಮದುಮಗಳಿಗೆ ತವರಿನಿಂದ ಕೊಡುವ ಉಡುಗೊರೆ, ಉಡುಗೊರೆ	ಮುದ	- ಸಂತೋಷ
ಬಾದರಾಯಣ	- ವೇದವ್ಯಾಸ ಮುನಿ (ಬದರೀ ವನದಲ್ಲಿ ಆಶ್ರಮ ನಿಮಿಂಸಿ ತಪ್ಪಸ್ಸನ್ನಾಚರಿಸಿದವ)	ಮುಸುರೆ	- ಅಹಾರ ಪದಾರ್ಥಗಳನ್ನ ಬೇಯಿಸಿದ ಪಾತ್ರೀಗಳ ಕೊಳೆ
ಬಾಲ್ಯನಿ	- ಕಟ್ಟಡದ ಗೋಡೆಯಿಂದ ಮುಂದೆ ಚಾಚಿದ ಭಾಗ	ಮೂರಾಬಟ್ಟಿ	- ಅವ್ಯವಸ್ಥೆ, ಹಾಳು, ನಾಶ
	ಯ		
ಬಿತ್ತರ	- ವಿಸ್ತಾರ, ನಿರೂಪಣೆ	ಯೋಗಿ	- ಯತ್ನಿ
ಬೂಮ್ಯಾ	- ಬೆಲೆ ಏರು, ಶೀಘ್ರವಾಗಿ ಬೆಳೆಯುವ		ರ
ಬೃಹಾಂಡ	- ವಿಶ್ವ, ಜಗತ್ತು	ರಸಗುಲ್ಲ	- ಒಂದು ಬಗೆಯ ಸಿಹಿತಿಂಡಿ
		ರಿಯಲ್ ಎಸ್ಟೇಟ್	- ಭೂ ವ್ಯವಹಾರ
		ರಿಂಗಣಿಸು	- ಸುತ್ತಾಡುತ್ತಾ ಕುಣಿ
		ರೂವಾರಿ	- ಶಿಲ್ಪಿ

ರೂಪ	- ರೂಪ		ಸ
ರೇಗಿಸು	- ಕೆರ್ಲಿಸು	ಸನ್ನಾಹ	- ಸಿದ್ಧತೆ
		ಸಮರಸ	- ಹೊಂದಾಣಿಕೆ
	ಉ	ಸಿಂಪಿಗ	- ದಜೀ
ಲಗೇಜು	- ಸಾಮಾನು ಸರಂಜಾಮು	ಸಿಲ್ಲಿ	- ತಿಳಿಗೇಡಿ, ಬುದ್ಧಿಯಿಲ್ಲದ
ಲಹರಿ	- ಅಲೆ, ಮನಸ್ಸಿನ ಒಲವು, ಗುಂಗು	ಸೃಜನಶೀಲ	- ಸ್ವತಃ ನಿಮಿಂತುವ ಗುಣ
		ಸೌಧ	- ಉಪ್ಪರಿಗೆಯ ಮನೆ
	ಷ	ಸೈಭಿ	- ನಿಶ್ಚಲ
ವರಾಹ	- ಹಂದಿ	ಸ್ಥಪತಿ	- ವಾಸ್ತು ಶಿಲ್ಪಿ
ವಿಲ್ಲಾ	- ಮಹಲು, ಬಂಗಲೆ	ಸಾಪತ್ಯ	- ವಾಸ್ತು ಶಿಲ್ಪ ವಿದ್ಯೆ
ವಿಷಾದ	- ವ್ಯಧಿ, ಬೇಸರ	ಸ್ಲಂಬಾ	- ಕೊಳಿಗೇರಿ
	ಶ	ಸ್ವಾತ್ಮ	- ತನಗೆ ಸೇರಿದ್ದ, ತನ್ನತನ
ಶಿಧಿಲ	- ಹಾಳಾದ	ಸ್ವೇರತೆ	- ಮನಬಂದಂತೆ ನಡೆಯುವ
ಶ್ಯಾಮಲ	- ಅಚ್ಚ ಹಸುರು, ಕಡುನೀಲ ವಣಿ, ಕಪ್ಪು		ಪ್ರಪೃತಿ
ಶ್ರೇಯ	- ಶುಭ, ಮಂಗಳಕರವಾದ, ಎಳಿಗೆ	ಹಜಾರ	- ನಡುಮನೆ
	ಷಷ್ಟಿ	ಹರವು	- ವ್ಯಾಪ್ತಿ
ಷಹರು	- ಪಟ್ಟಣ	ಹುಂಬ	- ದಡ್ಡ
		ಹೃದಯಂಗಮ	- ಹೃದಯ ಸ್ವಶ್ರಿತ
		ಹೆಪ್ಪಳಿಕೆ	- ಗಾರೆಯ ಬೆಕ್ಕು ಬೆಕ್ಕು ತುಂಡು
		ಹೆಮೋರಿ	- ದೊಡ್ಡ ಚರಂಡಿ
		ಹೇಯ ಕೈತ್ಯ	- ಕೆಟ್ಟ ಕೆಲಸ

• • •